Retail Price Rs. 10/-
Annual Subscription Rs. 120/-

ಪಂಚ್ಕಾದಾಯಿ

ಕೊಂಕಣಿ ಮಾಸಿಕ
पंच्कादायि PANCHKADAYI

ಸಂಪುಟ 54 ಜನವರಿ 2020 ಸಂಚಿಕಾ 1

ಹರಿದ್ವಾರಾಂತು ಪರಮಪೂಜ್ಯ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮ್ಯಾಲಿ ಚತುರ್ಥ ಪುಣ್ಯತಿಥಿ ಆರಾಧನ ಮಹೋತ್ಸವು ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮ್ಯಾಲೆ ದ್ವಾರಾ ಚಲ್ಲೊ (ಜ.3), ತಿರುಮಲ ಶ್ರೀ ವರಿ ದೆವಳಾಕ ಭೇಟಿ ದೀವ್ನು ವಜ್ರಖಚಿತ ಭಾಂಗ್ರಾಚೆ ಹಸ್ತ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮ್ಯಾನಿ ಶ್ರೀ ವೆಂಕಟೇಶ್ವರ ದೇವಾಕ ಸಮರ್ಪಣ ಕೆಲ್ಲೆ. (ಚಿತ್ರ: ಸ್ಟುಡಿಯೊ XL, ಮಂಗಳೂರು)

New Year Award 2020
January 11, 2020

ಮಣಿಪಾಲಾಂತು ನವೆಂ ವರಸಾಚೆ ಪ್ರಶಸ್ತಿ ಪ್ರದಾನ

PT SWAPAN CHOUDHURI
SANGEETHA SIVAKUMAR
A WEEKEND OF THE FINEST HINDUSTANI & KARNATIC MUSI
Union

ಮಣಿಪಾಲಾಂತು ಉಡುಪಿ ಸಂಗೀತ ಸಭಾ ಆಶ್ರಯಾರಿ ಚಲ್ಲಿಲೆ ಸಂಗೀತೋತ್ಸವಾಂತು ಶ್ರೀ ಟಿ.ಅಶೋಕ ಪೈ ಆನಿ ಶ್ರೀ ಟಿ.ರಂಗ ಪೈ ದ್ವಾರಾ ಪ್ರಸಿದ್ಧ ತಬ್ಲಾ ಪಟು ಪಂಡಿತ ಶ್ರೀ ಸ್ವಪನ್ ಚೌಧುರಿ ಹಾಂಕಾ ಸಮ್ಮಾನು.

ಭಾರತ್ ಬ್ಯಾಂಕ್

Bharat Bank

A light for the millions.... A service for the needy

BHARAT CO-OPERATIVE BANK (MUMBAI) LIMITED

Multi-State Scheduled Bank

One of INDIA's most
Customer Friendly Banks

**Rate of Interest
on Term Deposits upto**

Hurry Up!!!

8.50 % p.a.*

*Conditions Apply

- For more details, visit your nearest branch
- Also enjoy higher rate of interest on NRE Deposits

JAYA C. SUVARNA
Chairman

ROHINI J. SALIAN
Vice Chairperson

C. R. MULKY
Managing Director & CEO

UDUPI BRANCH :
Vasuki Tower, Next to Vishwas Commercial Building, Near Taluk Office, Opp. District Court, Udupi - 576 101.
Tel.: 0820 - 2525620 • Telefax : 0820 - 2525621 • Email : udupi@bharatbank.co.in

CENTRAL OFFICE :
"Marutagiri", 13/9A, Sonawala Road, Goregaon (East), Mumbai - 400 063. • Tel.: 6189 0000 • **www.bharatbank.com**

ಪಂಚ್ಕಾದಾಯಿ

पंचकादायि PANCHKADAYI ಕೊಂಕಣಿ ಮಾಸಿಕ

ಜನವರಿ 2020

ಸಂಪುಟ : 54 **ಸಂಚಿಕಾ : 01**

ವಿಕಾರಿ ನಾಮ ಸಂ। ಪುಷ್ಯ ಮಾಸ

ಸ್ಥಾಪಕ ಸಂಪಾದಕು : **ದಿ। ಬ.ವಾ. ಬಾಳಿಗಾ**
ಸಂಪಾದಕು : **ಎಚ್. ಜ್ಞಾನದೇವ ಮಲ್ಯ**
ಫೋನ್ : 9481179335
ಮುದ್ರಕ : **ಡಾ। ಟಿ.ಎಂ.ಎ. ಪೈ ಪಾಲಿಟೆಕ್ನಿಕ್**
ಮುದ್ರಣ ವಿಭಾಗ, ಮಣಿಪಾಲ್ - 576 104
ಪ್ರಕಾಶಕ : **ಕೊಂಕಣಿ ಭಾಷೋದ್ಧಾರ ಟ್ರಸ್ಟ್**
ಸಿಂಡಿಕೇಟ್ ಹೌಸ್, ಮಣಿಪಾಲ
ಫೋನ್ : (0820) 2922335
ಪರಜಾವ್ನು : **ಟಿ. ಅಶೋಕ ಪೈ**

ಜಾಹೀರಾತ ದರ

	ನಿಯಮಿತ	ಅನಿಯಮಿತ
ಸಗಳೆ ಪುಟ	ರೂ. 600/-	ರೂ. 800/-
ಸಗಳೆ ಪುಟ ಕಲರ್	ರೂ. 1000/-	ರೂ. 1000/-
ಅರ್ಧ ಪುಟ	ರೂ. 450/-	ರೂ. 500/-
1/3 ಪುಟ	ರೂ. 275/-	ರೂ. 325/-
1/4 ಪುಟ	ರೂ. 300/-	ರೂ. 350/-
1/8 ಪುಟ	ರೂ. 150/-	ರೂ. 200/-
1/16 ಪುಟ	ರೂ. 100/-	ರೂ. 125/-
ಮಾಗಶಿ ಕವರ್	ರೂ. 2000/-	---
ಭಿತರ್ಲೆ ಕವರ್	ರೂ. 2000/-	ರೂ. 1500/-

ವರ್ಗಣಿ

ಏಕ ವರಸಾಕ	:	ರೂ. 120/-
ಆಜೀವ ಸದಸ್ಯ	:	ರೂ. 1000/-
ಪೋಷಕ	:	ರೂ. 1500/-
ಪಾಂಚ ವರಸಾಂಕ	:	ರೂ. 550/-
ಏಕ ಪ್ರತೀಕ	:	ರೂ. 10/-

E-mail address: panchkadayi @ hotmail.com

ಮೌಕ್ತಿಕ

ಗಾಯ್ಯೊ ಕ್ಷುಲ್ಲಕ ತಣ ಖಾವನು ದಿತ್ತಾತಿ ದೂಧ
ಅಮೃತ ಸಮಾನ ತೆಂ ಪಿಲ್ಲಲೊ ಸರಪು ಶುದ್ಧ.
ವೊಂಕ್ತಾ ವಿಷ ಜಿವಶಿ ಮಾರಚೆಂ ದುಷ್ಟ್ಯಾಕ ಕೆಲ್ಯಾರಿಯಿ ಚಾಂಗ
ಪ್ರತಿಫಲ ವಾಯ್ಟುಚಿ, ಸಜ್ಜನಾಂಕ ವಾಯ್ಟ ಕೆಲ್ಯಾರಿಯಿ ಫಲ,
ಸುಖ, ಅಭಂಗ.

ಮೌಕ್ತಿಕ

ಗುಟ್ಟ್ಯಾನ ದಿತ್ತಾತಿ ದಾನ, ಸೊಯ್ರೆ ಅತಿಥಿಂಕ ಸತ್ಕಾರ ಸಂಭ್ರಮ
ಉಪಕಾರ ಸರ್ವಯಿ ಕೋರ್ನು ಆಸ್ಚೆಂ ಮೌನ, ಬರೆಂ ಕೋರ್ನು
ನಾಕ್ಕಾ ನಾಂವ
ದುಡ್ಡು ದುಡ್ಡು ಮ್ಹಳ್ಳಿಲಿ ನಾಸ್ಚಿ ತಾನಿ, ದುಸ್ರ್ಯಾಂ ಪ್ರತಿ ನಾಸ್ಚೆಂ
ನಿಂದೇ ಉತ್ತರ
ಖಡ್ಗಧಾರೇರಿ ಚಮ್ಕಣಾಚೆಂ ಹೆಂ ವ್ರತ ಪಾಲನೇ
ಮಹಾಮಹಿಮ ಖಂಚೆ ಆಯ್ಲೆ ದಯಾಸಾಗರ?

ಪವಿತ್ರ ಗ್ರಂಥೋಕ್ತಿ :

ನಾಯಮಾತ್ಮಾ ಬಲಹೀನೇನ ಲಭ್ಯೋ
ನ ಚ ಪ್ರಮಾದಾತ್ತಪಸೋ ವಾಪ್ಯಲಿಂಗಾತ್ ।
ಏತೇರುಪಾಯ್ಯೈರ್ಯತತೇ ಯಸ್ತು ವಿದ್ವಾಂಸ್ತಥೈವ
ಆತ್ಮಾ ವಿಶತೇ ಬ್ರಹ್ಮಧಾಮ ॥

(ಮುಂಡಕೋಪನಿಷತ್)

ಭಾವಾರ್ಥ : ಬ್ರಹ್ಮಚರ್ಯಾಚೆಂ ಬಲ ನಾತ್ತಿಲೊ, ಅಶಾಸ್ತ್ರೀಯ ರೀತಿನ, ಪ್ರಮಾದ ವಶಾತ್ ಶೋಧಾಕ ಭಾಯ್ರ ಸರ್ಲಲೊ ಅಸಲ್ಯಾಂಕ ಆತ್ಮಾಲೆಂ ಜ್ಞಾನ ಮೇಳ್ನಾ. ಹೆಂ ದೋಷ ನಿವಾರಣ ಕೋರ್ನು ಶುದ್ಧ ರೀತಿನ ಆತ್ಮಜ್ಞಾನ ಪಾವಚ್ಯಾಕ ಪ್ರಯತ್ನ ಕರ್ತಲ್ಯಾಕ ಮಾತ್ರ ಬ್ರಹ್ಮಪದ ಲಾಭ ಜಾತ್ತಾ. **–ಶಾಂ.**

॥ ಶ್ರೀ ಸುಧೀಂದ್ರ ತೀರ್ಥ ವಾಣಿ ॥

ದೇವಾಲಿ ದಯಾ ಆಸ್ಲ್ಯಾರಿ ಕಾಯಿ ಲೂಣೆನಾ
ಪಾಂಗ್ಳ್ಯಾಕ ಪರ್ವತು ಚಡಯ್ತಾ,
ಪೊಟ್ಟ್ಯಾಕ ಉಲ್ಲೈಶಿ ಕರ್‍ರೈತಾ, ವಾಗ್ಮಿ ಕರ್ತಾ.
ತೇ ನಿಮಿತ್ತಿಂ ದೇವಾಲಿ ದಯಾ ಜಾವ್ಕಾ
ಜಾಲ್ಲ್ಯಾರಿ ಧರ್ಮಾರಿ ಆಸ್ಸೂಕಾ.

"ಪಂಚ್ಕಾದಾಯಿ"ಂತು ಪ್ರಕಟ ಜಾವ್ಚೆ ಸರ್ವ ಲೇಖನ, ಸಾಹಿತ್ಯಯಿ ಲೇಖಕಾಂಗೆಲ್ಯಾ ಪೂರ್ಣ ಜವಾಬ್ದಾರಿನ ಪ್ರಕಾಶಿತ ಜಾತ್ತಾ. ತಾಂಗೆಲ್ಯಾ ಅಭಿಪ್ರಾಯಾಂಕ ತಾನ್ನೀಚಿ ಬಾಧ್ಯ ಆಸ್ತಾತಿ.

ಮುಕಾವಯಿಲೆ ಪುಟಾಕ ವಚ್ಚೆ ಥಾಂಯಿ ಕಸ್ಸಲೆ ಜಾತ್ತ ಮ್ಹಳ್ಳೆಲೆ ಕಳ್ಳಾ ಆಸ್ತಾ

ಮನಾಂತುಲೆಂ

ಸಂಕ್ರಮಣ

ಆಮ್ಮಿ 2020 ಕ್ಯಾಲೆಂಡರ್ ಇಸವಿಕ ಪಾವುಲ ದವರ್ಲಾ. ನವೆಂ ವರಸ ಮ್ಹಳೆಲೆ ತಕ್ಷಣ ಸಹಜ ಜಾವ್ನು ಥೊಡೆಂ ಲೋಕು ತಾಂಗೆಲೆ ಜೀವನಾಂತು ನವೆಂ ಕ್ಷಣ ಪೊಳೊಚ್ಯಾಕ ಇಚ್ಛಾ ಪಾವ್ತಾತಿ. ನವೆಂ ವರಸ ಮ್ಹಳ್ಳೆಲೆಂ ತಕ್ಷಣ ಆಮಗೆಲೆ ಜೀವನ ಬದಲಾವಣ ಜಾವ್ಚಾಕ ಸಾಧ್ಯ ಜಾಯ್ನು ಮ್ಹಳ್ಳಾಲೊ ನಿರಾಶವಾದು ಖಂಡಿತ ನಾಕ್ಕಾ. ಸಂಯಮ, ಸಹನಾ, ಸಮಯಪಾಲನಾ, ಸಂಬಂಧ ವೃದ್ಧಿ ಹೆಂ ಬದ್ದಲ್ ಮಸ್ತ ಆದ್ಯತಾ ದಿಲ್ಲ್ಯಾರಿ ಆಮ್ಮಿ ಆನಿ ಆಮಗೆಲೆ ಘರಾಂತು ಆಶಿಲೆ ಉತ್ತಮ ಜಾತ್ತಾತಿ.

ಆಮ್ಮಿ ಯುಗಾದಿ ಧರ್ನು ನವೆಂ ವರಸ ಆಚರಣ ಕರ್ತಾತಿ ಜಾಲ್ಲ್ಯಾರಿಯಿ ಜಗಾರಿ ಬಹು ಅಂಶ ಲೋಕು ಏಕಿ ಇಸವಿ ಪರತೂನು ಅನ್ಯೇಕಿ ಇಸವಿ ಯೆತ್ತಾನಚಿ ನವೆಂ ವರಸ ಮ್ಹೊಣು ಮಾನ್ಯ ಕರ್ತಾತಿ. ಇಸವಿಚೆ ಪ್ರಥಮ ದಿವಸು ಶುಭಾಶಯ ವಿನಿಮಯ ಕೋರ್ನು ಘೆತ್ತಾತಿ. ಆಮಗೆಲೆ ಯುವ ಸಂತತಿ ನಗರ, ಮಹಾನಗರಾಂತು ರಸ್ತ್ಯಾರಿ ಪ್ರತಿಏಕ ಇಸವಿಚೆ ಅಂತಿಮ ದಿವಸಾಂತು ಲಿಂಗಭೇದ ನಾಶೀ ರಾತಿಬರಿ ಪಾಶ್ಚಾತ್ಯ ಸಂಪ್ರದಾಯು ಅಂಗಾಂತು ಮೆಳೋನು ನರ್ತನ, ಮಧ್ಯಪಾನ ಸೇವನ ಅಸ್ಸಲೆ ಹಾಂತು ಮಗ್ನ ಜಾವ್ನು ನವೆಂ ವರಸಾಕ ಸ್ವಾಗತ ಕರ್ತಾತಿ.

ಚಡ ಜಾವ್ನು ಆಮಗೆಲೆ ಪರಬೊ ಚಂದ್ರಾಕ ಆಧಾರ ಜಾವ್ನು ಯೆತ್ತಾತಿ: ಜಾಲ್ಲ್ಯಾರಿ ಸಂಕ್ರಮಣ ಮ್ಹಳ್ಳೆಲೆ ಸೂರ್ಯಾಕ ಆಧಾರ ಜಾವ್ನು ಯೆತ್ತ. ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಮಕರ ಮಾಸಾಕ ಮಹತ್ವ ಆಸ್ಸ. ಮಕರ ಸಂಕ್ರಮಣ ಧರ್ನು ಋತು ಬದಲಾವಣ ಜಾತ್ತ. ಶರತ್ ಋತು ಜಾವ್ನು ವಸಂತ ಋತುಚೆ ಆಗಮನ ಜಾತ್ತ ತಾಜ್ಜೆನ ದಿವಸಾಚೊ ವೇಳು ಚಡ ಜಾವ್ನು ರಾತ್ರಿ ಅವಧಿ ಊಣೆ ಜಾತ್ತ.

ವೇಳು ಜೀವನಾಚೊ ವ್ಹೋಡ ರಹಸ್ಯ. ಥೊಡೆಂ ಲೋಕಾಂಕ ವೇಳು ಧಾವಿಲೊ ಕಳ್ತಾ. ಥೊಡೆಂ ಲೋಕಾಂಕ ವೇಳು ಧಾವಯನಾ. ವೇಳು, ಮನ ಆನಿ ಘಟನಾ ಹಾಕ್ಕಾ ಸಂಬಂಧ ಆಸ್ಸತಿ. ಶಂಬರಿ ಇತ್ಲೆ ವರಸ ಯೇವ್ನು ಗೆಲ್ಲಿಂತಿ. ಲೆಕ್ಕೊಚ್ಯಾಕ ಸಾಧ್ಯ ನಾತ್ತಿಲೆ ತಿತ್ಲೆ ಘಟನಾವಳಿ ಜಾವ್ನು ಗೆಲ್ಲಿಂತಿ. ಅಸಂಖ್ಯಾತ ಲೋಕ ಜನ್ಮಾಕ ಯೇವ್ನು ಗೆಲ್ಲಿಂತಿ.

ಸಂಕ್ರಮಣ ಮ್ಹಳ್ಳೆರಿ ಸಂಧಿ ಕಾಲ ಮ್ಹೊಣು ಮ್ಹಣ್ತಾತಿ. ಎನ್‌ಡಿಎ–2 ಸರಕಾರ ರಚನಾ ಜಾಂಯ್ತು ಧರ್ನು ಆಮಗೆಲೆ ಸಂಸತ್ತಾಂತು ಮಸ್ತ ಇತ್ಲೆ ವಿಧೇಯಕ ಮಂಡನ ಜಾಲ್ಲ್ಯಾಂತಿ. ತ್ರಿವಳಿ ತಲಾಖ್ ನಿಷೇದ ಕಾನೂನು, ಕಾಶ್ಮೀರಾಚೆ 370ವೆ ವಿಧಿ ರದ್ದ ಕೆಲ್ಲೆಲೆ, ಸುಪ್ರೀಂ ಕೋರ್ಟಾ ಥಾವ್ನು ಶ್ರೀ ರಾಮ ಮಂದಿರ ನಿರ್ಮಾಣ ಬಾಂದೂಚ್ಯಾಕ ಅವಕಾಶ ಮೆಳ್ಳಾಲೊ. ತಾಂತು ಆತ್ತ ಪ್ರಚಲಿತಾಂತು ಆಸ್ಸುಚೆ ನಾಗರಿಕತಾ ಸಂಶೋಧನ ವಿಧೇಯಕ ಸಂಸತ್ತಾಂತು ಮಂಡನ ಜಾಲ್ಲೆಲೆ ಆಸ್ಸುನು 1955 ಜ್ಯಾರಿಕ ಹಾಳ್ಳೆಲೆ ಹೆಂ ಕಾಯ್ದಕ ದುರುಸ್ತಿ ಕೆಲ್ಲ್ಯಾ. ಮುಸ್ಲಿಂ ಧರ್ಮೀಯಾಂನಿ ಬಹುಸಂಖ್ಯಾರಿ ಆಶಿಲೆ ಆಮಗೆಲೆ ಲಾಗ್ಗಿಚೆ ಪಾಕಿಸ್ತಾನ, ಬಾಂಗ್ಲಾದೇಶ ಆನಿ ಅಫ್ಘಾನಿಸ್ತಾನ ಆದಿ ದೇಶಾಂತು ಮುಸ್ಲಿಂಯೇತರ ನಿರಾಶ್ರಿತಾಂಕ ಥಂಯಿ ಧಾರ್ಮಿಕ ಹಿಂಸಾ ಆನಿ ಕಿರುಕುಳ ದೀವ್ನು ಜೀವನ ಚೊಲೊಚ್ಯಾಕ ಸಾಧ್ಯ ಜಾಯ್ನಾಶಿ ಭಾರತಾಕ ಯೇವ್ನು ಆಶ್ರಯ ಘೆವ್ಚೆ ನಾಗರಿಕಾಂಕ ಭಾರತಾಚೆ ಪೌರತ್ವ ದಿವ್ಚಿ ವಿಧೇಯಕ ಜಾವ್ನು ಆಸ್ಸ. ಹ್ಯಾ ತೀನಿ ದೇಶಾಚೆ ಹಿಂದೂ, ಸಿಖ್, ಕ್ರೈಸ್ತ, ಬೌದ್ಧ, ಜೈನ ಆನಿ ಪಾರ್ಸಿ ಸಮುದಾಯಾಚ್ಯಾಂಕ ಲಗಾವು ಜಾತ್ತಾ. ಕೇಂದ್ರ ಸರಕಾರಾಚೆ ಹೀ ಕಾರ್ಯವೈಖರಿ ಹಾಂಗ ಆಶಿಲೆ ಮುಸ್ಲಿಂ ಸಮುದಾಯಕ ಭಂಯ ಘುಟ್ಟೊನು ಆಸ್ಸೂಂಕ ಪುರೊ ತಾಜ್ಜೆ ನಿಮಿತ ಮಂಗಳೂರು ಸಹಿತ ಥೊಡೆ ನಗರ, ಮಹಾನಗರಾಂತು ಹೆಂ ಕಾಯ್ದೆ ಬದ್ದಲ್ ವಿರೋಧ ವ್ಯಕ್ತ ಜಾಲ್ಲಾಲೊ ಆಸ್ಸ. ಧರ್ಮಾಚೆ ಆಧಾರಾರಿ ಪೌರತ್ವ ದಿವ್ಚಾಕ ಅವಕಾಶು ದಿವ್ಚೆ ನಿಮಿತ ಹೊ ಕಾಯ್ದೊ ಉಲಂಘನ ಜಾತ್ತಾ. ಮುಸ್ಲಿಮಾಂಕ ದೇಶ ಥಾವ್ನು ಭಾಯ್ರಿ ಘಾಲ್ಚಾಕ ಸರ್ಕಾರ ಪ್ರಯತ್ನ ಕರಿತ ಆಸ್ಸ ಮ್ಹೊಣು ವಿರೋಧ ಪಕ್ಷ ಆರೋಪ ಕರಿತ ಆಸ್ಸ.

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜ್ಯಾರಿ ಕರ್ತಾ ಮ್ಹೊಣು ಸರ್ಕಾರಾನ ಸಾಂಗ್ಲಾ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಜ್ಯಾರಿ ಹಾಡೂಕ ಸರ್ಕಾರಾನ ಚಿಂತನ ಕೆಲ್ಲಾ. ಸಿಎಎ ಸಮರ್ಥನ ಕೋರ್ನು ಸೇನಾ ಮುಖ್ಯಸ್ಥು ಸಹಿತ ಉಲ್ಲೆಲಾ.

ಸಂಕ್ರಮಣಾಕ ಸಂಕ್ರಾಂತಿ ಮ್ಹಣ್ತಾತಿ ಆಜಿಕ ಧಾ ವರಸ ಧೋರ್ನು ಸಾಮಾಜಿಕ ಮಾಧ್ಯಮಾಂತು ಕ್ರಾಂತಿ ಜಾಲ್ಲ್ಯಾ. ಆಮ್ಮಿ ಜೀವನ ಕೊರ್ಚೆ, ಆಲೋಚನ ಕೊರ್ಚಿ ನಮೂನೊ ಬದಲಾವಣ ಜಾಲ್ಲ್ಯಾ. ನಿರಂತರ ಜಾವ್ನು ಮಾಹಿತಿ ಆಮ್ಕಾ ಯೇವ್ನು ಲಾಗ್ತಾತಿ. ಮಾಹಿತಿ ಮೆನಾಕ ಥೊಡೆಂ ಪಟಿ ಸಂತೋಷ ದಿತ್ತಾ, ಥೊಡೆಂ ಪಟಿ ದುಃಖ ದಿತ್ತಾ. ಅನಾವಶ್ಯಕ ಮಾಹಿತ್ಯೊ ದೈಹಿಕ ಆನಿ ಮಾನಸಿಕ ಜಾವ್ನು ಭಂಯ ಘುಟ್ಟೈತಾತಿ. ಮಾಹಿತಿ ದಿವ್ಚ್ಯಾಂತು ಪತ್ರಿಕಾ ಮಾಧ್ಯಮ ಆಜಿ ಸ್ಪರ್ಧಾತ್ಮಕ ಜಾವ್ನು ಕಾಮು ಕರಿತ ಆಸ್ಸ. ಆಮಗೆಲೆ 'ಪಂಚ್ಯಾದಾಯಿ'ಕ 53 ವರಸ ಸಂಪನ್ನ ಜಾವ್ನು 54ಕ ಪಾವುಲ ಮುಕಾರಿ ದವರ್ಲಾ. ಪತ್ರಿಕೇಚೆ ಪ್ರಕಾಶನ ಬಹು ಕಷ್ಟಾಚೆ ಕಾರ್ಯ ರಾಬ್ಲಾ. ಸಹೃದಯಿ ಜಾಹೀರಾತ ದಾರಾಂಲೆ ಸಹಕಾರಾನಿ ಪತ್ರಿಕಾ ಮುಕಾರ್ಸುನು ವತ್ತೊ ಆಸ್ಸ. ಆಮ್ಗೆಲ್ಯಾ ಮಾನ್ಯ ಸದಸ್ಯಾಂನಿ ತಾಂಕಾ ಸಾಧ್ಯ ಆಸ್ಸಲ್ಯಾರಿ ತಾಂಗೆಲೆ ಪ್ರಭಾವಾನಿ ಅಮ್ಕಾ ಸದಸ್ಯ ಆನಿ ಜಾಹೀರಾತ ವೃದ್ಧಿ ಕೋರ್ನು ದೀವ್ನು ಪತ್ರಿಕೇಚಿ ಆರ್ಥಿಕ ಸ್ಥಿತಿ ಥೊಡಿ ಸುಧಾರಣ ಕೋರ್ನು ದೀವೂಕಾ ಮ್ಹೊಣು ಮಾಗಣಿ. ಪತ್ರಿಕೇಕ ಗಣನೀಯ ಪ್ರಮಾಣಾಚೊ ಆರ್ಥಿಕ ಸಹಾಯು ಡಾ। ಟಿ.ಎಂ.ಎ.ಪೈ ಫೌಂಡೇಶನ್ ಕರಿತ ಆಸ್ಸ. ತ್ಯಾ ಬದ್ದಲ್ ಫೌಂಡೇಶನಾಕ ಪತ್ರಿಕಾ ಚಿರಋಣಿ ಜಾವ್ನು ಆಸ್ಸ. ಹ್ಯಾ ಸಂದರ್ಭಾರಿ ಸರ್ವಾಂಕ ಶುಭಕರ, ಸುಖಕರ ಜಾವ್ವೊ ಮ್ಹೊಣು ಮಾಗ್ತಾತಿ.

ತುಮ್ಕಾ ಪ್ರತಿ ಏಕ ಪುಟಾಂತು ಏಕ ಸಂತಸ ಭರಿತ ಉಕ್ತಿ ಮೆಳ್ತಾತಿ

ಕವಿಪುಂಗವ ಬಂಗ್ಲೆ ನಾರಾಯಣ ಕಾಮತ್ ಕೃತ ಗೀತಾಮೃತ ಸಾಕೀ –ಸತ್ರಾ°ವೊ· ಅಧ್ಯಾಯು ಶೃದ್ಧಾತ್ರಯವಿಭಾಗ ಯೋಗು. (ಮುಕಾರ್ಸುನು)

ಸಂ : ಶ್ರೀಮತಿ ವತ್ಸಲಾ ಆರ್ ಪ್ರಭು, ಬೆಂಗಳೂರು

ನಿಷ್ಠುರ ನಾತ್ತಿಲೆ°, ಸತ್ಯ ಪ್ರಿಯ ಹಿತ ವಚನಾಂಚೆ° ಉದ್ದಿಶ್ಯ, ।
ವೇದಶಾಸ್ತ್ರಪಾರಾಯಣ, ಇತ್ಲೆ° ವಾಕ್ಯಾಚೇಂಚಿ ತಪಶ್ಯ· ॥ 15 ॥

ಪ್ರಸನ್ನಮನ, ಸೌಮ್ಯತ್ವ, ಮೌನ, ಆನಿ ಆತ್ಮಾಕ್ ನಿಗ್ರಹು ಕೊರ್ಚೆ°, ।
ಅಂತಃಕರಣಾಚಿ ಶುದ್ಧಿ, ಇತ್ಲ್ಯಾಕ· ವ್ಹೊಣ್ಚೆ° ತಪಶ್ಯ ಮನಾಚೆ° ॥ 16 ॥

ಉತ್ತಮ ಶ್ರದ್ಧೇನ್ ತಪಶ್ಯ ಕೊರ್ಚೆಂಯಿ ತೀನಿ ವಿಧ° ಆಸ್ಸತಿ ।
ಫಲಾಕಾಂಕ್ಷಾ ನಾತ್ತೀಲೆ° ಯೋಗ್ಯ ತೆ° ಸಾತ್ವಿಕ ತಪ ಮ್ಹಣತಾತಿ· ॥ 17 ॥

ಮಾನಪೂಜಾಸತ್ಕಾರಾ° ಇಚ್ಛೆನ ಡಂಭಾಚಾರಾರಿ ಕೊರ್ಚೆ° ।
ಅಸ್ಥಿರ ಚಂಚಲ ಸ್ವಭಾವಾಚೆ° ತೆ° ರಾಜಸ ತಪಶ್ಯ ವ್ಹೊಣ್ಚೆ° ॥ 18 ॥

ಮೂಢಗ್ರಹಿಕೆನ ಆತ್ಮಾಕ್ ಪೀಡಾ ದಿತ್ತಾತಿ ಕೋ·ಣ ಮನುಷ್ಯ, ।
ದುಸ್ರ್ಯಾ ಮಾರ್ಚೆ ಇರಾಧೆಚಿ, ಕರ್ತಾತಿ ತೇ ತಾಮಸ ತಪಶ್ಯ ॥ 19 ॥

ಕರ್ತವ್ಯ· ವ್ಹೊಣು ಉಪಕಾರ್ ನಾತ್ತಿಲೆ° ದಾನಕರ್ತಾತೀ ಕೊಣ, ।
ದೇಶು ಕಾಲು ಪಾತ್ರಯಿ ಪೋಳೋನು·, ತಾಂಚೆ° ಸಾತ್ವಿಕ ದಾನ· ॥ 20 ॥

ಪ್ರತ್ಯುಪಕಾರ ಪ್ರತಿಫಲ ಪಾವ್ಚೆ° ನಿರೀಕ್ಷೆರೀ ದಿಲ್ಲೇಲೆ°, ।
ಮನೋವ್ಯಥೇರೀ ಕೆಲ್ಲೆಲೆ° ದಾನ·, ತೆ° ರಾಜಸ ಮ್ಹಳ್ಳೇಲೆ° ॥ 21 ॥

ಕಾಲ ದೇಶ ಪಾತ್ರಾಂಚೊ ವಿಚಾರು. ನಾತ್ತಿಲೆ° ದಿಲ್ಲೆಲೆ° ದಾನ, ।
ಅನಾದರಾಚೆ°, ದಿಕ್ಕಾರಾಚೆ°, ತೆ° ತಾಮಸ, ಅರ್ಜುನ ॥ 22 ॥

“ಓಂ ತತ್ ಸತ್” ಮ್ಹಳ್ಳಿಲಿ ಬ್ರಹ್ಮಾಚಿ· ಸಂಜ್ಞಾ, ತೀನಿ ವಿಧಾಚಿ; ।
ಜಾಲ್ಲೆ ತಾಜ್ಜೇನ್ ಘುಡೆ ವಿಪ್ರಯಿ ವೇದಯಿ ಯಜ್ಞಯಿ, ಸವ್ಯಸಾಚೀ ॥23॥

ಹಾಜ್ಜ್ಯಾ ಖಾತ್ತಿರಚಿ ಓಂ ವ್ಹೊಣು ಉಚ್ಚಾರ್ ಕೋರ್ನು· ತೆ· ಬ್ರಹ್ಮಜ್ಞ ।
ಕೆದ್ನಾಂಯಿ ವಿಧಿಪೂರ್ವಕ ಕರ್ತಾತಿ ದಾನ ತಪಶ್ಯ· ಯಜ್ಞ· ॥ 24 ॥

ಫಲಾಚೇರಿ· ಕಾಂಯ್ ದೃಷ್ಟಿ ನಾತ್ತಿಲೆ· ಕಾಂಕ್ಷಾ ಕರ್ತಲೆ ಮೋಕ್ಷ, ।
ತತ್ ಮೋಣುಚ್ಚಾರು ಕೋರ್ನು ಕರ್ತಾತಿ ದಾನ· ಯಜ್ಞ ತಪಶ್ಯ. ॥ 25 ॥

ಆಸ್ಸ· ಯೋಗ·, ಉತ್ತಮ ಕರ್ಮ·, ಮ್ಹಳ್ಳಿಲೆ ಹೆ· ಅರ್ಥಾರಿ ।
ಪ್ರಯೋಗು ಕರ್ತಾತಿ **ಸತ್** ಮಳ್ಳೋಲೊ ಶಬ್ದು·, ತತ್ವವಿಚಾರಿ ॥ 26 ॥

ದಾನಯಜ್ಞ ತಪಶ್ಯಾಚ್ಯಾ ನಿಶ್ಠೆಕ ತಶೀಂಚಿ ಸತ್ ಮಣತಾತಿ; ।
ಬ್ರಹ್ಮಾರ್ಥೀ ಕೊರ್ಚ್ಯಾ ಕರ್ಮಾಂಕಯಿ ಸತ್ ವ್ಹೊಣು ನಾಂವ್ ದಿತ್ತಾತಿ॥27॥

ಭಕ್ತಿ ವಿಶ್ವಾಸು ನಾಜಾವ್ನು ಕೆಲ್ಲೆಲೆ° ಯಜ್ಞ ತಪಶ್ಯ ದಾನ ।
ಅಸತ್; ತಾಜ್ಜೆನನಾ ಹಾಂಗಾಯಿ ಮರಣಾನಂತರಯಿ ಪ್ರಯೋಜ·ನ ॥ 28 ॥

(ಮುಕಾರ್ಸತಾ)

ವಿಠೇ ವಯಲೊ ವಿಠೋಬಾ

-ಶ್ರೀಮತಿ ವಸಂತಿ ಆರ್. ಪ್ರಭು, ಬೆಂಗಳೂರು

ವಿಟ್ಠಲ ವಿಟ್ಠಲ ಪಾಂಡುರಂಗ ಹರಿ ವಿಟ್ಠಲ
ರಖುಮಾಯಿ ಸಿರಿ ವಿಟ್ಠಲ ॥

ಶಾಂತ ಮೂರ್ತಿ ಆನಂದ ಸ್ವರೂಪಿ
ಪಾರ್ಥ ಸಾರಥಿ ಬ್ರಹ್ಮಾಂಡಪತಿ ॥
ಕೊಽಣ ನಾ ದೆಽವ ತುಜೆ ಸಮಾನ
ವಿಠೇ ವಯ್ರಿ ಪಂಢರಿ ॥ 1 ॥

ಗೋವರ್ಧನು ಧರಲೊ ಉಬಾರ್ನು
ಗೋಕುಲ ರಾಕಲೆ° ತಾಂಚೊ ತೂ° ಪ್ರಾಣು ॥
ಸಂಸಾರ ಪರ್ವತು ಯೋ ಉಬಾರಿ
ಕಂಸಾರಿ ಗಿರಿಧಾರಿ ॥ 2 ॥

ಭಕ್ತಾಲೊ ಪೂರ್ಣ ವ್ಹಾಂವತಾ ಭಾರು
ಪಾರ ಕರೈತಾ ಮೃತ್ಯು ಸಾಗರು ॥
ವೇಳೋ ವೇಳಿ° ವಿಟ್ಠಲು ಆಪ್ಪಯ್ತಾ
ತುರಂತ ಯೇವನು ಪಾವ ॥ 3 ॥

ಧರ್ಮ ಅಧರ್ಮ ಮರ್ಮ ಸಾಂಗುನು
ಸನ್ಮಾರ್ಗ ದಾಕ್ಕಯಿಲೊ ಕರ್ಮಯೋಗಿ ॥
ಜಗ ಪಾತ್ರ ಭಗವಂತ ಸೂತ್ರ
ದಿಲ್ಲೆ° ಜ್ಞಾನ ನೇತ್ರ ॥ 4 ॥

ಸ್ವಾಮಿ ಸರ್ವಾಂತರ್ಯಾಮಿ

ಸ್ವಾಮಿ ಶ್ರೀನಿವಾಸ ಲಕ್ಷ್ಮೀ ವೆಂಕಟೇಶ
ಜಗ ಸರ್ವ ಹೆ° ತಾಗೆಲೆ° ನಿವಾಸ ॥

ನಾಂವ ಅನೇಕ ರೂಪ ಅನೇಕ
ತೊ ಜಗದಾಧಿಪ ಅನಾಮಿಕ ॥ 1 ॥

ಸತ್ಯ ಸನಾತನ ನಿತ್ಯ ವಿನೂತನ
ಚಿತ್ತ ಪ್ರಸನ್ನ ನಾರಾಯಣ ॥ 2 ॥

ಭೂಂಯಿಚೊ ಉದ್ಧಾರು ಕೆಲ್ಲೊ ವರಾಹ ಸ್ವಾಮಿ
ಜೀವರಾಶೀ ಬೀ° ಒಯ್ಯಿಲೊ ಸರ್ವಾಂತರ್ಯಾಮಿ॥3॥

–ಶ್ರೀಮತಿ ವಸಂತಿ ಆರ್.ಪ್ರಭು, ಬೆಂಗಳೂರು

ತೆ° ಪುಟ ಕೆದ್ನಾಯಿ ವಿಸೋರ್ನಾಕಾತಿ, ಜೀವನ ಮ್ಹಳ್ಳೆಲೆ ಪುಸ್ತಕ ಮೊಡ್ಚ್ಯಾಚೆ ಥಾಂಯಿ ವಿಸೊರ್ನಾಕಾತಿ

ಮ್ಹಾಂತಾರ ಪಣಾ ಸ್ವಾದು

-ಪ್ರಾಸಕವಿ ರತ್ನಾಕರ ಆನಂದ ಶೆಣೈ, ಮುಂಬಯಿ

ಸಾಂಭಾಳ್ಚ್ಯೊ ಭಾರು ದಿಸ್ತಾ ಜಡ ಜಾವ್ನು
ಚೊಲ್ಚಿ ರೀತಿ-ಪ್ರೀತಿ ಚಡ ಜಾವ್ನು
ಉತ್ರ ಕರ್ಕಶಿ-ತರ್ಕಶಿ ದಿಸ್ತಾ
ಚುಕ್ಕ್ಯೊ ಸಾನ-ಸಾನ, ದಿಸ್ತಾ ವ್ಹಡ ಜಾವ್ನು!.. 1

ವೊಳ್ಳಲೊ ವಸ್ತು ಜೊಡ್ಚೆಕ ಸಲೀಸ
ವೊಳ್ಳೆಲೆ ಮನ ಜೊಡ್ಚೆಕ ಲಾಗ್ತಾ ದೀಸ
ತಾಂಗೆಲೆ ಮನಾಂತು ಥಸ್ಸ ಕಸ್ಸಲೆ ಕಳ್ನಾ
ಕೆದ್ನಾ ಪಳೆ ತೋಂಡ ಕೋಡು ಆಳಾವೀಸ. 2

ಚಂದಾರ್ಸುನು ವ್ಹೊರ್ಚೆ ಮ್ಹಾಲ್ಗಡೆಲೆ ಕಾಮ
ತಾರಾಟುನು ಘೇವ್ಕಾ ಘೆತ್ತ ದೇವಾಲೆ ನಾಂವ
ಸರ್ಲೆಲೆ ಚಡ: ಉರ್ಲೆಲೆ ಊಣೆ ಆತ್ತ
ಹೊ ವೇಳು ಭೋಂವ್ಕಾ ಪಡ್ತಾ ಚಾರ-ಧಾಮ 3

ಕಸ್ಸಲೆ ತೆ° ರಾತಿ-ದೀಸು ಜಳ್ತ ರಾಬ್ತಾ?
ಆಪ್ಪ ಆಪ್ಪಳಲೆ ಹಾತ್ತಾ ಮೇಣಶೆ ಚಾಬ್ತಾ
ಅಂತರಾಳಾಂತುಲಿ ದೂಕಿ ಕೊಣಾ ಕಳ್ತಾ?
ಸೊಡ್ವಾನು ಸಾಂಗನಾಶಿ ಥಂಥಯಿ ಧಾಪ್ತಾ. 4

“ದೇವು ನಾ ಮ್ಹೋಣು ಮ್ಹೋಣ್ಣಕ್ಕಾ”

ಶ್ರೀ ರಾಮಕೃಷ್ಣ ಪರಮಹಂಸ



“ತೂ° ರಾತ್ರಿ ವೇಳಾರಿ ಮಳಬಾರಿ (ಆಕಾಶಾರಿ) ಅಸಂಖ್ಯ ನಕ್ಷತ್ರ° ಪಳೈತಾ. ಜಾಲ್ಯಾರಿ ಸೂರ್ಯಾನ ಉದೆತರಿ ಏಕಯಿ ದಿಸ್ಸನಾ. ಮ್ಹಳ್ಳೆ ತಕ್ಷಣ ದಿವಸಾ ವೇಳಾರಿ ಆಕಾಶಾರಿ ನಕ್ಷತಂಚಿ ನಾಂತಿ ಮ್ಹೋಣು ಸಾಂಗೂ ಜಾತ್ತಾವೆ? ಮಾನವಾ, ತುಗೆಲೆ ಅಜ್ಞಾನಾಚೆ ದಿವಸಾಂತು ತಶ್ಶಿ° ಜಾವನು ದೇವು ನಾ ಮ್ಹೋಣಕಾ. ಜ್ಞಾನಾಚೊ ವೇಳು ಯೆತ್ತರಿ ದೇವು ಆಸ್ಸ ಮ್ಹೋಣು ತುಕ್ಕಾ ಕಳ್ತಾ. ನಕ್ಷತ್ರ° ರಾತ್ರಿಚೆ ದಿಸಲ್ಯಾವರಿ “

ಸಂಗ್ರಹ : **‘ಶಾಂ’**

We Kotak Mahindra Group of Finance are the best job creaters, distributes jobs to needy ones. We currently seeking Recruitment Referral Applications to appoint Fin.Managers/Councellors/ Advisors among suitable Retd. Bank/Govt./Pvt. officials, NRIs, Homemakers, and any needy PUC & above). Selected candidates will celebrate financial freedom and gain suitable rewards/ recogn.

To know more, please contact:
Mr.Satyendra, 9686444698

H. Satish Pai

B.E. (Civil), M.I.E., F.I.V., F.A.G.E.

Engineer & Consultant
Licensed L.B. Surveyor
Approved Valuer

Ist Cross, Laxmindra Nagar
UDUPI - 576 102

Ph: 0820 - 2570119 (O)
0820 - 2520707 (R)
9448836408 (M)

Email haradisatishpai @ hotmail.com

ಪಾಯು ವಾಲ್ಲೊ ಜಾಯ್ನಾಶೀ ಸಮುದ್ರು ದಾಂಟೂವೆಯೆತ

॥ ಶ್ರೀ ರಾಮ ಕಥಾ ॥

(ಮುಕಾರ್ಸುನು)

-ಕೆ.ಜಿ.ಮಲ್ಯ, ಕಿನ್ನಿಗೋಳಿ

ಹನುಮಂತು ಆಯ್ಲೊ ಶ್ರೀರಾಮ ಲಕ್ಷ್ಮಣಾಂಕ ಮೆಳೂಂಕ



ಶಬರಿ ಸ್ವರ್ಗ ಲೋಕಾಕ ನಿರ್ಗಮನ ಜಾತ್ತರಿ ಶ್ರೀ ರಾಮು ಆನಿ ಲಕ್ಷ್ಮಣು ಸ್ವಲ್ಪ ಸಮಯ ತೆಂ ಆಶ್ರಮಾಂತು ಆಸ್ಸುನು ಥಂಯಿ ಆಶ್ಶಿಲೆ ಪವಿತ್ರ ತೀರ್ಥ ಕುಂಡಾಂತು ತೀರ್ಥ ಸ್ನಾನ ಕೋರ್ನು ತರ್ಪಣ ಕರ್ತರಿ ತಾಂಕಾ ಮಸ್ತ ರೀತಿರಿ ಮನಾಂತು ಶಾಂತಿ ಮೆಳ್ಳಿ. ತಿತ್ಲೆ ಮಾತ್ರ ನ್ಹಯಿ ಥಂಚೆ ರಮಣೀಯ ವಾತಾವರಣ ಆಹ್ಲಾದಕರ ಜಾವ್ನಾಸ್ಸುನು ಥಂಯಿ ರಾಬ್ಬುಯಾ ಮ್ಹಣು ದಿಸ್ಲೆ. ಜಾಲ್ಯಾರಿ ತಾನ್ನಿ ಥಂಯಿ ತಾಕ್ಕೂನು ಪಂಪಾ ಸರೋವರಾ ತೀರಾರಿ ಆಸ್ಸುಚೆ ಋಷ್ಯಮೂಕ ಪರ್ವತಾರಿ ವಾಸ್ತವ್ಯ ಕೋರ್ನು ಆಶ್ಶಿಲೆ ಸುಗ್ರೀವಾಕ ಮೇಳೂಕಾ ಜಾಲ್ಲೆಲೆ ಅತ್ಯಂತ ಮಹತ್ವಪೂರ್ಣ ಕಾರ್ಯ ಆಶ್ಶಿಲೆ ನಿಮಿತ ಥಂಯಿ ತಾಕ್ಕೂನು ವೊಚ್ಚುಕಾ ಪಳ್ಳೆ. ವತ್ತನಾ ಫಲ-ಪುಷ್ಪ ಭರಿತ ಸಸ್ಯ ಸಮೂಹ ಇತ್ಲೆ ಚಿತ್ತಾಕರ್ಷಕ ಆನಿ ಮನಮೋಹಕ ಆಶ್ಶಿಲೆಕಿ ಶ್ರೀ ರಾಮಾಕ ಸೀತಾ ದೇವಿಲೊ ಉಡ್ಗಾಸು ಯೇವ್ನು ದೋಳೆ ಭೋರ್ನು ಆಯ್ಲೆ. ತೊ ಗದ್ಗದಿತ ಕಂಠಾನಿ ಲಕ್ಷ್ಮಣ ಲಾಗ್ಗಿ ಸಾಂಗೂಕ ಲಾಗ್ಲೊಕಿ “ಮಾಕ್ಕ ಹೆಂ ಸರ್ವ ಮನಾಂತೂಚಿ ವಚ್ಚನಾ. ಹಾಂಗ ಏಕ ಕ್ಷಣ ರಾಬ್ಬೊನು ಪಳೆ. ಎದ್ರಾಕ ವಿಶಾಲ ಆನಿ ಸುಂದರ ಜಾವ್ನಾಶಿಲೆ ಸರೋವರ ಆಸ್ಸ. ತಾಜ್ಜೆ ತೀರಾರಿ ಆಕಾಶಾಕ ಪಾವ್ಚೆ ತಸ್ಸಲೆ ಮಾತ್ರ ಶಿಖರ ಆಶಿಲೆ. ಉನ್ನತ ಋಷ್ಯಮೂಕ ಪರ್ವತ ದಿಸ್ತಚಿ ಆಸ್ಸ. ತೆಂ ಪರ್ವತಾರಿ ಸುಗ್ರೀವು ಆನಿ ತಾಗೆಲೆ ಸಾಂಗಾತಿಚೆ ಖಂಚೆ ಶಿಖರಾರಿ ಆನಿ ಖಂಚೆ ಗುಹೆಂತು ವಾಸ್ತವ್ಯ ಕೋರ್ನು ಆಸ್ಸಚಿ? ಆಮ್ಮಿ ತಾಂಕಾ ಕಶ್ಶಿ ಸೊದ್ದುನು ಕಾಡ್ಯೆತ? ಕಸ್ಸಲೆಂಕಿ ಮಾಕ್ಕ ಹೆಂ ಸರ್ವ ಅಸಂಭವಶೆ ದಿಸ್ತಾ! ಅಶ್ಶಿ ಸಾಂಗ್ತಾನ ಲಕ್ಷ್ಮಣಾಕ ಚಿಕೇಚಿ ಅಪಧೈರ್ಯಶಿ ದಿಸ್ಲೆ! ತಾಣೆ ತುರಂತ “ಅಣ್ಣಾ ತುಕ್ಕಾ ಧೈರ್ಯ ಚುಕ್ಕತ ಆಸ್ಸ ಮ್ಹಣು ಹಾಂವೆ ಸ್ವಪ್ನಾಂತು ಥಾಂಯಿ ಲೆಕ್ಕೂಂಕ ನಾ. ತೂಂವೆ ತುಗ್ಗೆಲೆ ಧೈರ್ಯಾಧಾರಣ ಕರಿ ಆನ ಘುಳ್ಯಾವರಿ ಉತ್ಸಾಹಾರಿ ಕರ್ತವ್ಯ ಕರಿ. ನ್ಹಯಿ ನಾತ್ಲ್ಯಾರಿ ಆಮ್ಕಾ ಮೇಳ್ತ ಜಾಲ್ಲೆಲೆಂಯಿ ಮೆಳೆಶಿನಾ. ದಯಕೋರ್ನು ತೂಂ ತುಗೆಲೆ ವಾಸ್ತವಿಕ ಸ್ವರೂಪ ಧಾರಣ ಕರಿ. ಆತ್ತ ತೂಂ ತುಕ್ಕಾಚಿ ವಿಸಲ್ಯಾವರಿ ದಿಸ್ತಮೂ!” ಮ್ಹಣು ತಾಣೆ ಸಮಯೋಚಿತ ಜಾವ್ನು ಸಾಂಗ್ಲೆ. ಶ್ರೀ ರಾಮಾನ, ತಕ್ಷಣ ಲಕ್ಷ್ಮಣ ತೂಂವೆ ಸಾಂಗಿಲೆ ಖರೆಂಚಿ. ವೊಚಾ ಮುಕಾರಿ! ಮ್ಹಣು ಸಾಂಗ್ಲೆ ಮಾತ್ರ ನ್ಹಯಿ ತಾಣೆ ಪಾಯು ಮುಕಾರಿ ದವರ್ಲೊ. ಲಕ್ಷ್ಮಣಾಕ ಸಮಾಧಾನ ಮಾತ್ರ ನ್ಹಯಿ ಸಂತೋಷುಯಿ ಜಾಲ್ಲೊ ಆಶ್ಶಿ ತಾನ್ನಿ ಚಮ್ಕತಚಿ ಋಷ್ಯಮೂಕ ಪರ್ವತಾಚೆ ಲಾಗ್ಗಿ ಪಾವ್ಲಿಂತಿ. ಋಷ್ಯಮೂಕ ಪರ್ವತಾರಿ ವಾಸ್ತವ್ಯ ಕೋರ್ನು ಆಶಿಲೊ ಸುಗ್ರೀವು ಆನಿ ತಾಗ್ಗೆಲೆ ಮಿತ್ರ ತಾಂತುಯಿ ಆಪ್ತ ಜಾವ್ನು ಆಶಿಲೊ ಹನುಮಂತು ಹಾಂಕಾ ಶ್ರೀ ರಾಮು ಆನಿ ಲಕ್ಷ್ಮಣು ಪರ್ವತ ಲಾಗ್ಗಿ ಯೆವ್ಚೆ ದಿಸ್ಲೆ. ತಾನ್ನಿ ಕಿತ್ಲೆಕಿ ದೂರ ಆಸ್ಸಲ್ಯಾರಿಯಿ ಸುಗ್ರೀವಾಕ ಶ್ರೀ ರಾಮ ಲಕ್ಷ್ಮಣ ತಾಗೆಲೊ ಮ್ಹಾಲ್ಗಡೊ ಭಾವು ವಾಲಿನ ಖಂಚೆಯಿ ರೀತೀರಿ ಕಷ್ಟ ದೀವ್ನು ಥಂಯಿ ತಾಕ್ಕೂನು ಧಾಂವ್ಡೊಚ್ಯಾಕ ನಾ ಸಂಹಾರ ಕೊರೂಂಕ ಪೆಟಯಿಲೆ ಆಸುಚ್ಯಾಕ ಪುರೊ ಮ್ಹೋಣು ದಿಸ್ಲೆ! ಕಾರಣ ಶ್ರೀ ರಾಮ-ಲಕ್ಷ್ಮಣ ತೆಂ ದುರ್ಗಮ ಪ್ರದೇಶಾಕ ಧನುಷ್ಯ-ಬಾಣ ಧಾರಣ ಕೋರ್ನು ಆಯಿಲೆ ಆಸ್ಸುನು

Protect Your Roof with

UMA TILES

UMA TILE COMPANY

Manufacturers of :- Clay Roofing Tiles,
Wire Cut Bricks, Clay Jally,

Mangalore (Resi.) :
(0824) 2423801, 2411801

Hejamady (Factory) :
(0820) 2539529, 2539229

ಜಾಲ್ಯಾರಿ ದೋಳೆಂತು ಉದಕ ಯೇನಾಶೀ ಜೀವನ ದಾಂಟೂಚ್ಯಾಕ ಜಾಯ್ನಾ

ವಿನಾಕಾರಣ ಯೇವ್ನೂಕಾ ಜಾಲ್ಲ್ಯಾರಿಚಿ ಕಸ್ಸಲ್ಯಾಕ? ವಿಷಯು ಕಸ್ಸಲೋಯಿ ಆಸ್ಸೊ ಆಮ್ಮೀ ಕೊsಣ ಆನಿ ಹಾಂಗಾಕ ಕಸ್ಸಲ್ಯಾಕ ಆಯ್ಲಿಂತಿ ಮ್ಹಣು ಹನುಮಂತಾಕ ಪೆಟ್ಟೊನು ಪೊಳೋಯಾ ಮ್ಹಣು ತಾಣೆ ಹನುಮಂತಾಕ ತಾಂಕ ಮೇಳ್ನು ತಾನ್ನಿ ಶತ್ರುಕಿ – ಮಿತ್ರ ವ್ಹೋಣು ಪೊಳೋನು ಯೋ ಘ್ಹೋಣು ಸಾಂಗ್ಲೆ. ಹನುಮಂತಾನ ಜಾಯ್ತ ವ್ಹೋಣು ಸಾಂಗ್ಲೆ ಆನಿ ತತಕ್ಷಣ ಬ್ರಾಹ್ಮಣ ವಟುಲೆ ವೇಷಾರಿ ಪರ್ವತಾರಿ ತಾಕ್ನೂನು ಉಡ್ಕಿ ಮಾರ್ನು ಶ್ರೀ ರಾಮ–ಲಕ್ಷ್ಮಣ ಲಾಗ್ಗಿ ಪಾವ್ಲೊ ಆನಿ ತಾಂಕಾ ದೊಗ್ಗಾಂಕಯಿ ಅತಿ ವಿನಮ್ರತೇರಿ ಪ್ರಣಾಮ ಕೋರ್ನು ಅಶ್ಶಿ ಮ್ಹಣಾಲೊ. ಮಹಾನುಭಾವಾನೊ! ತುಮ್ಮಿ ಕೊsಣ? ತುಮ್ಕಾ ಪಳಯಿಲ್ಯಾರಿ ತುಮ್ಮಿ ಸಾಮಾನ್ಯ ಯುವಕಾಂವರಿ ದಿಸ್ಸನಾತಿಮೂ! ತುಮ್ಮಿ ರಾಜರ್ಷಿಶಿ ದಿಸ್ತಾಮೂ! ಹೆಂ ಪ್ರದೇಶ ಅತ್ಯಂತ ದುರ್ಗಮ ಜಾವ್ನು ಆಸ್ಸುನು ಜನ ಸಾಮಾನ್ಯಾನಿ ಹಾಂಗ ಯೆವ್ಚೊ ತಸ್ಸಲೊ ಜಾಗೊ ಹೊನ್ಹಯಿಮೂ! ತುಮ್ಮಿ ಹಾಂಗ ಖಂಚೆ ಕಾರ್ಯಾರಿ ಆಯ್ಲ್ಯಾಂತಿ? ಮೆಗ್ಗೆಲೊ ವಿಷಯು ಸಾಂಗ್ಚೆ ಜಾಲ್ಲ್ಯಾರಿ ಹಾಂಗಾ ಧರ್ಮಾತ್ಮು ಜಾವ್ನು ಆಶಿಲೊ ವಾನರ ಶ್ರೇಷ್ಠ ಸುಗ್ರೀವಾಲೊ ಮಂತ್ರಿ ಸುಗ್ರೀವಾಲೊ ಮ್ಹಾಲ್ಗಡೊ ಭಾವು ವಾಲಿ ವಾನರಾಂಗೆಲೊ ರಾಯು ಜಾವ್ನು ಆಸ್ಸುನು ತಾಣೆ ಸುಗ್ರೀವಾಕ ಘರಕಡೆ ತಾಕೂನು ಭಾಯ್ರಿ ಘಾಲ್ಲಾ. ಸುಗ್ರೀವ ವಾಸ್ತವ್ಯ ಕರ್ತಾ. ಹಾಂವ ವಾಯು ದೇವಾಲೊ ವಾನರ ಪುತ್ರು ಆನಿ ಸುಗ್ರೀವಾಲೊ ಮಂತ್ರಿ ಮೆಗೆಲೆ ನಾಂವ ಹನುಮಂತ ಜಾವ್ನಾಸ್ಸ. ಸುಗ್ರೀವು ಕಷ್ಟಾರಿ ಆಶಿಲೆ ನಿಮಿತ ತುಮ್ಗೆಲೆ ಮಿತ್ರತ್ವ ಮೆಳ್ಳಾರಿ ತಾಗೆಲೆ ಬರೆಪಣ ಜಾತ್ತಲೆ ಮ್ಹಣು ಲೆಕ್ಹೂನು ತಾಣೆ ತುಮ್ಗೆಲೆ ಲಾಗ್ಗಿ ಉಲ್ಲೊಚ್ಯಾಕ ಮಾಕ್ಕ ಪೆಟಯಿಲಾ. ತುಮ್ಮಿ ಕೃಪಾ ಕೋರ್ಕಾ! ತಾಣೆ ಸಾಂಗಿಲೆ ಆಯ್ಕುನು ಶ್ರೀ ರಾಮ–ಲಕ್ಷ್ಮಣಾಕ ಅತ್ಯಂತ ಆನಂದ ಜಾಲ್ಲೆ. ಶ್ರೀ ರಾಮಾನ ಲಕ್ಷಣಾಕ ಆತ್ತ ಆಮ್ಗಲೊ ವಿಷಯು ಸಾಂಗ ಮ್ಹಣಾಲೊ. ಲಕ್ಷ್ಮಣಾನ ಅಶ್ಶಿ ಸಾಂಗ್ಲೆ. “ವಿಪ್ರವರ, ಹೆಂ ಪೃಥ್ವಿರಿ ದಶರಥು ಮ್ಹಳ್ಳಲೊ ಏಕ ಪ್ರಖ್ಯಾತ ರಾಯು ಆಶಿಲೊ. ಅಯೋಧ್ಯಾ ತಾಗೆಲಿ ರಾಜಧಾನಿ ಜಾವ್ನಾಶಿಲಿ. ತೊ ಧರ್ಮಾನುಸಾರ ರಾಜ್ಯ ಪರಿಪಾಲನ ಕರಿತ ಆಶಿಲೊ. ತಾಕ್ಕಾ ಚಾರಿ ಜನ ಸುಪುತ್ರ. ಶ್ರೀ ರಾಮಚಂದ್ರು, ಲಕ್ಷ್ಮಣು, ಭರತ ಆನಿ ಶತ್ರುಘ್ನು ತಾಂಗೆಲೆ ನಾಂವ ಹಾಂವು ಲಕ್ಷ್ಮಣು ಆನಿ ಆಮ್ಗೆಲೆ ಸಮ್ಮುಖಾರಿ ಬಶಿಲೊ ಮೆಗೆಲೊ ಮ್ಹಾಲ್ಗಡೊ ಭಾವು. ಆಮ್ಮಿ ಪ್ರಾಯಾಕ ಯೆತ್ತರಿ ಆಮ್ಗೆಲೆ ಲಗ್ನ ಜಾಲ್ಲೆ ಶ್ರೀ ರಾಮಾಕ ಅಯೋಧ್ಯೆಚೊ ಯುವರಾಜು ಮ್ಹಣು ಪಟ್ಟಾಭಿಷೇಕ ಕೋರ್ಕಾ ಮ್ಹಣು ಸರ್ವ ತಯಾರಿ ಜಾಲ್ಲಿ. ತನ್ಮಧ್ಯೆ ಕಾರಣಾಂತರಾರಿ ಆಮ್ಗೆಲೊ ಮ್ಹಾಲ್ಗಡ ಭಾವು ಶ್ರೀ ರಾಮಾಕ ಚೌದ ವರಸ ವನವಾಸಾಕ ವೊಚ್ಚ್ಯಾಕಾ ವ್ಹೋಣು ಆಮ್ಗೆಲೆ ಪಿತಾಶ್ರೀನ ನಿರ್ಣಯು ಘೆತ್ಲೊ. ತಾಣೆ ಪಿತೃವಾಕ್ಯ ಪರಿಪಾಲನಾ ಕೋರ್ಕಾ ವ್ಹೋಣು ವನವಾಸಾಕ ಭಾಯ್ರಿ ಸರ್ತಾನ ತಾಗೆಲೆ ಮಾಗ್ಷಿ ತಾಗೆಲಿ ಧರ್ಮಪತ್ನಿ ಸೀತಾ ಮಾತಾ ಆನಿ ಹಾಂವಯಿ ಭಾಯ್ರಿ ಸರ್ನು ಆಯ್ಲಿಂತಿ. ವನಾಂತು ರಾಬ್ಬಿಲೆ ತೆದ್ನಾ ಹಾಂವ ಆನಿ ಅಣ್ಣಾ ಶ್ರೀ ರಾಮು ಆಮ್ಗೆಲೆ ಆಶ್ರಮಾಂತು ನಾತ್ತಿಲೆ ತೆದ್ನಾ ಲಂಕೆಚೊ ರಾಯು ರಾವಣಾನ ತೀಕಾ ಅಪಹರಣ ಕೋರ್ನು ವ್ಹೆಲ್ಲಿ. (ಮುಕಾರ್ಸತಾ)

With Best Compliments from

ESTED: 1943

CANARA Springs

The CANARA Workshops Limited

Regd. Office : V. S. Kudva Road, Maroli, Mangalore - 575 005.
Phone : 0824 - 2213429, 2211649, 94481 34747

ಗೌರವ ದೀವ್ನೂಕಾ ಜಾಲ್ಲಾಲೊ ತೀನಿ ವಿಷಯು : ಆವ್ಸು, ಬಾಪ್ಪುಸು, ಗುರು, ಕರ್ತವ್ಯ

ಆರೋಗ್ಯಚಿ ಮಹಾಭಾಗ್ಯ

ಕನ್ನಡ ಮೂಲ : **ಡಾ। ಜಗದೀಶ ಪೈ,** ಕಾರ್ಕಳ ಕೊಂಕಣಿ ಭಾಷಾಂತರ : **ಬಿ.ಶಾಂತಾರಾಮ ಬಾಳಿಗಾ,** ಮಣಿಪಾಲ

(ಜೀವೋತ್ತಮ ತ್ರೈಮಾಸಿಕ ಕೃಪಾ)

ಆಮ್ಗೆಲ್ಯಾ ಗಮ್ಯಾ ದಿಕಾನ ವಚ್ಚೂನು ಪಾವಚ್ಯಾಕ ಸುದೃಢ ಆರೋಗ್ಯಕರ ಜಾಲ್ಲೆಲೆಂ ಶರೀರ ಜಾಯಿ "There is a sound mind in a sound body" ಮ್ಹಳ್ಳೆಲಿ ಏಕಿ ಆಂಗ್ಲ ಮ್ಹಣ್ಣಿ ಆಸ್ಸ. "ಶುರುವೇಕ ತುಮಗೆಲೆಂ ಶರೀರ ದೃಢ ಕೋರ್ನು ಘೆಯಾ ತೆದ್ನಾ ಮಾತ್ರ ತುಮ್ಮಿ ತುಮಗೆಲ್ಯಾ ಮನಾಚೆ ವಯ್ರಿ ನಿಯಂತ್ರಣ ಕರೂಂ ಸಮರ್ಥ ಜಾತ್ತಾತಿ." ಮ್ಹೋಣು ಸ್ವಾಮಿ ವಿವೇಕಾನಂದಾನ ಸಾಂಗಲಾಂ

ಮಂಕುತಿಮ್ಮ ಕವಿವರ್ಯ (ಡಿ.ವಿ.ಜಿ) ಆಪಣ್ಯಾಲೆ 'ಕಗ್ಗ'ಂತು ಸಾಂಗ್ತಾತಿ :

ಕಲ್ಮಷದ ವಲ್ಮೀಕವೆಂದೊಡಲ ಜರೆಯದಿರು
ಬ್ರಹ್ಮಪುರಿಯೆಂದದನು ಋಷಿಗಳೊರೆದಿಹರು।
ಹಮ್ಮುಳ್ಳ ಹಯವ ಕಾಪಿಟ್ಟು ಕಡಿವಾಣ ತೊಡಿಸೆ
ನಮ್ಮ ಗುರಿಗೈದಿಪುವು ಮಂಕುತಿಮ್ಮ ॥

(ಚಿಕಲಾಚೆ ವಾಳ್ತಿಮಯ ಮ್ಹೋಣು ಹ್ಯಾ ದೇಹಾಕ ಹೀನ ಕೋರ್ನಾಕಾ. ಹೆಂ ಬ್ರಹ್ಮಾಲೆಂ ಆವಾಸ ಸ್ಥಾನ ಮ್ಹೋಣು ಆಮಗೆಲೆ ಪೂರ್ವಜ ಋಷಿಂನಿ ಸಾಂಗಲಾಂ. ಉತ್ಸಾಹ ಭರಿತ ಘೊಡ್ಯಾಕ ಚಾಂಗ ರೀತಿನ ರಕ್ಷಣ ಕೋರ್ನು ತಾಕ್ಕಾ ಲಗಾಮ ಘಾಲ್ನು ನಿಯಂತ್ರಿತ ಕೆಲ್ಯಾರಿ ಘೊಡೊ ಆಮಕಾಂ ಆಮಗೆಲ್ಯಾ ಗಮ್ಯಸ್ಥಾನಾಕ ಪಾವೈತಾ. ಆಮ್ಮಿ ದೇಹ ಯೋಗ್ಯ ಕ್ರಮಾನ ರಾಕ್ನೂನು, ಇಂದ್ರಿಯಾಂಚೇರಿ ನಿಯಂತ್ರಣ ದವರ್ಲ್ಯಾರಿ ಆಮ್ಮಿ ಪರಮಾತ್ಮಾಕ ವೊಚ್ಚೂನು ಪಾವಚೆಂ ಗಮ್ಯಯಿ ಆಪೋಡೂಂ ಜಾತ್ತಾ.

ಕಿತ್ಲೇಯಿ ಉಚ್ಚ ವಿಚಾರ ಆಸಲ್ಯಾರಿಚಿ ದೇಹಾಂತು ಪರ್ಯಾಪ್ತ ಶಕ್ತಿ ನಾತಲ್ಯಾರಿ ಆರೋಗ್ಯ ನಾ ತರಿ ತೆಂ ಸದ್ವಿಚಾರ ಆಚರಣಾಕ ಹಾಡೂಂ ಜಾಯನಾತಿ. ಆರೋಗ್ಯಚಿ ಶಕ್ತಿ, ಅನಾರೋಗ್ಯಚಿ ನಿಶ್ಯಕ್ತಿ , ಆರೋಗ್ಯಚಿ ಧನಿಕಪಣ, ಅನಾರೋಗ್ಯಚಿ ದುರ್ಬಳಪಣ, ಆರೋಗ್ಯಚಿ ಸುಖ, ಅನಾರೋಗ್ಯಚಿ ದು:ಖ. ಆರೋಗ್ಯಚಿ ಸ್ವರ್ಗು, ಅನಾರೋಗ್ಯಚಿ ನರಕು. ಆರೋಗ್ಯ ನಾ ತರಿ ಜೀವನ ಸಗಳೇಂ ಶೂನ್ಯ ಆನಿ ಸಾರಹೀನ. "The first wealth is health" ಅಶ್ಶಿಂ ಮ್ಹೋಣು ಎಮರ್ಸನಾನ ಸಾಂಗಲಾಂ. ಆರೋಗ್ಯಾಕ ಮೊಽಲ ಬಾಂದೂಕ ಕೆದನಾಹಿ (ಯಿ) ಸಾಧ್ಯನಾ. ಇತ್ಯಾಕ ಮ್ಹಳ್ಯಾರಿ ತೆಂ ದುಡ್ಡು ದೀವ್ನು ಪ್ರಾಪ್ತ ಕೋರೂಂ ಜಾಯನಾ. ತೆಂ ಬಾಜಾರಾಂತು ಮೊಲ್ಲಾನು ಘೆವಚೊ ವಸ್ತು ನ್ಹಯಿ. ಉಲಟಾ ತೆಂ ಸ್ವತ: ಕಷ್ಟ ಪಾವನು ವೊರೋನು ಘೆವಕ್ತಾ ಜಾಲ್ಲೆಲೆಂ, ಸಂಪಾದನ ಕೋರ್ಕಾ ಜಾಲ್ಲೆಲೆಂ ಧನ. ಆರೋಗ್ಯಾಕ ತುಲನಾ ಕರ್ತನಾ ಅಪಾರ ಸಂಪತ್ತಾಕಯಿ ಕಾರ್ಯಾ ಮೊಽಲಯಿ ನಾ. "A healthy cobbler is better than a sick King" – "ಆರೋಗ್ಯವಂತ ಚಾಮರಾಂಚೊ ರೋಗಗ್ರಸ್ತ ರಾಯಾಲ್ಯಾಕಯಿ ಉತ್ತಮು" ಮ್ಹಳ್ಳೆಲಿ ಆಂಗ್ಲ ಮ್ಹಣ್ಣಿ ಅಕ್ಷರಶ: ನಿಜಾಚಿ. ದೆಕುನು ಪ್ರಾಚೀನ ಭಾರತಾಂತು ರೋಗಗ್ರಸ್ತ ಜಾವೊ, ಅಂಗವಿಕಲ ಮನುಷ್ಯಾನ ರಾಯು ಜಾಲ್ಯಾರಿ ತ್ಯಾ ದೇಶಾಚೆಂ ರಕ್ಷಣ ಅಸಾಧ್ಯ ಮ್ಹಳ್ಳಲೊ ವಿಚಾರು ಆಮ್ಗೆಲೆ ಮ್ಹಾಲ್ಗಡ್ಯಾಂಕ ಕಳ್ನು ಆಶಿಲೊ.

ದುಸರ್ಯಾ ಜಾಗತಿಕ ಯುದ್ಧಾ ಸಮಯಾರಿ ಅಮೇರಿಕಾ ಅಧ್ಯಕ್ಷು ರೂಸ್‌ವೆಲ್ಟಾಲೆಂ ಆರೋಗ್ಯ ಉತ್ತಮು ಆಸ್ಸೂನು ಶರೀರ ದುರ್ಬಲ ಆಶಿಲೆಂ ದ್ವಿತೀಯ ಮಹಾಯುದ್ಧ ವೇಳಿಂ ತಾಗೆಲೆಂ ಆರೋಗ್ಯ ಕ್ಷೀಣ ಜಾತ್ತ ಗೆಲ್ಲೆಂ. ಯುದ್ಧಾ ಉಪರಾಂತ ಕೆಸಬ್ಲಾಂಕಾ, ಮೊಸ್ಕೋ, ಬೆಹ್ರೇನ್, ಮಾಲ್ಟಾ ಆನಿ ಪ್ರೆಟ್ರಾಸ್‌ಡಮ್ ನಗರಾಂತು ಸರ್ವ ಸಭಾ ಅನೇಕ ಚಲ್ಲ್ಯೊ. ಥಂಯಿ ಆಶಿಲೆ ತಾಗೆಲೆ ಕಾರ್ಯದರ್ಶಿಂನಿ ಅಭಿಪ್ರಾಯು ವ್ಯಕ್ತ ಕೆಲ್ಲ್ಯಾಕಿ ಯುದ್ಧ ಪ್ರಾರಂಭಾರಿ ಆಶಿಲಿ ರೂಸ್‌ವೆಲ್ಟಾಲಿ ಆರೋಗ್ಯಾಚಿ ಸ್ಥಿತಿ ಯುದ್ಧಾಂತ್ಯಾ ವೇಳಾರಿಯಿ ತರಿ ಆಶ್ಶಿಲಿ ಯುರೋಪಾಂತು ಬಹುವಿಸ್ತೃತ ಪ್ರದೇಶಾಕ ರಷ್ಯಾಚೊ ಪ್ರಭಾವು ಪಸರ್ಚ್ಯಾಕ ಸಹಾಯಕ ಜಾವಶಿ ಕೆಲ್ಲೆಲಿ ಚೂಕಿ ರೂಸ್‌ವೆಲ್ಟಾಲಿ ಘಡನಾ ಆಶ್ಶಿಲಿ. ಮ್ಹಳ್ಯಾರಿ ರೂಸ್‌ವೆಲ್ಟಾಲೆ ಶಾರೀರಿಕ ಆನಿ ಮಾನಸಿಕ ದುರ್ಬಲತೇಚೆ ಪರಿಣಾಮು ಹ್ಯಾ ರೀತಿನ ಸಂಭವಿತ ಜಾಲ್ಲೆ ಮ್ಹೋಣು ಸಾಂಗಿಲೆಂ ಮಾರ್ಮಿಕ ಜಾಲ್ಲೆಲೆಂ ಆಸ್ಸ.

ಕ್ರಿ.ಶ.1879ತುಂ ಚಲ್ಲೆಲೆ ಫ್ರಾಂಕೋ ಪ್ರಶ್ಯನ್ ಯುದ್ಧಾ ವೇಳಾರಿ ಫ್ರೆಂಚ್ ರಾಯು ಶಾರೀರಿಕ ಜಾವ್ನು ದುರ್ಬಲ ಆಶಿಲ್ಯಾನ ರಾಜ್ಯಭಾರಾಚೆಂ ಸೂತ್ರ ಥಂಚೆ ರಾಣೀನ ಧರ್ನು ಘೆತ್ತಿಲೆಂ. ಪರಿಣಾಮತ: ಪ್ರಶ್ಯನ್ ಸೈನ್ಯಾನ ಫ್ರಾನ್ಸಾಚಿ ರಾಜಧಾನಿ ಪ್ಯಾರಿಸಚಿ ಆಪಣ್ಯಾಲೆ ವರ್ಶ ಕೋರ್ನು ರಾಯಾಕ ಬಂಧಿತ ಕೆಲ್ಲೊ. ರಾಯಾನಚಿ ನಿರ್ಣಯ ಘೆವಚ್ಯಾ ಸಮರ್ಥು ಜಾಲ್ಲೆಲೆಂ ತರಿ ಹೀ ಪರಿಸ್ಥಿತಿ ಯೇನಾ ಆಶ್ಶಿಲಿ. ಇರಾನಾಚೆ ಮಹಮ್ಮದ್ ಪಾರೇಜಾ ಪಹ್ಲವೀಕಯಿ ಅಸ್ಸಲೀಚಿ ಗತಿ ಜಾಲ್ಲಿ. ಅನಾರೋಗ್ಯ ನಿಮಿತ್ತಿಂ ಇರಾನ್ ಶಹಾ ನಿರ್ಣಯ ಘೆವಚಿ, ರಾಜ್ಯಭಾರು ವ್ಹಾಂವಚಿ ಕ್ಷಮತಾ ನಷ್ಟ ಜಾವನು ಆಶಿಲೊ. ರಾಣೆಲ್ಯಾ ಅಪರಿಮಿತ ಹಸ್ತಕ್ಷೇಪಾ ಕಾರಣಾನ ತಾಣೆ ಇರಾನ ಸೋಣ್ಣು ಪಳ್ನು ವಚ್ಚೂಕಾ ಜಾಲ್ಲೆಂ.

ಕಮ್ಯೂನಿಸ್ಟ್ ಚೀನಾಚೊ ನಿರ್ಮಾತೃ ಮಾವೊತ್ಸೆತುಂಗಾಲಿ ಕಾಣಿಯಿ ಅಸ್ಸಲೇ ರೀತಿಚಿ ಅಶ್ಶಿಲಿ. ತಾಗೆಲೆ ಜೀವನಾಚೆ ಅಂತಿಮ ತಾಗೆಲೆಂ ಆರೋಗ್ಯ ವಾಯ್ಟ ಜಾವನು ತಾಕ್ಕಾ ಮಾನಸಿಕ ದೌರ್ಬಲ್ಯ ಆಸ್ಸ ಜಾಲ್ಲೆಂ. ತಾಗೆಲಿ ಬಾಯ್ಲ, ಯುವ ಸಿನೆಮಾ ನಟಿ ಜಾವನಾಸ್ಸೂನು ತಿಗೆಲೆ ವಯ್ರಿ ತಾಣೆ ದವರ್ಲೆಲೆ ಸಂಪೂರ್ಣ ವಿಶ್ವಾಸಾ ಕಾರಣಾನ ತಾಗೆಲೆಂ ಪತನ ಜಾಲ್ಲೆಂ. ಅಶ್ಶಿಂ ದೇಶ ರಾಕ್ತಲ್ಯಾಂಕ ದೇಶಾಚೆ ನೇತೃತ್ವ ವಹನ ಕೆಲ್ಲೆಲ್ಯಾಂಕ ಶಾರೀರಿಕ ಆರೋಗ್ಯ ಬಹು ಗರಜೇಚೆಂ ಜಾವ್ನಾಸ್ಸ.

"ಹೆಂ ದೇಹ ಜೀವಾತ್ಮಾನ ವಾಸ ಕೊರ್ಚೆಂ ಸ್ಥಳ. ಇಹಕರ್ಮ ಸರ್ವಾಚೆಯಿ ಮೂಲ. ಕೊಽಣ ಹೆಂ ದೇಹ ಏಕ ನರಕಾಚೆಂ ಕೊಂಽಡ ಜಾವನು ಪರಿವರ್ತಿತ ಕರ್ತಾತಿಕಿ

ಮೌನ ಮನ ಶುದ್ಧ ಕರ್ತಾ

ತಾನ್ನಿ ದೋಷಿ ಲೋಕು ಆನಿ ಕೊಽಣ ನಿರ್ಲಕ್ಷ್ಯ ಕರ್ತಾತಿಕಿ ತಾಂಗೆಲೆ ವಿಷಯು ದೂಷಣ ಕೋರ್ಕಾ ಪಡ್ತಾ ಮ್ಹೋಣು ಸ್ವಾಮಿ ವಿವೇಕಾನಂದಾನ ಸಾಂಗ್ಲಾಂ.

ಹೆಂ ಮಾನವ ಶರೀರ ಬಹು ದುರ್ಲಭ ಜಾಲ್ಲೆಲೆಂ ಆಸ್ಸ. ಕಿತ್ಲೆಕಿ ಜನ್ಮ ಜಾವನು ಗೆಲ್ಲೆಲೆ ಉಪ್ರಾಂತ ಹೆಂ ಮಾನವ ಶರೀರ ಲಾಭತಾ. ಸಂಸ್ಕೃತಾಚೆ ಏಕ ಸುಭಾಷಿತ ಅಶ್ಶಿಂ ಸಾಂಗ್ತಾ:

ಪುನರ್ವಿತ್ತಂ ಪುನರ್ಮಿತ್ರಂ ಪುನ ಭಾರ್ಯಾ ಪುನರ್ಮಹೀ ।
ಏತತ್ ಸರ್ವಂ ಪುನರ್ಲಭ್ಯಂ ನ ಶರೀರಂ ಪುನಃ ಪುನಃ ॥

ಅರ್ಥಾತ್ ದುಡ್ಡು ಪರತೂನು ಪರತೂನು, ಮಿತ್ರಯಿ ಪುನಃ ಪುನಃ ಬಾಯ್ಲ್ಲಯಿ ಮಾಗಿ ಮಾಗಿರಿ ಮನುಷ್ಯ ಜನ್ಮು ಪುನಃ ಮೆಳತ ಮ್ಹೋಣು ಸಾಂಗೂಕ ಜಾಯನಾ. ಹೆಂ ಮಾನವ ಶರೀರ ಅತ್ಯಂತ ದುಷ್ಪ್ರಾಪ್ಯ ಆನಿ ಶ್ರೇಷ್ಠ ಜಾವ್ನಾಸ್ಸ. ದೆಕುನು ಹೆಂ ದುರ್ಲಭ ಶರೀರ ನಿತ್ರಾಣಿ ಜಾವಚ್ಯಾ ಸೋಣ್ಣಾಯೆ. ತೆಂ ಅನಾರೋಗ್ಯ ಪಂಜರ ಜಾಯ್ನಾಶಿ ಸರ್ವ ಪ್ರಯುತ್ನೇನ ಪೊಳೋನು ಘೆವಚೆವ್ ಆಮ್ಗೆಲೆಂ ಕರ್ತವ್ಯ.

ಜನ್ಮಾಯೇತ ಧರ್ನು ಅಂತ್ಯ ಪರ್ಯಂತ ಆಮಗೆಲಾಗ್ಗಿ ಆಸ್ಚಿಂ ಮ್ಹುಳ್ಯಾರಿ ಆಮಗೆಲೆಂ ಹೆಂ ಶರೀರ ಮಾತ್ರ. ಆಮಗೆಲಿ ಬಾಯ್ಲ್ಲ ಚೆರ್ಡುಂವ ಬಂಧು, ಬಾಂಧವ ವರ್ಗ. ಸದಾಕಾಲಯಿ ಆಮ್ಗೆಲೆ ಸಾಂಗಾತ ಆಸ್ಸೂಂ ಸಾಧ್ಯ ನಾ. ಕೆದನಾಹಿ(ಯಿ) ಆಮಗೆಲೆ ಸಾಂಗಾತಚಿ ಆಶಿಲೆಂ ಆನಿ ಆಸೂಚೆ ಕಸಲೆಂ ಶರೀರಾ ವಿಷಯು ನಿರ್ಲಕ್ಷ್ಯ ಕೊರ್ಚೆಂ ಸಮವೆ? ಸರ್ವಕಾಳಯಿ ಆಮಗೆಲಾಗಿ ಆಸ್ಚಿಂ ಶರೀರಾ ವಿಷಯಾಂತು ಅಶ್ರದ್ಧಾ ಆಮ್ಗೆಲೆ ಖಂಚೆ ಸಾಧನೇಕಯಿ ಅಸಹಕಾರಿ ಜಾತ್ತಾ. ರೋಗಗ್ರಸ್ತ ಶರೀರಾ ಕಾರಣಾನ ಆಮ್ಮಿ ಮುಕ್ತಿಪದ ಪ್ರಾಪ್ತ ಕೋರೂಂ ಸಾಧ್ಯನಾ.

ಸಂತ ಫ್ರಾನ್ಸಿಸಾನ ಆಪಲೆಂ ದೇಹ ತ್ಯಾಗ ಕೊರ್ಚೆ ಪೂರ್ವ ದೊಽಳೆ ಉಘಡ್ನು ಮ್ಹಳ್ಳೆಂ “ತೂಂವೆ ಅಪರಿಮಿತ ಜಾವನು ಮಾಕ್ಕಾ ಸಹಕಾರು ದಿಲ್ಲೆಲ್ಯಾಕ ಅನಂತಾನಂತ ಧನ್ಯವಾದ. ಹ್ಯಾ ಥರಾನ ಆನಿ ಕೊಣಾಚ್ಯಾನಯಿ ಮಾಕ್ಕಾ ಸಹಕಾರ ದಿವ್ಚೆಂ ಕಾರ್ಯ ಅಸಾಧ್ಯ ಆಶಿಲೆಂ. ತೂಂ ಕೆದನಾಹಿ (ಯಿ) ಮೆಗೆಲೆ ಸಾಂಗಾತ ಆಸ್ಸೂನು ಹಾಂವ ನರಕಾಕ ವೊಚ್ಚೊ, ನಾ ಸ್ವರ್ಗಾಕ, ಹಾಂವ ವಾಯಟ ಕೊರೊ ಅಥವಾ ಬರೆಂ, ಹಾಂವ ಕಸ್ಸಲೇಂಯಿ ಕೊರೊ ಅಥವಾ ನಾ ಕೊರೊ, ಮೆಗೆಲೆ ಸಾಂಗಾತಚಿ ಆಸ್ಸೂನು ಮೆಗೆಲೆ ವಿಷಯಾಂತು ಬಹುಭಾರೀ ಅನುಕಂಪಾ ದಾಕ್ಕಯಿಲಿ ಮಹತ್ತರ ಜಾಲ್ಲೆಲಿ. ಹಾಂವ ಆತ್ತಂ ಅಂತಿಮ ಜಾವನು ತುಕ್ಕಾ ವಿದಾಯ ಸಾಂಗೂನು ನಿರ್ಗಮನ ಕರ್ತಾಂ. ದೆಕುನು ತುಕ್ಕಾ ಮೆಗೆಲೆ ಅಂತಿಮು ಅಸಂಖ್ಯ ಧನ್ಯವಾದ”!

ಲಾಗೀಚಿ ಆಶಿಲೆ ಶಿಷ್ಯಾಂಕ ಗುರು ಫ್ರಾನ್ಸಿಸ್ ಕೊಣಾಕ ಸಂಬೋಧಿತ ಕೋರ್ನು ಉಲಯ್ತು ಆಸ್ಸ ಮ್ಹಳ್ಳೆಲೇಂಚಿ ಕಳ್ನಿ. ತಾಗೆಲ್ಯಾ ಏಕ ಶಿಷ್ಯಾನ ವಿಚಾರ್ಲೆಂ. “ಮೃತ್ಯು ಕಾರಣಾನ ತುಮ್ಕಾಂ ಅಶಿಂ ಅಡ್ವಾ ಘಡವ ಉತ್ರಾಂ ಉಲ್ಲೋಕಾ ಜಾತ್ತಚಿ ಆಸ್ಸವೆ? ತುಮ್ಮಿ ಕೊಣಾ ಲಾಗ್ಗಿ ಉಲಯ್ತು ಆಸ್ಸತಿ? ಇತ್ಯಾಕ ಮ್ಹುಳ್ಯಾರಿ ತುಮಗೆಲ್ಯಾ ದೊಳ್ಯಾಂದಿಷ್ಟಿ ಆಮ್ಗೆಲ್ಯಾ ಕೊಣಾದಿಕಾನಯಿ ನಾ. ತುಮ್ಮಿ ಆಮಕಾಂ ಕೊಣಾಕಯಿ ಸಂಭೋದಿತ ಕೋರ್ನು ಉಲಯ್ತು ನಾಂತಿ. ಮಾತ್ರ ನ್ಹಯಿ ತುಮ್ಮಿ ನಿರಂತರ ಜಾವನು ಆಮ್ಗೆಲೆ ಸಹವಾಸಾಂತು ನಾಶ್ಶಿಲೆ. ದೆಕುನು ಆಮಕಾಂ ಕೊಣಾಕಯಿ ಸಂಬೋಧಿತ ಕೊರ್ಚೆಂ ಅರ್ಥರಹಿತ ಜಾತ್ತಾ. ತುಮ್ಮಿ ಕೊಣಾಲಾಗಿ ಸಂವಾದ ಕರ್ತ ಆಸ್ಸತಿ? ಶೂನ್ಯಾ ಲಾಗಿ ವಾರ್ತಾಲಾಪ ಕರ್ತಚಿ ಆಸ್ಸತಿಕಿ? ಅಶ್ಶಿಂ ವಿಚಾರ್ಲೆಂ.

(ಮುಕಾರ್ಸರ್ತಾ)

ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಲಿಮಿಟೆಡ್, ಶಿರಸಿ
www.sirsiurbanbank.in ☎: 08384-226643 ಪ್ರಧಾನ ಕಛೇರಿ : ರಾಯರಪೇಟೆ, ಶಿರಸಿ (ಉ.ಕ.)

ಸ್ವಾತಂತ್ರ್ಯ ಪೂರ್ವದಲ್ಲಿ 21 ಡಿಸೆಂಬರ್, 1905ರಂದು ಸ್ಥಾಪನೆಗೊಂಡು
ಈಗ
113 ವರ್ಷಗಳ ಯಶಸ್ವಿನ ಶಿಖರಕ್ಕೆ

31-03-2019 ಕ್ಕೆ ಇದ್ದಂತೆ
- ಕರ್ನಾಟಕದ ಅಗ್ರ ಪಟ್ಟಣ ಸಹಕಾರಿ ಬ್ಯಾಂಕುಗಳಲ್ಲಿ ಸ್ಥಾನ
- ರೂ 1000 ಕೋಟಿಗೂ ಮಿಕ್ಕಿದ ಒಟ್ಟು ವ್ಯವಹಾರ
- ರೂ. 737 ಕೋಟಿಗೂ ಮಿಕ್ಕಿದ ದುಡಿಯುವ ಬಂಡವಾಳ
- ಬಂಡವಾಳ ಪರ್ಯಾಪ್ತತೆ (CRAR) ಪ್ರಮಾಣ 12.5%
- ರೂ. 646 ಕೋಟಿ ಠೇವಣಿಗಳು ರೂ. [illegible] ಕೋಟಿ ಸಾಲ
- 40 ಸಾವಿರ ಸದಸ್ಯರು ರೂ.15 ಕೋಟಿ ಶೇರು ಬಂಡವಾಳ
- ರಾಜ್ಯಾದ್ಯಂತ 16 ಶಾಖೆಗಳು 10 ಸ್ವಂತ ಕಟ್ಟಡಗಳು
- ನಿವ್ವಳ ಅನುತ್ಪಾದಕ ಆಸ್ತಿಗಳ ಪ್ರಮಾಣ 0%

RTGS/NEFT ಸೌಲಭ್ಯ, ಮೊಬೈಲ್ ಬ್ಯಾಂಕಿಂಗ್ (24x7 Banking), ಯಾವುದೇ ಶುಲ್ಕವಿಲ್ಲದೇ ATM/RuPay ಡೆಬಿಟ್ ಕಾರ್ಡ್, CTS, POS, IMPS, ECH, NACH, SMS Alert ಸೇವೆಗಳು

ಈ ಎಲ್ಲ ಸಾಧನೆಗಳಿಗೆ ಕಾರಣೀಕರ್ತರಾದ ಬ್ಯಾಂಕಿನ ಎಲ್ಲಾ ಗೌರವಾನ್ವಿತ ಶೇರುದಾರ ಸದಸ್ಯರಿಗೆ, ಠೇವುದಾರರಿಗೆ, ಅಸಂಖ್ಯ ಗ್ರಾಹಕರಿಗೆ, ಹಿತೈಷಿಗಳಿಗೆ ಕೃತಜ್ಞತಾಪೂರ್ವಕ ಅಭಿನಂದನೆಗಳು.

ಬ್ಯಾಂಕಿನ ಆಡಳಿತ ಮಂಡಳಿ
- ಶ್ರೀ ಜಯದೇವ ಉದಯ ನೀಲೇಕಣಿ ಅಧ್ಯಕ್ಷರು
- ಶ್ರೀ ಮಿಲಿಂದ ವಿನಾಯಕ ಪಂಡಿತ ಉಪಾಧ್ಯಕ್ಷರು
- ಡಾ. ವಿ. ಎಸ್. ಸೋಂದೆ ನಿರ್ದೇಶಕರು
- ಶ್ರೀ ಎಸ್.ಪಿ. ಮುಖಾಡೋ "
- ಶ್ರೀ ಮೋಹನ ಎಸ್.ಪ್ರಭು "
- ಶ್ರೀ ಸಂತೋಷ ಎಸ್.ಪಂಡಿತ್ "
- ಶ್ರೀ ಸದಾನಂದ ಎಮ್.ನಾಯ್ಕ "
- ಶ್ರೀ ಟಿ.ಎಸ್.ಬಾಲಮಣಿ "
- ಶ್ರೀ ಆರ್.ವಿ. ಪಾಲೇಕರ್ "
- ಶ್ರೀಮತಿ ಸುವರ್ಣಾ ಪಿ. ಪ್ರಭು "
- ಶ್ರೀಮತಿ ವನಿತಾ ವಿ.ಕೇಶವೈನ್ ನಿರ್ದೇಶಕರು
- ಶ್ರೀ ಸುರೇಂದ್ರ ಜಿ. ರೇವಣಕರ್ "
- ಶ್ರೀ ವರೀಂದ್ರ ಎಸ್.ಕಾಮತ್ "
- ಶ್ರೀ ನಿತಿನ ಎಸ್.ಕಾಸರಕೋಡ "
- ಶ್ರೀ ಪ್ರಕಾಶ ವೆಂಕಟೇಶ ಶೈ "
- ಶ್ರೀ ಸೂರ್ಯಕಾಂತ ಡಿ.ದೇವಳ "
- ಶ್ರೀ ಕೆ.ಎನ್.ಹೊಸಮನಿ "
- ಶ್ರೀ ಜಗದೀಶ ಎಸ್. ದೇಶಭಂಡಾರಿ "
- ಶ್ರೀ ಶಶಿಕಾಂತ ಕೆ. ಸಾಡಿಗ ವೃತ್ತಿಪರ ನಿರ್ದೇಶಕರು
- ಶ್ರೀ ಟಿ. ಶ್ರೀಧರಮೂರ್ತಿ ವೃತ್ತಿಪರ ನಿರ್ದೇಶಕರು
- ಶ್ರೀಮತಿ ಆರತಿ ಎಸ್. ಶೆಟ್ಟರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು

ಮತ್ತು ಹಿರಿಯ ಅಧಿಕಾರಿಗಳು, ಶಾಖಾ ವ್ಯವಸ್ಥಾಪಕರು ಹಾಗೂ ಸಮಸ್ತ ಸಿಬ್ಬಂದಿ ವರ್ಗ

ನ್ಹಾಣ ದೇಹ ಶುದ್ಧ ಕರ್ತಾ

ಶ್ರೀಮದ್ಭಾಗವತಮಹಾಪುರಾಣಾಂತರ್ಗತ ಚತು:ಶ್ಲೋಕೀ ಭಾಗವತ

(ಮುಕಾರ್ಸುನು)

ಮೂಲ ಕನ್ನಡ ಸಂಗ್ರಹ :
ಶ್ರೀ ನರಸಿಂಹ ಸುಂದರ ಹೆಗ್ಡೆ,
ಕುಂದಾಪುರ
ಕೊಂಕಣಿಕ : **ಎಚ್ಚೆಂ**



ಯಥಾ ಮಹಾಂತಿ ಭೂತಾನಿ ಭೂತೇಷೂಚ್ಚವಚೇಷು ಚ।
ಪ್ರವಿಷ್ಟಾನ್ಯಪ್ರವಿಷ್ಟಾನಿ ತಥಾ ತೇಷು ನ ತೇಷ್ಯಹಮ್ ॥

ಕಶ್ಶಿ° ಪಂಚಮಹಾಭೂತ ಸ್ವಕಾರ್ಯ ಶರೀರ ಜಾವ್ನು ಆಶಿಲೆಂ ಉಚ್ಛ, ನೀಚ ಪ್ರಾಣಿಂತು ಪ್ರವಿಷ್ಟ ಜಾವ್ನು ಆಸ್ಸಲ್ಯಾರಿಚಿ ಅಧಿಕ ವ್ಯಾಪ್ತಿ ಸದ್ಭಾವಾಂನಿ ತಾಂತು ಅಪ್ರವಿಷ್ಟ ಜಾವ್ನುಚಿ ಆಸ್ಸತಿ ಕಶ್ಶಿಕಿ ತಶಿಂಚಿ ಅನಂತ ದೇಶ ಕಾಲ ವ್ಯಾಪ್ತಿ ಜಾವ್ನು ಹಾಂವ ಸರ್ವ ಪ್ರಾಣಿಂತು ಪ್ರಪಿಷ್ಟ ಜಾವ್ನು ಆಸ್ಸಲ್ಯಾರಿಚಿ, ತಾಂಚೆ ಭಾಯ್ರಿ ಆಸ್ಸುಚೆ ನಿಮಿತ ಅಪ್ರವಿಷ್ಟು ವ್ಹಯಿ.

ಏತಾವದೇವ ಜಿಜ್ಞಾಸಂ ತತ್ತ್ವ ಜಿಜ್ಞಾಸುನಾತ್ಮನ: ।
ಅನ್ವಯವ್ಯತಿರೇಕಾಭ್ಯಾಂ ಯತ್ಸ್ಯಾತ್ಸರ್ವತ್ರ ಸರ್ವದಾ ॥

ಖಂಚೊ ವಸ್ತು ಸರ್ವದೇಶಾಂತು, ಸರ್ವಕಾಲಾಂತು ಆಸ್ತಕಿ ಆನಿ ಅನ್ಯ ವಸ್ತುನ ವಗ್ಗೂನು ನಾತ್ತಿಲೆ ತಸ್ಸಲೆ ದೇಶ, ಕಾಲ ವ್ಯಾಪ್ತಿ ವಗ್ಗೂನು ಆಸ್ಚೆಂಚಿ (ಅಥವಾ ಅನ್ಯವಸ್ತು ಅನ್ವಿತ ಆನಿ ಅನನ್ವಿತ ದೇಶ ಕಾಲ ಸ್ವರೂಪಾಂತು ವ್ಯಾಪ್ತ ಜಾವ್ನು ಆಸ್ಸುಚೆ ತಸ್ಸಲೆ) ತೇಂಚಿ ಮೆಗೆಲೆ ಸ್ವರೂಪಚಿ. ತಸ್ಸಲೆ ಪರಮಾತ್ಮ ಜಾವ್ನು ಅಶಿಲೆ ಮಾಕ್ಕ ತತ್ವಜಿಜ್ಞಾಸು ಜಾಲ್ಲೆಲೆ ತುಜ್ಜ ಅಸ್ಸಲ್ಯಾಂನಿ ಜಿಜ್ಞಾಸ ಆಥವಾ ವಿಚಾರ ಕೊರೂಕಾ ಜಾಲ್ಲೆಲೆ. ಮ್ಹಳ್ಳೆರಿ ಹಾಂವ ಸರ್ವ ದೇಶ ಕಾಲಾಂತು ಏಕ ಪ್ರಕಾರ ಜಾಲ್ಲೀ ಗುಣಕ್ರಿಯಾದಿ ನಿಮಿತ ವ್ಯಾಪ್ತ ಮ್ಹಳ್ಳೆಲೆ ವಿಚಾರ ಜಿಜ್ಞಾಸ ಕೊರೂಕಾ.

(ಮುಕಾರ್ಸತಾ)

ದಿ ಜಿ.ಎಸ್.ಬಿ ಸ್ಕಾಲರ್‌ಶೀಪ್ ಲೀಗ್, ವಡಾಲ, ಮುಂಬಯಿ ಹಾನ್ನಿ ಪೆಟಯಿಲಿ ಪುಸ್ತಕರೂಪಿ 2018-19 ವಾರ್ಷಿಕ ವರದಿ ಮೆಳ್ಳೆಲಿ ಆಸ್ಸ. ತಶಿಂಚಿ ಥೋಮಸ್ ಸ್ಟೀಫನ್ಸ್ ಕೊಂಕಣಿ ಕೇಂದ್ರ ಆಲ್ತ ಪರ್ವರಿಮ್, ಗೋವಾ ಹಾನ್ನಿ ಪೆಟಯಿಲೆ ನ್ಯೂ ಇಯರ್ 2020 ಶುಭಾಶಯ ಪತ್ರ ಮೆಳ್ಳೆಲೆ ಆಸ್ಸ. ತೆ ಬದ್ದಲ್ ಧನ್ಯವಾದು ವ್ಯಕ್ತ ಕರ್ತಾತಿ.

ಕಾಲ ಚಕ್ರ ಮಾತಾ

.ಕಾಲಚಕ್ರ ಘುಂವತೊ ಆಸ್ಸ । ಸಂಸಾರ ಸಾಗರ ಚಲತ ಆಸ್ಸ ।
ಹೂನ ವಾರೆ, ಥಂಡ ವಾರೆ° । ತನುಮನ ಸ್ಪರ್ಶ ಕರತ ಆಸ್ಸ ॥ 1 ॥

ಆಕಾಶಾಂತು ಪಕ್ಷಿ ಸಮೂಹ । ಚಿಲಿಪಿಲಿ ಉಡತ ಆಸ್ಸ ।
ಝುಳು ಝುಳು ಝೆಂಕಾರ । ಪ್ರಕೃತಿ ಸಸ್ಯ ಶ್ಯಾಮಲ ಜಾವ್ನಾಸ್ಸ ॥ 2 ॥

ಚಂದಮಾಮ ಜನಮನ ವಿಕಾಸ ಕರತ ಆಸ್ಸ ।
ಭೂಮಾತಾ ಸಗಳೆ ಸಹನ ಕರತಾ ಆಸ್ಸ ॥ 3 ॥

ಜಗ ಖಾತಿರಚಿ ಸೃಷ್ಟಿ ಕಾರ್ಯ ಜಾತ್ತೊಚಿ ಆಸ್ಸ ।
ವರಸ ವತ್ತೊ ಆಸ್ಸ ಕಾಲ ಚಕ್ರ ಘುಂವತೊ ಆಸ್ಸ ॥ 4 ॥

-ಶ್ರೀಮತಿ ಇಂದುಮತಿ ಬಿ.ಪೈ, ಮುಂಬಯಿ, (9967405008)

ಹುಮ್ಮಣೊ (ಗ್ಯಾದ್ಯೊ)

1. ಅಮಗೆಲೆ ಅಂಗಣ ಝಾಡಾಕ ಮಹಿನ್ಯಾಂತು ಏಕ ಫಲ
2. ದಿವಡಾವರಿ ಚರತಾ, ಕೊಲ್ಯಾವರಿ ರಡತಾ, ಅಂಗಾಂತ ಭರಪೂರ ಲೋಕಾಂಕ ಘೇವ್ನು ವತ್ತಾ.
3. ಅಮಗೆಲೆ ಲಾಗ್ಗಿ ಆಸೂನು ಆಮಕಾ ಮಾರತಾ
4. ಬೀಳಾಂತು ಆಸುಚೆ ದಿವಡಾಕ ಬಾತ್ತೀಸ ರಕವಾಲೆ
5. ಎಕಲ್ಯಾನ ಮುಕಾರ ವತ್ತಾನ ಅನಿ ಎಕ್ಲೊ ಮಾಗ್ಶಿ ಆಸತಾ
6. ಅಕ್ಕಾನ ನಿದ್ದಲ್ಯಾರಿ ಭಯಿಣಿಯಿ ನಿದ್ದತ
7. ದೋನಿ ಖಾಂಬೆ ಸಗಳೆ° ಘರಾಕ ಆಧಾರ
8. ಏಕ ದವಲ್ಯಾಕ ಪಾಂಚ ಚಮಚೆ
9. ಆಂಗ ಭರಿ ಇಂಗಳೊ ಜಳತಾ
10. ಘಾತರಾಚೆ ಬಸವಾಕ ರೂಕ್ಕಾ ಖೊಂಟಿ, ಆಯಿಲೆ ಲೋಕು ಘುಂವ್ಡಯಿತಾತಿ

ಉತ್ತರ : (1) ಪುನ್ನವ° ಚಂದ್ರು (2) ರೈಲ್ ಬಂಡಿ (3) ದೋಳ್ಯಾ ಪಾತಿಯೊ (4) ಜೀಬ ಆನಿ ದಾಂತ (5) ಪಾಯ (6) ದೋಳೆ (7) ದೇಹ ಆನಿ ಪಾಯ (8) ಹಾತ್ತ ಬೊಟ್ಟ (9) ಆಕಾಶ ಆನಿ ನಕ್ಷತ್ರ (10) ದೊಳೆಚೆ ದಾಂತೆ

– **ಎಸ್. ಜಯಶ್ರೀ ಶೆಣೈ,** ಬಿ.ಸಿ.ರೋಡ್

ಖುಷಾಲ

ಇಂಟರವ್ಯೂ ಕರ್ತಲೊ : ಸೇಲ್ಸ್ ಮ್ಯಾನ್ ಜಾವ್ನು ಕಾಮಾಕ ಘೇಳ್ನು ಘೆವೂಕಾ ಜಾಲ್ಲ್ಯಾರಿ ತುಕ್ಕಾ ಅನುಭವ ಕಸ್ಸಲೆ ಆಸ್ಸ?
ಇಂಟರವ್ಯೂಕ ಆಯಿಲೊ : ಹಾಂವೆ° ಮೆಗೆಲೆ ಘರ ಸೇಲ್ ಕೆಲ್ಲಾ, ಕಾರ್ ಸೇಲ್ ಕೆಲ್ಲಾ, ಆಶ್ಶಿಲೆ ಭಾಂಗಾರ ಸೇಲ್ ಕೆಲ್ಲ. ಇತ್ಲೆ ಸರ್ವ ನಂವೆ ಸೇಲ್ಸ್ ಮ್ಯಾನ್ ಜಾವ್ಚಾಕ ಅನುಭವು.

-ಪಿ.ಜಯವಂತ ಪೈ, ಕುಂದಾಪುರ

ಧ್ಯಾನ ಬುದ್ಧಿ ಶುದ್ಧ ಕರ್ತಾ

ಹಕ್ಕಾ ಬಾಮ್ಹಣು, ಪಕ್ಕಾ ಬಾಮ್ಹಣು ನ್ಹಯಿ

(ಪ್ರಹಸನ) (ಮುಕಾರ್ಸುನು)

-ರತ್ನಾಕರ ಆನಂದ ಶೆಣ್ಯೆ, ಮುಂಬಯಿ

ರವಿ : ಸಕ್ಡಾ ಎದುರು ಸಾಂಗೂ ಲಾಗ್ಲೊ "ತುಗ್ಗೆಲೆ ಪೂತ್ತಾಲೆ ಪತ್ರ ಕಳಯಿ". ಹಾಂವೆಂ ಜಾವಾಬ ಘಾಲ್ನಿ! ಮ್ಹಣ್ತ ವ್ಹೊಡಾನ ಹಾಸ್ಲೊ ಖಿಂಯಿ. ತಾಣೆ ವತ್ತರಿ ಇತರ ಲೋಕಾಂನಿ ಆಮ್ಹಾಕ ಆನಿಕಯಿ ಕಿಡಯ್ಲಿ "ರವಿಕ ಇತ್ತೆ ಜಾಲ್ಲಾ?" ಗಾಂವಾಂತು ಚೆಲಿಯೊ ನಾಂತ್ಲೆವರಿ ತಶ್ಶಿ ಕಸ್ಸಲೇಕ ಕೆಲ್ಲೆ?

ವೃಂದಾ : ಹೆಂ ಮಾತ್ರ ಮಾಕ್ಕಾ ತೂಂವೆ ಸಾಂಗ್ತರಿ ಕಳ್ಳೆ. ಆತ್ತ

ರವಿ : ಹಾಂವೆ ಆಮ್ಹಾಕ ಕಳಯಿಲಿ ಜಾಲ್ಲೆರಿ, ತೀ ಸಮ ಜವಾಬ ದಿತ್ತಾ ಆಶಿಲಿ ಭಾವಾಕ! ಮಾವಳೊ ಭಾಚ್ಚಿ ಸೊಯ್ರಿಕ ಏಕಿ ಪುಣಿ ಜಾವ್ನೊ ಮ್ಹಳ್ಳೆಲೆ ಚಾಮ್ಗ ಮನಾನ ಬರಯಿಲೆಲೆ ಪತ್ರ ಶಿವಾಯಿ ತುಗ್ಗೆಲೆ ಧೂವೇಕ ಮೆಚ್ಚುನು ಮಾಗಣಿ ಘಾಲ್ಲಿಲಿ ನ್ಹಂಯಿ.

ವೃಂದಾ : ಆನ್ನಾಕ ಭಹಿಣೆ ಮ್ಹಳ್ಳಲಿ ಮಾಯಾ ಮರ್ಯಾದ ಭಾರೀ ಆಶ್ಶಿಲಿ ತಸ್ಸಿ ಕಸ್ಸಿ ಚಲ್ಲೊ!

ರವಿ : ಭಾವು-ಬಹಿಣಿ ದೊಗ್ಗಯಿ ನಾಂತಿ ಆತ್ತ. ಹೊ ಪ್ರಸ್ತಾವು ಹಾಂವೆ ಆತ್ತ ತುಗ್ಗೆಲೆ ಏದ್ರಾಕ ದವೊರ್ಚೆ ಕಾರನ ಇತ್ಲೆಂಚಿ: ಮೆಗ್ಗೆಲೊ ಚಾಂಗ ಇರಾದೊ ತುಕ್ಕಾ ಕೊಳೋಚೆ ಖಾತಿರ ಮೆಗ್ಗೆಲೆ ಮನ ಘೂಟ ಆಸ್ಸ. ತುಗ್ಗೆಲಿ ಆಶಿ ಸೋಡ್ತರಿ, ಮಾಕ್ಕಾ ಏಕ ಜಾತಕ ಆಯ್ಲೆ. ದೇವಾ ದಯೇನ ಚಾಂಗ ಜಾವ್ನು ಮೇಳ್ನು ಆಯ್ಲೆ ಅಶ್ಶಿ ಜಾವ್ನು ಮಾಕ್ಕಾ ಕೊಣಾಂಚೆ ವಯ್ರಿ ಕೋಪು-ತಾಪು-ಸಂತಾಪು ನಾ.

ವೃಂದಾ : ಆತ್ತ ಆಮ್ಹಿ ಇತ್ಲೆಂಚಿ ಲೆಕ್ಕುವೇತ. "ವರ್ಲೆಲೆ ಆಯುಷ್ಯ ಆಮ್ಹಿ ಚೂಕಿ-ದೂಕಿ ನಾಶಿ, ಚಂದಾಯೇರಿ ದಿವಸ ಕಾಡೂಂಯಾ. ಆಮ್ಗೆಮ್ಗೆಲೊ ಸಂಸಾರು ಸಾಂಭಾಳ ಸುಖ ಶಾಂತಿ ಸಮಾಧಾನೇನ ದಿವಸ ಕಾಡೂಯಾ. ಜಾಯ್ನಾವೆ.

ರವಿ : ಆತ್ತ ಜಾಲ್ಲೆರಿ ಆಮ್ಗೆಲೆ ದೊಗ್ಗಾಲೆಯಿ ಮನ ಘೂಟ ಜಾಲ್ಲೆ. ಭಾರೀ ಸಂತೋಷು, ಖೂಷಿ. ಮೆಗ್ಗೆಲೆ ಪ್ರಯತ್ನ ಸಾರ್ಥಕ ಜಾಲ್ಲೆ.

ವೃಂದಾ : ಆನಿ ದೋನಿ ದಿವಸ ಭಿತ್ತರಿ ಆಮ್ಗೆಲೆ ವ್ಹರಣ ಪರತ ಗಾಂವಾಕ ವತ್ತಲೆ. ಹಾಂವ ಆಯ್ಚೊ ಗೋಡು ಉಡ್ಗಾಸು ಭೋರ್ನು ಭೋರ್ನು ವ್ಹರ್ತಾ ಮನಾಂತು ದವರ್ತಾ.

ರವಿ : ತೂಂವೆ ಗಾಂವಾಕ ಚಮ್ಕಲಿ ಮ್ಹಣು. ತುಗ್ಗೆಲಿ ಲಾಗ್ಗಿ ಉಲ್ಲೊಚಿ ಸಂಧಿ ಬಂದ್ ಜಾಯ್ನಾ. . .

ವೃಂದಾ : ತೂಂವೆ ಸಾಂಗ್ಚೊ ಅರ್ಥು ಸ್ಪಷ್ಟ ನಾ ಮೂ!

ರವಿ : ಘೋನಾರಿ ಉಲ್ಲೊವೆತ ಮ್ಹಣು ಅರ್ಥು

ವೃಂಧಾ : ಹೆಂ ದೇವಾ, ಎದ್ದೊಳು ಇತ್ತುಲೆ ಕರಕರಾಯ್ಲಿ ನುಪ್ರೊ ಮ್ಹೋಣುವೆ ಘೋನಾರಿ ಕರಕರಾಯ್ಚಿ ತಯಾರಿವೆ?

ರವಿ : ಮೆಗೆಲಿ ಜೀವನಾ ಕಾಣಿ ತುಕ್ಕಾ ತಶ್ಶಿಂ ದಿಸ್ತಕಿ ?

ವೃಂದಾ : ಕೋಪ್ಪುನಾಕಾ ಅಶಿಂಚಿ ಖುಷಾಲ ಕೆಲ್ಲೆಲಿ. ಮನಾಕ ದಿಸ್ಲಕಿ ತೂಂ ಘೋನಾರಿ ಉಲ್ಲಯಿ. ಹಾಂವ ಕಾಂಯಿ ಲೆಕ್ಕಾನ. ಜಾಲ್ಲೆನವೆ.

ರವಿ : ಅಯ್ಕ ಚಿಕೆ ಊರಿ-ಉಮೇದಿ ಆಸ್ಸ. ಹೆಂ ಖಾತ್ರ ಜಾಲ್ಲೆ

ವೃಂದಾ : ಹಾಂವ ಉಲ್ಲೋಚಿಕಯಿ ಮುಖಾರಿ. ಸುರು ಕೆಲ್ಲೆರಿ ಬಂದ ಕರಿ ಮ್ಹೋಣ್ಕಾ ತೂಂವೆಂ. ಕಾರಣ ಘೋನಾ ಬಿಲ್ ತುಕ್ಕಾ ಲಾಗ್ಚೆ ಪಳೆ.

ರವಿ : ಘರ್ಚೆ ಕಾಮ ರಾಂದಪ-ಶಿಂದಪ ಆಂವ್ಗಾಲೆ ಸುಕ್ಕತ ಘಾಲ್ಚೆ ವೇಳೇರಿ ಘೋನು ಕೆಲ್ಲೆರಿ, ಸಾಭಾರ ಉಲ್ಲೊಚ್ಯಾಕ ವೇಳು ಊಣೆ ಪಳೆ ತಾವಳಿ

ವೃಂದಾ : ಬಿಲ್ಕುಲಾಕ ಕೋರ್ನುಕಾ ತ್ಯಾ ಗಡಬಿಡೆಂತು. ಮೆಗ್ಗೆಲೆ ಘುಸೋರ್ತೆ ವೇಳು ದನ್ಪಾರ ಬಾರಾ ನಂತರ ನಾ ಸಾಂಜೆ ಸ್ಹ ಗಂಟೆ ನಂತರ ಸಮಾಧಾನೇರಿ ಉಲ್ಲೊವೃವೆತ.

ರವಿ : ತೆಂ ಸಕ್ಕಡ ಜಾಯ್ತ. ತೂಂ ಶುರುವೇಕ ಮಾಕ್ಕಾ ಘೋನ್ ನಂಬರ್ ದೀ ವಿಸ್ಸರ್ಲೆರಿ ಕೊಣೆ ಕೊಣಾಕ ಘೋನು ಕೊರ್ಚೆ.

ವೃಂದಾ : ಜಾಗ್ರತಿ ಮಸ್ತ ಘೆತ್ತನವೆ?

ರವಿ : ಮಾಮ್ಹಾಲಿ ಧೂವ ತೂಂ (ವೃಂದಾಕ ನಂಬರ ತೋಂಡಪಾಠ ಆಶ್ಶಿಲೆ ನಿಮಿತ ತೀ ಬೊರೋನು ದಿತಾ) ವ್ಹಯಿಗೊ, ಮನಾ ವಿಚಾರ ಘೋನಾರಿ ಕೊಳೊಚೆ ಬದ್ಲಾಕ ಪತ್ರ ಬೊರೋನು ಕಳಯಿಲ್ಯಾರಿ ಕಶ್ಶಿ?

ವೃಂದಾ : ತತ್ಕಾಲಾಕ ಬೊರೋನಾಕ. ಮಾಕ್ಕ ವಾಚ್ಚೂಂಕ ತೊಂದ್ರೆ ಜಾತ್ತಾ. ಕಾರಣ ದೋಳೆಕ ಘೂಲ ಅಂಯ್ಲಾ ಮ್ಹಣ್ಟಾತಿ. ಡಾಕ್ಟರಾನ ದೋನ್ನಿ ದೋಳೆಕ ಓಪರೇಶನ್ ಕೋರ್ಕಾ ಪಡ್ತಾ! ಮ್ಹಳ್ಳಾ

ರವಿ : ಕೆದ್ನಾ ಕೋರ್ಕಾ ಮ್ಹಣು ಲೆಕ್ಲಾ?

ವೃಂದಾ : ಓಪರೇಶನಾಕ, ಭಸ-ಭಸೀ ಕಾಸ ಸುರ್ವೃತಾ ಪಡ್ತಾ. . . . . . . ತಾಜ್ಜಿ ವಿಲೇವಾರಿ ಶುರುವೇಕ. . . .

ರವಿ : ಸಾಧಾರಣ ಕಿತ್ತುಲೆ ಮ್ಹಣ್ಟಾತಿ ತಾನ್ನಿ?

ವೃಂದಾ : ಸುಮಾರ ಸಾಟಿ ಹಜಾರ

ರವಿ : ....

ವೃಂದಾ : ಕಸ್ಸಲೆ ಆಲೋಚನೇರಿ ಪಳ್ಳ್ಯಾ? ಭೀವ್ನಾಕಾ. ನಿಮ್ಗಿನಾ ತುಗೆಲೆ ಲಾಗ್ಗಿ

ರವಿ : ತೂಂ ನಿಮ್ಗಿ, ಹಾಂವ ದಿತ್ತಾ ಕಿ ನಾ ಮ್ಹಣು ಪಳೆ. ತೂಂ ಕಶಿ ಮಾಮ್ಹಾಲಿ ಧೂವ ಪಳೆ. . . .

ವೃಂದಾ : ಬಸ್, ಆನಿ ಮುಖಾರಿ ಸಾಂಗೂನಾಕಾ. ಹಕ್ಕಾ ಬಾಯ್ಲ -ಬಾಮ್ಹಣ

ರವಿ : ತಶ್ಶಿ ಸಾಂಗೂಂಕ ಆಮ್ಹಿ ದೊಗ್ಗಯಿ ಆಮ್ಗೆಮ್ಗೆಲೊ ಚಂದ ಸಂಸಾರು ಸಾಂಭಾಳ್ನು ಚಂದಾಯೇರಿ ಆಸ್ಸತಿ ಪಳೆ. ಫಕ್ತಾ ಮನುಷ್ಯತ್ವ ದಾಕ್ಕಯ್ಲೆಲೆ ಮಾಯಾ-ಭಕ್ತಿ ಶಿವಾಯಿ ದಯಾ ದಾಕ್ಕಿಚಿ ನ್ಹಯಿ.

ವೃಂದಾ : ಚುಕ್ಕುನು ಪುಣಿ ಧಾಣ ದಿವ್ಚಿ ಚೂಕಿ ಕೋರ್ನಾಕ. ಕಾಮಾಕ ವತ್ತಲೆ ಪೂತು-ಸೂನ ಗೌಜಿ ಘಾಲ್ತಲಿಂತಿ ಮಾಕ್ಕಾ

ರವಿ : ಜಾಯ್ತ ಮ್ಹಳ್ಳೆ ನವೆಂ?

ವೃಂದಾ : ತೂಂವೆ ಹಾಂಗ ಯೇವ್ನು ಮಸ್ತ ವೇಳು ಜಾಲ್ಲೊ. ಪರತ ವತ್ತನಾ ರೈಲಾ-ಬಸ್ಸಾ ವಾವಂಟ ಆಸ್ಸ ಮ್ಹಣ್ತಾ ತೂ ಘರಾಕ ವೊಚ್ಚುನು ಪಾವ್ತನಾ ರಾತ್ರಿ ಜಾತ್ತಲಿ. . . . .

ರವಿ : ಮಾಕ್ಕಾ ಕಳ್ತಾ. ಆನಿ ಹಾಂವ ನಿಕ್ಕಳ್ತಾ. ತುಗ್ಗೆಲಿ ಉಬ್ಗಣಿ ಘೂರಾ ದಾವ್ಲಿ ನವೆ? ತೇಂಚಿ ಮಾಕ್ಕಾ ಜಾವ್ಕಾ ಆಶಿಲೆ

ವೃಂದಾ : ಚಾಂಗ ಕಾಮ ಕೆಲ್ಲೆ ತೂಂವೆ ಹಾಂಗಾಕ ಯೇವ್ನು ಆಮ್ಗೆಲೆ ದೊಗ್ಗಲೆಂಯಿ ಮನ ಘೂಟ ಜಾಲ್ಲೆ. ಆಮ್ಹಿ ದೋನಿ ವ್ಯಕ್ತಿ ಶಿವಾಯಿ ಪ್ರೇಮಿ ನ್ಹಯಿ. ಹೆಂ ಸಿದ್ಧ ಜಾಲ್ಲೆ. ದೇವು ಬರೇ ಕೋರೊ.

ರವಿ : ಮುಕಾವಯಿಲೆ ಉಲ್ಲಪ ಘೋನಾರಿ ವ್ಹಯಿ ನ್ಹಯಿವೆ?

(ಮುಕಾರ್ಸತಾ)

ಕೋಪು ಏಕಾಂಗಿ ಜಾವ್ನು ಯೆತ್ತಾ ಜಾಲ್ಲ್ಯಾರಿ ತೆ ಆಮ್ಗೆಲೆ ಚಾಂಗ ಗುಣ ನಾಶ ಕರ್ತಾ

ಆಮ್ಗೆಲ್ಯೊ ಝಾಡ ಮೂಲಿಕೊ

ದಾಸವಾಳ



ದಾಸವಾಳ ಘೂಲ್ಲಾಕ ಕೊಂಕಣಿನ ದೊಸಣಿ ಘೂಲ ಮ್ಹಣ್ತಾತಿ. ದಾಸವಾಳ ಸರ್ವ ಜನಾಂಲೆ ಘರಚೆ ಆಂಗಣಾಂತು ಆಸುಚೆ ಝಾಡ. ತಾಂಬ್ಡೆ ಆನಿ ಧವೆಂ ಮ್ಹೊಣು ದೋನಿ ರಂಗಾಚೆ ದಾಸವಾಳ ಆಸ್ಸತಿ. ತಾಂತು ಧವೆಂ ದಾಸವಾಳ ಶ್ರೇಷ್ಠ ಮ್ಹಣ್ತಾತಿ. ಹೆಂ ಘೂಲ್ಲಾಕ ಪಾಂಚ ಪಾಕ್ಳ್ಯೊ ಆಸ್ಸತಿ. ಸುಗಂಧು ನಾ. ಸಗ್ಳೆ ವರಸ ಝಾಡಾಂತು ಘೂಲ ಸೋಡ್ತಾ. ಹೆಂ ಝಾಡಾಚೆ ಪಾನ ದಾಟ (ಡಾರ್ಕ್) ಪಾಚ್ವೆ ಆಸ್ತಾ.

ದಾಸವಾಳ ಏಕ ವೊಕದಾಚೆ ಝಾಡ. ದಾಸವಾಳಾಚೆ ಪಾನ ಆನಿ ಘೂಲ ಸಮ ವಾಟ್ಟೂನು ರೋಸು ಕಾಣು ತೆಂ ಲಾಚೆ ಸಾಂಗಾತಿ ಭರ್ಸುನು, ಖತ್ ಖತ್ ಕಾಣು ಮಾತ್ತೆ ದವರ್ಚೆ ತೆಽಲ ಕರ್ತಾತಿ. ಹೆಂ ತೆಽಲ ಉಪಯೋಗ ಕೆಲ್ಲ್ಯಾರಿ ಮಾತ್ತೆ ಖರವಡ (ಡ್ಯಾನ್‌ಡ್ರಫ್) ವೊತ್ತ, ಕೇಸು ಝ್ಯೊಡ್ಚೊ ರಾಬ್ತಾ. ಸಾನ ಪ್ರಾಯೆರಿ ಕೇಸು ಧವ್ವೊ ಜಾವ್ಚೊ ರಾಬ್ತಾ. ಕೇಸು ಕಾಳೊ ಜಾವ್ನು ದೀಗು ವಾಡ್ತಾ. ಹೆಂ ಸಕ್ಕಡಾಂಕಯಿ ಕೋಳ್ನು ಆಶ್ಶಿಲೊ ವಿಷಯು. ಚೈನಾಂತು ದಾಸವಾಳಾಚೆ ಹೇರ್ ಡೈ ಕರ್ತಾತಿ. ದಾಸವಾಳ ಘೂಲ ತೂಪ್ಪಾಂತು ಭಾಜ್ಜೂನು, ಖಡಿಸಾಕರ ಘಾಲ್ನು ದಿವಸಾನ ದಿವಸ ಸಕಾಳಿ ಆನಿ ಸಾಂಜೆ ವೇಳಾರಿ ಥೊಡೆ ಥೊಡೆ ಸೇವನ ಕೆಲ್ಲ್ಯಾರಿ ಬಾಯಿಲಮನುಷ್ಯಾಲೆ ಮಹಿನ್ಯಾಚೆ ಅವಧಿ ಸಮ ಜಾತ್ತಾ.

ಪೆಸ್ಕಾತಿ, ಬ್ಲೇಡ್, ಕೊಯ್ತಿ ಲಾಗ್ಗೂನು ಗಾಯ ಜಾಲ್ಯಾರಿ ದಾಸವಾಳ ಘೂಲ ವಾಟ್ಟೂನು, ಗಾಯಾಕ ಸಾರಯಲಾರಿ, ರಗತ ಯೆವ್ಚೆ ರಾಬ್ತಾ. ದಿವಸಾನ ದಿವಸ ಹೆಂ ವೊಕದ ಲಾಯ್ಲ್ಯಾರಿ ಗಾಯು ವಗ್ಗಿ ಗುಣ ಜಾತ್ತ. ಮೂಲವ್ಯಾಧಿ ಆಶಿಲ್ಯಾನಿ ದಿವಸಾನ ದಿವಸ 2-3 ಘೂಲ್ಲಾಂಚೊ ಕಳೊ ಜೇವೊ ಜೇವೊ ಖೆಲ್ಲ್ಯಾರಿ ಬಾಂಗ ಪ್ರತಿಫಲ ಮೇಳ್ತಾ. ಘೂಲಾಂನಿ ಕಾಳೊ ರಂಗು ಕೋರ್ನು ಚರ್ಮಾ ವಯ್ರಿ ಲಾಯ್ತಾತಿ. ರಾಂದಪಾಂತು ದಾಸವಾಳ ಝಾಡ ಉಪಯೋಗು ಕರ್ತಾತಿ. ದಾಸವಾಳ ಘೂಲಾಚಿ ತಾಂಬಳಿ ಕರ್ತಾತಿ (ಘೂಲ ಜೀರೆ ಕೊತ್ತಂಬರಿಂತು ಭಾಜ್ಜೂನು). ದಾಸವಳ ಘೂಲ್ಲಾಂಚೆ ರೋಸು ಥಂಡಂ ಕೋರ್ನು ಪಿತ್ತಾತಿ. ದೊಸಣಿ ಸಾನ್ನಾಣಾ(ಇಡ್ಲಿ)ಕ ಉಡ್ದಾ ದಾಳಿ ಬದ್ದಲಾಕ ಧವ್ವೆಂ ದಾಸವಾಳ ಪಾಲ್ಲೊ ಘಾಲ್ನು ತಾಂದಲಾಚೆ ಸಾಂಗಾತಿ ವಾಟ್ಟೂನು ಕೆಲ್ಯಾರಿ ಇಡ್ಲಿ ಮೊವ್ ಮೊವ್ ಜಾತ್ತ ಆನಿ ರುಚಿ ಜಾತ್ತ.

ದಾಸವಾಳಕ ಮಸ್ತ ವೊಕ್ದಾಚೆ ಗುಣ ಆಸ್ಸತಿ. ತುಮ್ಕಾ ಸಾನ ಸಾನ ಸಮಸ್ಯೊ ಆಸ್ಸಲ್ಯಾರಿ ದಾಸವಾಳ ವೊಕ್ದಾಂತು ಗುಣ ಜಾವ್ಚಾಕ ಪುರೊ. ದೇವಾಕ ಶ್ರಂಗಾರ ಕೊರೂಂಕ ಸರ್ವ ಜನ ದಾಸವಾಳ ಘೂಲ ಉಪಯೋಗ ಕರತಾತಿ. ದಾಸವಾಳ ಏಕ ಶ್ರೇಷ್ಠ ಝಾಡ.

ರಾಂದಪ

ನಟ್ಸ್ ಆನಿ ಡೇಟ್ಸ್ ಬರ್ಫಿ

ಸಕ್ಕಡಾಂಕಯಿ ನವೆಂ ವರಸಾಚೆ ಶುಭಾಶಯು. ನವೆಂ ವರಸಾಂತು ಸಕ್ಕಡಾಂಕಯಿ ಬರೆ ಜಾವ್ಪೊ ಮ್ಹಣು ಆಮ್ಮಿ ದೇವಾಲೆ ಲಾಗ್ಗಿ ಮಾಗ್ಗೂಯಾ. ನವೆಂ ವರಸಾಚೆ ಶುರುವೆಂತು ಏಕ ಗೊಡ್ಶೆ ಕೋರ್ನು ಆಮ್ಮಿ ಶುರು ಕೋರ್ಯಾ ಮ್ಹಣು ಹೆಂ ರೆಸಿಪಿ ತುಮ್ಕಾ ಅರ್ಪಣ ಕರತಾ.

ಜಾವೂಕಾ ಜಾಲ್ಲಾಲೊ ಸಾಮಾನು : 2 ಕಪ್ ಖಾಜೂರು, 1/4 ಕಪ್ ಬಾದಾಮ, 1/4 ಕಪ್ ಅಕ್ರೋಟ್ ಅಥವಾ ವಾಲ್‌ನಟ್ 1/4 ಕಪ್ ಪಿಸ್ತಾ, 1/4 ಕಪ್ ಕಾಜೂ ಬಿಯೆ ಚೂರೊ, ಏಕ ವ್ಹೋಡ ಚಮಚೆ ದೂದ್ಯಾ ಬಿಯೊ, 1 ವ್ಹೋಡ ಚಮಚೆ ಕಸಕಸೊ, 1/2 ಚಮಚೆ ಏಳಾ ಪಿಟ್ಟಿ. 1/2 ಚಮಚೆ ಜಾಯಿಕ್ಯಾ ಪಿಟ್ಟಿ, 2 ವ್ಹೋಡ ಚಮಚೆ ತೂಪ.

ಬಾದಾಮ, ಪಿಸ್ತಾ,ಅಕ್ರೋಟ್ (ವಾಲ್‌ನಟ್), ಕಾಜೂಬೀ, ದೂದ್ಯಾಬೀ ಹೆಂ ಸಕ್ಕಡ ಡ್ರೈನಟ್ ಸಾನ ಕೋರ್ನು ಸಿಂಧಿಯಾತಿ. ಖಾಜೂರಾ ತಾಕ್ಕೂನು ಬೀ ಕಾಣು ಸಾನ ಕೋರ್ನು ಸಿಂಧಿಯಾತಿ. ಸಿಂಧಿಲೊ ಖಾಜೂರು ಮಿಕ್ಸಿಂತು ಘಾಲ್ನು, ಉದಕ ಆಪ್ಪಣಾಶಿ ಘಟ್ಟಿ ಕೋರ್ನು ವಾಟಿಯಾತಿ. ಕಾಯ್ಲಿಂತು ಏಕ ಚಮಚೆ ತೂಪ ಘಾಲ್ನು. ರಾನ್ನಿರಿ ದವರ್ನು, ತಾಪ್ಲೆ ತಕ್ಷಣ, ಸರ್ವ ಡ್ರೈನಟ್ಸಾಚೊ ಚೂರ ಘಾಲ್ನು 3–4 ನಿಮಿಷ ಭಾಜ್ಜೂನು ಏಕ ಪ್ಲೇಟಾಚೆ ವಯ್ರಿ ಘಾಲ್ನು ಲಾಗ್ಗಿ ದವರ್ನು ಘೆಯ್ಯಾತಿ. ತೇಂಚಿ ಕಾಯ್ಲಿಂತು ವರ್ಲೆಲೆಂ ತೂಪ ಘಾಲ್ನು, ಕಸಕಸ ಘಾಲ್ನು, ಸಾನ ಉಜ್ಜಾರಿ 1–2 ನಿಮಿಷ ಭಾಜ್ಜಿಯಾತಿ. ತಕ್ಷಣ ವಾಟಿಯಿಲೊ ಖಾಜ್ಜೂರು ಘಾಲ್ನು 1–2 ನಿಮಿಷ ಸಮ ಭರ್ಶಿಯಾತಿ. ಏಳು ಆನಿ ಜಾಯಿಕಾಯಿ ಪಿಟ್ಟಿ ಭರ್ಶಿಯಾತಿ. ಅಖೆರಿಕ ಭಾಜ್ಜಿಲಾಲೆ ಡ್ರೈನಟ್ಸ್ ಚೂರ ಘಾಲ್ನು, ಸಮ ಭರ್ಸುನು, ಕಾಯ್ಲಿ ಸಕಲ ದವರಾತಿ. ತಯಾರ ಜಾಲ್ಲಿ ಬರ್ಫಿ ಮಿಶ್ರಣ

ಮಿಶ್ರಣ ಥೊಡೆಂ ನಿವ್ಲೆ ಮಾಗಿರಿ, ಹಾತ್ತಾ ತಾಳ್ವೆಕ ತೂಪ್ಪಾಚೆ ಪಶೆಂ ಪೂಸುನು, ಮಿಶ್ರಣಾಚೆ ತೀನಿ ಏಕ ಲೆಕ್ಕಾಚೊ ವಾಂಟೊ ಕೋರ್ನು, ತೀನಿ ಉಂಡೆ ಬಾಂದಿಯಾತಿ. ಏಕೆಕೊ ಉಂಡೊ ಹಾತ್ತಾಂತು ಘುಂವ್ಪಾನು, ಗೋಳ ಕೋರ್ನು 3" ದೀಗಾಚೊ ಬರ್ಫಿ ಸುರುಳಿ (ರೋಲ್) (ಖಂಬೆ ಮುಣ್ಕೆ) ಕರಾತಿ. ಅಲ್ಯುಮಿನಿಯಂ ಘಾಯ್ಲಾನ ಧಾಂಪಿಯಾತಿ. ಹೆಂ ತೀನ ರೋಲ್ ಫ್ರಿಡ್ಜಾ ಭಿತ್ತರಿ ಚಾರಿ ಗಂಟೆ ಅವಧಿ ದವರಾತಿ. ಬರ್ಫಿ ರೋಲ್ ಘಟ್ಟಿ ಜಾಲ್ಲೆ ಮಾಗಿರಿ ಭಾಯ್ರಿ ಕಾಡಾತಿ. ಅಲ್ಯುಮಿನಿಯಂ ಘಾಯ್ಲಾ ತಾಕ್ಕೂನು ಸೋಡಯಾತಿ. ಏಕ ಪಾಜಿಲೆಲಿ (ಶಾರ್ಪ್) ಪೇಸ್ಕಾತಿನಿ ರೋಲಾಚೆ ಅರ್ಧರ್ಧ ಸೆಂ.ಮೀ. ದಾಟ ಸ್ಲೈಸ್ (ಚಕ್ರ) ಕರಾತಿ. ಹೆಂ ಸ್ಲೈಸ್ ಚಂದ ಕೋರ್ನು ಪ್ಲೇಟಾಚೆ ವಯ್ರಿ ದವರ್ನು ಖಾವ್ಚಾಕ ದಿಯ್ಯಾತಿ.

-ಶ್ರೀಮತಿ ಸುಧಾ ಕಾಮತ್, ಉಡುಪಿ (9845223679)

ಜೀವನಾಂತು ಪ್ರೀತಿ, ಸ್ನೇಹ, ಬಂಧು-ಮಿತ್ರ ಸರ್ವ ಆಸ್ಸತಿ ಮ್ಹಳ್ಳೆಲೆ ಆಮ್ಗೆಲಿ ಯೋಚನಾ ಮಾತ್ರ.

ABHYUDAYA
CO-OPERATIVE BANK LTD.
(MULTI - STATE SCHEDULED BANK)

Abhyudaya Bank - Banking for All

Abhyudaya
Various Loan
Schemes
Loan to Doctors
Loan for Repairs/ Renovation
Personal Loan
Bank
Housing Loan
Education Loan
Vehicle Loan
Loan to Professionals
Abhyudaya
Gold Loan

Regional Office : Near K.S.R.T.C. Bus Stand, Udupi-576101
Ph : 0820-2528607, 2520467
• Toll Free No.: 1800-22-9699 • e-mail:mkt@abhyudayabank.net • www.abhyudayabank.co.in

ಧೈರ್ಯ,ಸಮಾಧಾನ ಸಹಿತ ಏಕಾಂಗಿ ಜಾವ್ನ್ ಯೆತ್ತಾ ಜಾಲ್ಲ್ಯಾರಿ ಆಮ್ಕಾ ಚಾಂಗ ಗುಣ ಹಾಣು ದಿತ್ತಾ

ವಿಶ್ವಾಸಘಾತ

(ಮುಕಾರ್ಸುನು) -ದಿ.ರಾಮಚಂದ್ರ ಎಂ.ಶೇಟ್(ಆರ್ಯಂ)

ಪುನ: ಫಾದರಾಕ ಶರಣ ಆಯಿಲ ಸದಾನಂದ

ಪುನ: ವಿಶ್ವಾನಾಥಾನ ಸತೇಚಾಕ ಶುರು ಕೇಲಾ. ಕೆನ್ನಕೀ ಕೆಲ್ಲಲೆ ಚುಕೇಕ ಆತ್ತ ಶಿಕ್ಷಾ ಅನುಭವಶೀಚ ಪಡ್ಲಾ. ಹಾಕ್ಕಾ ಪರಿಹಾರ ಕಿತ್ತೆ? ಸದಾನಂದ ಗಾಢ ಚಿಂತೇತ ಬುಡ್ಲೊ. ಕಿತ್ಲಕೀ ಮಾಂತ್ರಿಕಾಲ ತೊಂಡ ಹುಬೂನ ಆಂಸ್ಲೆ.. ಜಾಲಾರ ಕೊಣಾಚೆರ್ಭೀ ವಿಶ್ವಾಸ ಆಯುಲ್ನಾ. ಭಾಯ್ಲೆ ರಾಜ್ಯಾಚೆ ಮಾಂತ್ರಿಕಾಲ ಬದ್ದಲ ಭೀ ವಿಚಾರಕರ್ಚಾಕ ಲಾಗ್ಲೊ. ಜಾಲಾರ ತಾಂಕಾ ಖಂಯ ಮ್ಹಣ ಸೊದಚೆ? ಕಿತ್ಲೆ ವಿಚಾರ ಕೆಲಕೀ ಪರಿಹಾರ ದಿಸ್ನಾಸ್ತಾನಾ ಸಮಸ್ಯಾ ಆನೀಕ ಕಠಿಣ ಜಾತೇರ ಆಸ್ಸ.

ತೆನ್ನಾ ಸದಾನಂದಾಲ ಮಾತ್ಯೆತ ಘಟಕ್ಕನೆ ದಿಶೀಲೊ ಫಾದರ್! ಹಂಯ್ ತೇಚ ಫಾದರ.ಆನ್ಯೇಕ ಪಂತ ತಾಂಕಾ ಭೇಟೂನ ಆಪ್ಣಾಲ ಕಷ್ಟ ಸಗ್ಲೆ ಸಾಂಗೂನು ಘೆತ್ತಾ. ವಿಶ್ವನಾಥಾಲ ಪ್ರೇತಾತ್ಮಾನ ಸ್ವತಂತ್ರ ಜಾವ್ಚಾಕ ಫಾದರಾಂಕಚ ಪಳೊಕಾ. ಖಾರ್ಚಭೀ ಕಮ್ಮಿ. ದುಸರೆ ದಿವಸ ಸಕ್ಕಾಳೀಕಚ ಫಾದರಾಲ ಭೇಟೀಕ ವಚ್ಚೆ ಮ್ಹಣ ಸದಾನ ತೀರ್ಮಾನ ಕೇಲೆ. ವೇಳ ಚಡೇರ ಆಶಿಲ್ಲೊ. ಕಾಳೋಕ ಜಾತೇರ ಆಶಿಲ್ಲೊ. ನೆಮ್ಮದೀನ ನ್ಹಿದ ಕಾಡ್ಕಾ ಮ್ಹಣ ಸದಾನಂದ ಆಪ್ಣಾಲ ಖಾಸಗಿ ರೂಮಾಕ ಗೇಲೊ. ಧಾಪಿಲ್ ಕವಡ ಖಾಣ್ಣ ಭಿತರ ಗೆಲ್ಲ ತಶ್ಶಿ ಸದಾನಂದ ಏಕ ದಮ್ ಥರ ಥರಲೊ. ಆಪ್ಣಾಲ ಮಾಂಚಾರ ನಾಕ್ವಾ ವಾಡಯಿಲ್ ವಿಶ್ವನಾಥ ನ್ಹಿದೀಲ್ಲೊ.

ಚರ್ಚಾ ಲಾಗ್ಗಿ ಆಶೀಲ ಬಂಗ್ಲಾಲಾಗ್ಗಿ ತಕ್ಲಿ ಬಾವಗೋನ ರಾಬಲ್ಲೊ ಸದಾನಂದ. ಆಪ್ಣಾಲ ಆಗಮನ ಕಳೇಚ ಘಾಂಟಭೀ ವಾಜೆಲ್ಲೊ. ರಾಂದಪಿ ಯೇವ್ನು ವಿಚಾರ ಕರ್ನು ಫಾದರಾಕ ಸಾಂಗ್ಚಾಕ ಭಿತ್ತರ ವಚೂನ ಖೂಪ ವೇಳ ಜಾಲ್ಲೊ. ಸದಾಲ ಹರ್ದೆ ಧಾಡೋನ ಗೆವ್ಚಾಕ ಲಾಗ್ಗಿಲ್ಲೆ. ಸದಾ ಫಾದರ ಕೆನ್ನ ಆಪೇತಲೇ ಮ್ಹಣ ವಾಟ ಪಳೇತ ರಾಬಿಲ್ಲೊ. ಫಾಟ್ಟೆ ಏಕ ಪಂತ ಯೆವ್ನ ಫಾದರಾಲ ಆದೇಶ ಪ್ರಕಾರ ಚಲ್ತಾ ಮ್ಹಣ ಉತರ ಸುದ್ದಾ ದಿಲ್ಲೊ. ಜಾಲಾರ ಆಪ್ಣಾನ ದಿಲ್ಲೊ ಭರವಸೊ ಚಲೇಚಾಕ ಜಾಲ್ನಾ, ತೇ ಆತ್ತಾ ಆಪ್ಣಾಲ ಚೂಕ ಅಶ್ಶಿ ದಿಶ್ಚಾಕ ಘ್ಹುರೊ. ಪಾದರಾನ ತೆಜ್ಜೆ ಬದ್ದಲ ವಿಚಾರ್ಲಾರಿ ಉತ್ತರ ದಿವ್ಚಾಕ ಕಳ್ನಾಸ್ತಾನಾ ಸದಾ ಗೊಂದಳೀತ ಪಡ್ಲೊ. ಸದಾ ಚಡಪಡ್ತೇರ ರಾಬೂನಚ ಆಶಿಲ್ಲೊ. ಖೂಪ ವೇಳ ರಾಕ್ಲನಂತರ ಬಂಗ್ಲಾಚ ವಾಟ ಉಗಡ್ಲಿ. ಫಾದರ ಆಪ್ಣಾಕಾತ ಚಮಕನ ಯತೇರ ಆಶಿಲ್ಲೆ. ಸದಾನಂದಾಲ ದೊನ್ನಿ ಹಾತ ಮೆಳೋನ ವಂದನ ಕರ್ನ ಗೌರವ ಸೂಚನ ಕರ್ತಾ.

“ತುಮ್ಮಿ ಸದಾನಂದ ನಂಯವೇ?” ಫಾದರಾಲ ಧ್ವನಿ ಗಾಢ ಜಾವ್ನ ಆಶಿಲ್ಲಿ.

“ಹಂಯ ಫಾದರಾನೋ” ಅತ್ಯಂತ ವಿನೀತ ಜಾವ್ನ ಸದಾನ ಸಾಂಗ್ಲೆ. ಆಯಿಲ ಕಾರಣ ಕಿತ್ತೆ ಮ್ಹಣ ವಿಚಾರ ಸರ್ಕೆ ಫಾದರಾನ ತಾಕ್ಕಾ ಪೆಳೇಲೆ.

“ಫಾದರ, ಮಾಕ್ಕಾ ಚೂಕ ಸಮಜನಾಕ್ಕಾತ: ತುಮ್ಗೆಲೆ ಉತ್ತರಾ ಭಾಯುರ್, ಹಾಂವೆ ಏಕ ಮಾಂತ್ರಿಕಾ ಲಾಗ್ಚಾನ ಪೂಜಾ ಕಾರ್ಯ ಕರ್ಮ ಕರೇಲೆ. ಜಾಲಾರ ತೆಜ್ಜಿನ ಕಸ್ಸಲೆ ಪ್ರಯೋಜನ ಜಾಲ್ನಾ. ತಶ್ಶಿ ಜಾವ್ನ ಹಾಂವ ತಾಂಕಾ ಧ್ಹಾಣ ಸೊಡ್ಲೆ”.

ಏಕಚ ಶ್ವಾಸಾತ ಸದಾನ ಸಗ್ಲೆ ಸಾಂಗೂನ ಸೊಡ್ಲೆ. ಅಪರಾಧಿ ಮನೋಭಾವಾನ ಫಾದರ ಹಾಂಗೆಲ ಉತರಾಸಾಟಿ ರಾಕೂನು ರಾಬ್ಲೊ. ಫಾದರಾಲ ಮಾತ್ಯಾತ್ ಅನುಮಾನ ಬಾವಗೋನ ಮಾತ್ಯಾತ್ ಮಿರಿದಿಸಚಾಕ ಲಾಗಿಲ್ಲೆ.

“ಚೂಕ ತುಮ್ಮಿ ಕೆಲ್ಲ ಒಟ್ಟೊ ಚೂಕ ಜಾವ್ನ ಗೇಲೆ, ಸದಾನಂದಾ. ಪೈಲೆ ಏಕ ವ್ಹೋಡ ಚೂಕ ಕರ್ನಾ ತೇ ಧಾಪೂನ ಗಾಲ್ಚಾಕ ವಿಶ್ವಾಸಾಚ ಮಾಂತ್ರಿಕಾಕ ಆಪೋನ ಹಾಡ್ಲೆ. ತೆಜೇನ ಪ್ರಯೋಜನ ಜಾಲ್ನಾ ಮ್ಹಣ್ಚೆ ಭಿತ್ತರ ತಾಂಕಾ ಘರ್ಚಾನ ಭಾಯರ ಧ್ಹಾಂವಂಡೇಲೆ. ತೆ ಭೀ ಚೂಕಚ. ಚೂಕೇಚ ವ್ಹೋಡ ಸರಣೀಚ ಕರ್ನ ಆತ್ತಾ ತುಮ್ಮಿ ಪುನ: ಹಾಂಗಾ ಆಯ್ಲಾತ್, ಕಸ್ಸಲ್ಯಾಕ್?”

ಫಾದರಾಲ ಪ್ರಶ್ನಾನ ಸದಾನಂದು ತಬ್ಬಿಬ್ಬ ಜಾಲೊ

“ಫಾದರ್.......ತೇ..... ತೇ.......”ಸದಾನಂದ ಸಾಂಗ್ಚಾಕ ತಡಪಡ್ಲೊ.

“ಖಂಚ ಸಮರ್ಥನ ಭೀ ನಾಕ್ಕಾ ಸದಾನಂದ. ಸಗ್ಲೆ ಮಾಕ್ಕಾ ಗೊತ್ತು. ಜಾಲಾರ ತುಮಕಾ ಖಂಚಾ ರೀತೀನ ರಕ್ಷಣ ಕರ್ಚಾಕ ಮಾಜಾನ ಜಾಯ್ನಾ. ತಸ್ಸಲ ಸ್ಥಿತೀಕ ತುಮ್ಮಿ ಪಾವ್ಲಾತ”

“ಫಾದರ........ಮಾಕ್ಕಾ ತುಮ್ಮೀಚ ದಿಕ್ಕು” ಸಿಡ್ಲ ಮಾರಿಲ್ಯಾವಾರ ಜಾವ್ನ ಸದಾನಂದ ಫಾತ್ರವಾರ ರಾಬ್ಲೂನ ಸೊಡ್ಲೊ.

“ಮಾಜೆ ಲಾಗ್ಚಾನ ಕಾಂಯ್ತ್ರೀ ಮದತ ಮೆಳ್ತಲ ಮ್ಹಣಚೆ ನಿರೀಕ್ಷೇತ” ತುಮ್ಮಿ ಆಯಿಲ ಉರ್ಲಾರ್ ಮಾಕ್ಕಾ ಕ್ಷಮಾ ಕರಾ. ಏಕ ಮಾಂತ್ರಿಕ, ತೊ ಕೊಣ್ಣೊ ಉರು, ತಾಣೆ ಅರ್ಧ ಕಾತಚ್ ಸೊಣ್ಣ ಗೇಲಾರ ತೇ ಕರ್ಮ ಪೂರ್ಣ ಕರ್ಚೆ ಆಮಕಾ ಕಷ್ಟ ಜಾತಾ. ಹಾಂವೆ ತೇ ಕರ್ಚೆ ಸಾಧ್ಯನಾ, ಸದಾನಂದಾ.

ಪಾಯು ವಾಲ್ಲೊ ಜಾಯ್ನಾಶೀ ಸಮುದ್ರು ದಾಂಟೂವೆಯೆತ

ಕಾಡ್ಡಿ ವೊಡ್ಲಶ್ಶಿ ಫಾದಾರಾನ ಸಾಂಗೂನ ಸೊಡ್ಲೆ. ತೀ ನಿರೀಕ್ಷಾ ಮೆಸಕ ಜಾಲ್ತೆನ್ನಾ ಸದಾಕ ಪಿಶ್ಶೆ ಲಾಗ್ಲಶ್ಶಿ ಜಾವ್ನ ಗೇಲೆ. ಅರ್ಧ ವೆಲ್ಲಶ್ಶಿ ಜಾಲ್ಲೊ ಸದಾನಂದ ಘರಾಕ ಗೇಲೊ. ಥಂಯು ಆನ್ಯೇಕ ಆಘಾತಕ. ಖಬರ ಆಶಿಲ್ಲಿ. ಸದಾಲ ಪೂತ ಖಾಡಾಕ ಹಾತ ದೀವ್ನು ಬಶಿಲೊ. ಬಾಪ್ಸು ಮುಕಾರ ದಮಣೀಯ ಜಾವ್ನ ತಾಣೆ ತಕ್ಲಿ ಉಕಲ್ಲಿ.

“ಬಾಂಯುರ ವಚ್ಯಾಕ ಜಾಯಿನಾ ಜಾಲ್ಲಾರಿ ಬಾಪ್ಪಾ! ತೇ ಪ್ರೇತಾತ್ಮ ಆಂಗ್ಣಾತಚ್ ಸುತೀ ತೇರ ಆಸ್ಸಾ ಅಶಿ ದಿಸ್ತಾ. ಬಾಯರ ಪಾಂಯು ಗಾಲ್ಲ ತಶ್ಶಿ ಗಳ್ಯಾಚೇರ ಭಾರೀ ಮಾರ ಪಡ್ತಾ”

ಜಗದಮ್ಮಾಕ ಭೀ ಸುಸ್ತು ಜಾಲ್ಲಶ್ಶಿ ದಿಸ್ಲೆ. ತೀ ರಾಂಚ ಕೂಡಾತ್ಲಾನ್ ಆಯ್ಲಿ. “ರಾಂಚೆ ರೂಮಾತ ಕಸ್ಸಲೆ ಕರ್ಚಾಕ ಜಾನ್ನಾ. ಥಂಯ್ ಕೊಣಕೀ ಆಸಾತ ಅಶ್ಶಿ ದಿಸ್ತಾ. ಹ್ಯಾ ಘರಾತ ನೆಮ್ಮದೀನ ಉರ್ಚೇಚ ಕಷ್ಟ ಜಾಲಾ. ಹೆಕ್ಕಾ ತಕ್ಷಣ ಕಾಂಯ್ತ್ರೀ ಪರಿಹಾರ ಸೊದೂನ ಗೆಂವ್ಯಾಕಚ್”

ಸದಾನಂದ ದಮಣೀಯು ಜಾವ್ನ್ ಪತ್ನೀಕ ಪಳೇಚಾಕ ಲಾಗ್ಲೊ. ರಾತ್ರ ಜಾತ್ತಾ ತಶ್ಶಿ ಭಂಯ ಭೀ ಜಾಸ್ತ ಜಾವ್ಚಾಕ ಲಾಗಿಲ್ಲಿ. ದಿವಸಾನ ಭಂಯ ದಿಶ್ಚೆ ಕಡೇನ ರಾತ್ರೇನ ಉರ್ಚೆ ಕಶ್ಶಿ?

ಕಾಂಯ್ತ್ರೀ ಏಕ ಕರ್ಕಾಚ ನಂಯ ಜಗದಮ್ಮಾ? ಕಸ್ಸಲ ಸಾಂಗ್ತರೇ ಪೂತಾ? ಸದಾನಂದ ಪೂತಾಲ ಅಭಿಪ್ರಾಂಯು ವಿಚಾರ್ತಾ.

“ಹಾಂವ ಕಿತೆ ಸಾಂಗೂ? ಬಾಯರ ಪಡ್ಲಕೀ ಮಾರ ಪಡ್ತಾತ. ಮಾತ್ರ ಶಂಕಾ ಕಶ್ಶಿ? ಪರಿಹಾರ ಕರ್ನ ಘೆವ್ಚೆತರೀ ಕಶ್ಶಿ? ಬಾಪ್ಪಾ ಆಮ್ಮಿ ಘರ ಬದ್ಲೇಲಾರ ಕಶ್ಶಿ?”

ಪೂತಾಲ ಧ್ವನಿ ಕಡಕಡತಾಶಿಲ್ಲಿ. ತಾಗೇಲ ಉತ್ರಾನ್ ಸದಾನಂದಾಕ ನವೀನ ಚಿಂತನ ಕರ್ಚಾಕ ಲಾಯ್ಲೆ. ದುಸ್ಸರೆ ಕಡೇನ ಘರ ಕರ್ಚೆ ಹ್ಯಾ ದುರಂತಾಕ ಪರಿಹಾರ ಜಾತಲಶ್ಶಿ ದಿಸ್ತಾ. ತ್ಯಾ ದಿಶೇತ ಯೋಚನ ಕರ್ಚಾಕ ಉತ್ಸಾಹ ಧಾಕೇತಾ

ತೆಂಕಣ ಘರ್ಚ ಮಹಾಮಾಂತ್ರಿಕ ಆಪ್ಣಾಲ ಘರ್ಚೆ ಪೂಜಾ ರೂಮಾತ ಬಸೂನ ಏಕ ನಿರ್ಧಾರ ಗೆತ್ತಿಲ್ಲೆ. ತ್ಯಾ ನಿರ್ಧಾರಾನ ತಾಂಕಾ ಹಾಂಗ ಯವ್ಚಾಕ ಲಾಗಿಲ್ಲೊ. ಅಯ್ನೋರಾನ ಗಹಗಹಸೂನ ಹಾಸ್ಲೆ. ತ್ಯಾ ಹಾಸ್ಯಾತ ಖಂಚಕೀ ಸೇಡಾಚ ಭಾವ. ಬಾಯುರ ಯೆವ್ಚಾಕ ಲಾಗಿಲ್ಲೆ. ಕೊಣಾಚೇರ ಸೇಡ ಕಾಣ ಘೆವ್ಚೆ ಹುನ್ನಾರ ಅಯ್ನೋರಾಲೆ? ಹರಿಗೋವಿಂದಾಚೇರವೇ? ಅಥವಾ ಸದಾನಂದಾಚೇರವೇ? ಸದಾನಂದಾಲ ದುರವಸ್ತೆಚೇರ ಮಹಾಮಾಂತ್ರಿಕಾಕ ಸ್ಪಷ್ಟ ಕಳ್ತಾಶಿಲ್ಲೆ. ಮ್ಹಣಚ್ ಹರಿಗೋವಿಂದಾಚೇರ ಸೇಡವಾಡತ ಆಶ್ಶಿಲ್ಲೆ. ಹರೀಕ ಕಶ್ಶಿತರಿ ಆಪ್ಣಾಲ ಸುಪರ್ದಿಕ ಹಾಣ್ಣ ಘೇವ್ನ ಸಂಗ್ತೀಕ ಸದಾನಂದಾಕಭೀ ಹತೋಟಿಕ ಹಾಡಕಾ.

ಆಯ್ನೋರಾನ ಪೂಜಾ ತಯಾರಿ ಕೇಲಿ

ಸಾತ ದಿವಸ ಪರ್ಯೆಂತರ ಕೊಣ್ಣೆ ಭೀ ತಾಂಕಾ ಉಪದ್ರವ ದಿವ್ಚಾಕ ನಾ ಮ್ಹಣ್ಣ ತಾನ್ನಿ ಕಟ್ಟನಿಟ್ಟ ಸಾಂಗಿಲ್ಲೆ. ತಿತ್ಲಾತ್ ಸಗ್ಗೆ ಮೊಕಳೀಕ ಕರತ ಮ್ಹಣ ಆಯ್ನೋರಾಲ ವಿಶ್ವಾಸ. ಆಯ್ನೋರು ಸದಾನಂದಾಲ ಘರ್ಚಾನ ಸುಟೂನು ಗೆಲ್ಲೆ ನಂತರ, ಆಪ್ಣಾಲ ಅರ್ಧ ಕಾಮ ಜಾಲೆ ಮ್ಹಣ ಸಂತೋಷಾನ ಆಶಿಲ ಹರಿಗೋವಿಂದ. ಹ್ಯಾ ನಂತರ ಆಪ್ಣಾನ ರೂಮಾಚಾನ ಸ್ವತಂತ್ರ ಜಾವ್ನ ಬಾಯರ ವಚೇತ. ಅಯ್ನೋರಾನ ಆಪ್ಣಾಚೇರ ಆಶಿಲ್ ಕೋಪ ಸರೇನಾಸ್ತಾನಾ ಸೋಣಾ ಮ್ಹಳ್ಳೆ ಗೊತ್ತಾಶ್ಶಿಲೆ. ಜಾಲಾರ ತೇ ಆತ್ತ ಉರ್ನಾ. ಆತ್ತ ತಾಂಕಾ ದ್ವೇಷ ಉರ್ಚೆ ಸದಾನಂದಾಚೇರ. ಪೈಲೆ ತಾಕ್ಕಾ ಮೊಕಳೀಕ ಕರ್ನಾ, ನಂತರ ಆಪ್ಣಾಕ ಬಲಿ ಘೆತ್ತಲೊ ಮ್ಹಣ ಮನಾತ ಕರ್ನ ಘೆತ್ತಿಲೆ ಹರಿಗೋವಿಂದಾನ

ಜಾಲಾರ ಹರೀಲ ಲೇಕ ಚುಕ್ಲೆ. ತೆಂಕಣ ಘರ್ಚೆ ಮಹಾ ಮಂತ್ರಿಕಾಲ ಪ್ರಥಮ ಬಲಿ ಹರಿಗೋವಿಂದ. ದುಸರೆ ದಿವಸಚ ತೆಜ್ಜೆ ಪ್ರತಿಫಲ ದಿಸೂನು ಆಯ್ಲೆ!

(ಮುಕಾರ್ಸತಾ)

Reflect your radiant side
YEARS OF TRUST
1947
S.L.SHET
Jewellers & Diamond House
K.S. RAO ROAD, MANGALORE-1.
PH : 0824 - 2440242
Timing : 10.30 a.m. to 7.30 p.m.

ಜಾಲ್ಯಾರಿ ದೋಳೆಂತುº ಉದಕ ಯೇನಾಶೀ ಜೇವನ ದಾಂಟೂಚ್ಯಾಕ ಜಾಯ್ನಾ

ಚಕ್ರಬಂಧ ಸ್ಪರ್ಧಾ – 53

(ಉತ್ತರ ಸೀಲ ಕರನು ದವರಿಲೆ)

1 ಪಂ	2 ಚ್ಯಾ	3 ದಾ	4 ಯಿ	5 ಕೊಂ	6 ಕ	7 ಣಿ	8 ಮಾ	9 ಸಿ	10 ಕ
11 ಜಾ	12 ಯಿ	13 ಬಿ	14 ಕಂ	15 ಡ	16 ಳಾ	17 ನ	18 ಗ	19 ಮೊ	20 ಟ
21 ಬ	22 ನ	23 ರು	24 ಚಿ			25 ಮ	26 ದಾ	27 ಯ	28 ಕ
29 ಗ	30 ಳೊ	31 ದಾ	32 ರೊ			33 ನ	34 ರ	35 ಹು	36 ಟೀ
37 ಲ	38 ಗಾ	39 ವ					40 ಸಾ	41 ಸ	42 ಮ
43 ಡ	44 ಬ್ಯೊ	45 ಳ					46 ಳ	47 ತ	48 ರ್ನ
49 ಗ	50 ಲೀ	51 ಜ					52 ಮ	53 ಯಾ	54 ಳ
55 ಲಾ	56 ಜ	57 ವ	58 ಳ			59 ರ	60 ಣ	61 ರ	62 ಣಿ
63 ಲ	64 ರ್ದಾ	65 ಖಾ	66 ಣ			67 ಫ	68 ಸ	69 ಫ	70 ಶೀ
71 ಕಿ	72 ಳ	73 ಸಾ	74 ಣಿ			75 ಶಿ	76 ನ್ನಿ	77 ರ	78 ಸ

ಪ್ರಥಮ ಬಹುಮಾನ – ಶ್ರೀ ಪಾಂಡುರಂಗ ವಿ. ಭಟ್, ಕುಂದಾಪುರ (284)
(ತೀನಿ ಚುಕಿಯೆಂಚೆ ಉತ್ತರ)

ದ್ವಿತೀಯ ಬಹುಮಾನ – ಶ್ರೀಮತಿ ಸುಮತಿ ಮಲ್ಯ, ಮಂಗಳೂರು (1344)
(ಚಾರಿ ಚುಕಿಯೆಂಚೆ ಉತ್ತರ)

ತೃತೀಯ ಬಹುಮಾನ – ಡಾ। ಕೆ. ರತ್ನಾಕರ ಕಿಣಿ, ಮಂಗಳೂರು (264)
(ಪಾಂಚ ಚುಕಿಯೆಂಚೆ ಉತ್ತರ)

ಸ್ಪರ್ಧ್ಯಾಂತು ಭಾಗ ಘೆತ್ತಿಲ್ಯಾಂಕ ಉಚಿತ ಕೊಂಕಣಿ ಸಾಹಿತ್ಯ ಪುಸ್ತಕ ಪೆಟಯಿತಾತಿ. ಭಾಗ ಘೆತ್ತಿಲ್ಯಾಂಕ ಆನಿ ಬಹುಮಾನಿತಾಂಕ ಆಮ್ಗೆಲೆ ಅಭಿನಂದನ. – ಸಂ.

ಮೂಢವಿಶ್ವಾಸಾಚ್ಯಾನ ದೂರ ಆಸ್ಸಾತಿ. ಮೂಢ ವಿಶ್ವಾಸು ಆತ್ಮವಿಶ್ವಾಸಾಕ ಘಾತಕ ಜಾತ್ತಾ. ಆತ್ಮ ವಿಶ್ವಾಸು ವಾಡ್ಡೋನು ಘೆಯಾ.

ಕೋಣಯಿ, ಕಸಲೇಂಯಿ ಸಾಂಗ್ಲ್ಯಾರಿ ತೆಂ ಸ್ವೀಕಾರ್ಚೆ ಪುಡೆ ತುಮ್ಗೆಲ್ಯಾ ಬುದ್ಧಿಯೇಚ್ಯಾ ಸಾಣೇಕ ಘಶ್ಶೂನು ಪರೀಕ್ಷಾ ಕರಾ.

– ಏಕು ಕೊಂಕಣ ಅಭಿಮಾನಿ

ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮ್ಯಾಲೊ ಸಂಭಾವ್ಯ ಪ್ರವಾಸ ಕಾರ್ಯಕ್ರಮ

ಫೆಬ್ರವರಿ 27, 2020 – ಜಿ. ಎಸ್. ಸಮಾಜ, ಸಾರಸ್ವತ ಸಂಸ್ಕೃತಿ ಭವನ, ಪ್ಲೋಟ್ ಸಂಖ್ಯಾ 1 ಆನಿ 2, ಡಬ್ಬಲ್ ಸ್ಟೋರೈ, ನ್ಯೂ ರಾಜೇಂದರ್ ನಗರ, ನ್ಯೂ ಡೆಲ್ಲಿ – 110 060 ಥಾವ್ನು ಶ್ರೀ ವ್ಯಾಸಾಶ್ರಮ, ಹರಿಪುರ ಮಾರ್ಗ, ಸಾಧುಬೇಲಾ, ಹರಿದ್ವಾರ – 249 410

ಮಾರ್ಚ್ 5, 2020 – ಶ್ರೀ ವ್ಯಾಸ ಮಂದಿರಾಚಿ ಪ್ರತಿಷ್ಠಾ ವರ್ಧಂತಿ

ಮಾರ್ಚ್ 6, 2020 – ಶ್ರೀ ವ್ಯಾಸಾಶ್ರಮ, ಹರಿಪುರ ಮಾರ್ಗ, ಸಾಧುಬೇಲಾ, ಹರಿದ್ವಾರ – 249 410 ಥಾವ್ನು ಜಿ.ಎಸ್.ಸಮಾಜ, ಸಾರಸ್ವತ ಸಂಸ್ಕೃತಿ ಭವನ, ಪ್ಲೋಟ್ ಸಂಖ್ಯಾ 1 ಆನಿ2, ಡಬ್ಬಲ್ ಸ್ಟೋರೈ, ನ್ಯೂ ರಾಜೇಂದರ್ ನಗರ, ನ್ಯೂ ಡೆಲ್ಲಿ – 110 060

ಮಾರ್ಚ್ 7, 2020 – ಜಿ.ಎಸ್.ಸಮಾಜ, ಸಾರಸ್ವತ ಸಂಸ್ಕೃತಿ ಭವನ, ಪ್ಲೋಟ್ ಸಂಖ್ಯಾ 1 ಆನಿ 2, ಡಬ್ಬಲ್ ಸ್ಟೋರೈ, ನ್ಯೂ ರಾಜೇಂದರ್ ನಗರ, ನ್ಯೂ ಡೆಲ್ಲಿ – 110 060 ಥಾವ್ನು ವಾಲ್ಕೇಶ್ವರ ಶ್ರೀ ಕಾಶೀ ಮಠು, ಸಂಖ್ಯಾ 85, ಬಾಣಗಂಗಾ ರೋಡ್, ವಾಲ್ಕೇಶ್ವರ, ಮುಂಬಯಿ – 400 006 (ರೈಲ್ ಮುಖಾಂತರ)

ಮಾರ್ಚ್ 8, 2020 – ವಾಲ್ಕೇಶ್ವರ ಶ್ರೀ ಕಾಶೀ ಮಠು, ಸಂಖ್ಯಾ 85, ಬಾಣಗಂಗಾ ರೋಡ್, ವಾಲ್ಕೇಶ್ವರ, ಮುಂಬಯಿ – 400 006 ಥಾವ್ನು ಬಸ್ರೂರು ಶ್ರೀ ಕಾಶೀ ಮಠ, ಬಸ್ರೂರು (ರೈಲ್ ಮುಖಾಂತರ) ಶಾರ್ವರಿ ನಾಮ ಸಂವತ್ಸರಾಚೊ ವಸಂತೋತ್ಸವು

ಮಾರ್ಚ್ 12, 2020 – ಪರಮಪೂಜ್ಯ ಶ್ರೀಮದ್ ಕೇಶವೇಂದ್ರ ತೀರ್ಥ ಸ್ವಾಮ್ಯಾಲಿ 350ವೆ ಪುಣ್ಯತಿಥಿ ಆರಾಧನಾ ಮಹೋತ್ಸವು

ಕೃಪಾ : ಶ್ರೀಕಾಶೀ ಮಠ ಸೆಂಟ್ರಲ್ ಅಕೌಂಟ್ಸ್ ಆಫೀಸ್, ಮಂಗಳೂರು

ಗೌರವ ದೀವ್ಕಾ ಜಾಲ್ಲಾಲೊ ತೀನಿ ವಿಷಯು : ಆವ್ಸು, ಬಾಪ್ಪುಸು, ಗುರು, ಕರ್ತವ್ಯ

ಪ್ರವಾಸ ಕಥನ

ಶಿಮ್ಲಾ

ಆವಂಗೆಲೆ ಪುರಾತನ ಕಾಲಾಚೆ ಘರ, ಕಟ್ಟೊಣ ತಾಜ್ಜಿ ಚಂದಾಯಿ, ಆನಿ ಆತ್ತ ಕಾಲಾಚೆ ಆಧುನಿಕ ಘರ, ಕಟ್ಟೊಣ ತಾಜ್ಜೆ ವೈಭವು ಆದಿ ಹೆಂ ದೋನಿಯಿ ಆಮ್ಮಿ ಶಿಮ್ಲಾಂತು ಪೊಳೊವೆಯೆತ ಆನಿ ಅನುಭವ ಕೊರ್ಯೆತ. ಶಿಮ್ಲಾ ಹಿಮಾಚಲ ಪ್ರದೇಶಾಚೆ ರಾಜಧಾನಿ. ಹಾಂಗಾಚೆ ಜನ ಶಾಮಲಾ ದೇವಿಕ (ಮ್ಹಳ್ಯಾರಿ ಕಾಳಿಲೊ ಏಕ ಅವತಾರು) ಪೂಜನ ಕರತಾ ಜಾಲ್ಲೆಲೆ ನಿಮಿತ ಹೆಂ ಗಾಂವಾಕ ಶಿಮ್ಲಾ ಮ್ಹೊಣು ನಾಂವ ಆಯ್ಲಾ.

'ಶಿಮ್ಲಾ' ಗಾಂವು ಬ್ರಿಟಿಷ್ಯಾನಿ ಬಾಂದಿಲಾಲೊ ಮ್ಹೊಣು ತುಮ್ಕಾ ಕೋಳ್ನು ಆಸ್ಸವೆ? ದಿಲ್ಲಿಂತು ವೈಶಾಖಾರಿ ಸೆಕೊ ಜೋರಾನಿ ಆಶ್ಶಿಲೆ ಸಮಯಾರಿ ಸರ್ಕಾರಾಚೆ ವ್ಹೋಡ ವ್ಹೋಡ ಅಧಿಕಾರಿಂಕ ಆನಿ ವೈಸರಾಯಾಕ ಸೆಕೆ ದೇಖೊನು ಪಾರ ಜಾವ್ನು ಥಂಡ ಜಾಗ್ಯಾರಿ ವೊಚ್ಚುನು ರಾಬ್ಚ್ಯಾಕ ಬಾಂದಿಲಾಲೊ ಗಾಂವು ಶಿಮ್ಲಾ.

ಲೆಫ್ಟಿನೆಂಟ್ ರೋಸ್ ಮ್ಹಳ್ಳಲೊ ಏಕ ಬ್ರಿಟಿಷ್ ಸೈನ್ಯಾಧಿಕಾರಿನ 1819 ಇಸ್ವಿಂತು ಹಿಮಾಲಯಾಂತು ಹೋ ಜಾಗೊ ಏಕ "ವೈಶಾಖಾ ಆಶ್ರಯ" (ಸಮ್ಮರ್ ರೇಸಾರ್ಟ್) ಕೊರೂಂಕ ಚಾಂಗ ಮ್ಹಣು ಶೋಧನ ಕೋರ್ನು ಕಾಡಲೊ. 1822 ಇಸ್ವಿಂತು ಮೇಜರ್ ಕೆನಡಿ ಮ್ಹಳ್ಳಲೊ ಆನಿ ಏಕ ಅಧಿಕಾರಿನ ಥಂಯಿ ಏಕ ಪ್ರಥಮ ಜಾವ್ನ ಪಕ್ಕಾ ಘರ ಬಾಂದಿಲೆ. ತುಮ್ಮಿ ಶಿಮ್ಲಾಕ ಗೆಲ್ಲೆರಿ ಆಜಿಕಯಿ ತೆಂ ಘರ ಪೊಳೊವೆಯೆತ್.

ದಿಲ್ಲಿ ಅಥವಾ ಚಂಡೀಗಢ ತಾಕ್ಕೂನು ಶಿಮ್ಲಾಕ ವೊಚ್ಚುವೆಯೆತ. ಚಂಡೀಗಢ ಲಾಗ್ಗಿ ಕಾಲ್ಕಾ ಮ್ಹಣು ಏಕ ಗಾಂವ ಆಸ್ಸ. ಹೊ ಗಾಂವು ಹಿಮಾಲಯ ಪರ್ವತಾಚೆ ಪಾವ್ಲೆರಿ ಆಸ್ಸ. ಹಾಂಗ ತಾಕ್ಕೂನು ಶಿಮ್ಲಾ ವೊಚ್ಚ್ಯಾಕ ಹಿಲ್ ಟ್ರೈನ್ ಆಸ್ಸತಿ. ಚೆರ್ಡುಂವಾಂಕ ಹಿಲ್ ಟ್ರೈನಾರಿ ಪ್ರಯಾಣ ಕೊರ್ಚೆ ಮಸ್ತ ಆನಂದ ದಿತ್ತಾ. ಜಾಲ್ಲೆರಿ ಟ್ರೈನಾರಿ ಜಾಗೊ ಮೆಳ್ಕಾ ಜಾಲ್ಲ್ಯಾರಿ ಮಸ್ತ ಕಷ್ಟ ಆಸ್ಸ. ಲೊಕೊನು ಲೊಕೊನು ವೊಚ್ಚುಕಾ ಜಾತ್ತ. ಹೆಂ ಟ್ರೈನ್ ನ್ಯಾರೊ ಗೇಜಾರಿ ಹಳೂ ಹಳೂ ಚಲ್ತಾ.

ಅಸಲೆ ಟ್ರೈನಾರಿ ಪ್ರಯಾಣ ಕೊರೂಂಕ ಮೆಳ್ಚೆ ಏಕ ಅಪರೂಪಾಚೊ ಅವಕಾಶು ಮ್ಹಣು ಸಾಂಗೂವೆಯೆತ. ಹೆಂ ರೈಲಾ ಇಂಜಿನ್ ಏಕ ಕಾರಾಚೆ ಮಣಕೆಚಿ ಆಸ್ಸ. ಹೆಂ ಇಂಜಿನಾಕ ಬರಿ ಏಕ ಕೊಚ್ ಮಾತ್ರ ಲಾಗೂನು ಆಸ್ತ. ಹೆ ಟ್ರೈನ್ ಪಳಯಿತಾನ ಕಾರ್-ಟ್ರೈನ್ಶಿ ದಿಸ್ತಾ. ಹೆಂ ಕಾರ್-ಟ್ರೈನ್ ಪರ್ವತಾ ವಯ್ರಿ ವೊಚ್ಚುನು ಸಕಳ ಯೆತ್ತಾ. ಹೆ ಟ್ರೈನಾರಿ ಪ್ರಯಾಣ ಕರ್ತಲ್ಯಾಂಕ ಮಸ್ತ ಸಹನಾ ಜಾವ್ಕಾ ಜಾತ್ತ. ಕಿತ್ಯಾಕ ಮ್ಹಳ್ಯಾರಿ ಶಿಮ್ಲಾ ಪಾವ್ಚ್ಯಾಕ ಚಾರಿ ಘಂಟೊ ವೇಳು ಘೆತ್ತಾ. ಟ್ರೈನ್ ಹಳೂ ಹಳೂ ಚಲ್ತಾನ ಪೊಳೊಚ್ಯಾಕ ಮೆಳ್ಚೆ ಪ್ರಕೃತಿ ಸೌಂದರ್ಯ ಜೀವನಾಂತು ಕೆದನಾಯಿ ವಿಸೊರೂಂಕ ಜಾಯ್ನಾ. ವಾಟ್ಟೆರಿ 806 ಸಾಂಕೊವು ಆನಿ 103 ಸುರಂಗ ಮೆಳ್ತಾತಿ.

ಶಿಮ್ಲಾಂತು ಟ್ರೈನಾರಿ ತಾಕ್ಕೂನು ಸಕಲ ದೆವಿಲೆ ತಕ್ಷಣ ಆಶ್ಚರ್ಯ ಜಾತ್ತ. ಕಿತ್ಯಾಕ ಮ್ಹಳ್ಯಾರಿ ಪೇಂಟ (ಸಿಟಿ) ಥಂಯಿ ದಿಸ್ಸ ನಾ. ಮೊಲ್, ಶಾಪಿಂಗ್ ಸೆಂಟರ್, ಪೇಂಟ ಆದಿ ಏಕ ಗುಡ್ಡೆ ವಯ್ರಿ ಆಸ್ಸತಿ. ಹೆ ಗುಡ್ಡ್ಯಾರಿ ಕಾರ, ಜೀಪ ಆದಿ ವಾಹನ ವೊಚ್ಚೆ ನಿಷೇಧ ಕೆಲ್ಲಾ. ತಶ್ಶಿ ಜಾವ್ನ ರಸ್ತೆ ವಾಟ್ಟೆರಿ ಚಮ್ಕೂನು ವೊಚುಕಾ ಜಾತ್ತ. ಚಮ್ಕೂನು ವಚ್ಚೆ ಮ್ಹಳ್ಯಾರಿ ಚಡಾವ್ ಚಡ್ಕಾ. ಚಡಾವ್ ಮಾಡ್ಡೊಚ್ಯಾಕ ಜಾಯ್ನಾ ಜಾಲ್ಲೆರಿ ಕಾರ್ ಪಾರ್ಕಿಂಗ್ ಜಾಗೆರಿ ದಾಕ್ಕೂನು ಲಿಫ್ಟ್ ಆಸ್ಸತಿ. ಲಿಫ್ಟಾರಿ ವೊಚುವೆಯೆತ. ಗುಡ್ಡ್ಯಾರಿ ರಿಡ್ಜ್ ಮ್ಹಳ್ಳೆಲೆ ಏಕ ವ್ಹೋಡ ಮೈದಾನ ಆಸ್ಸ.

With Best Compliments from

Manipal Co-operative Bank Ltd.

Registered Office : Upendra Nagar, P. B. No. 101 **MANIPAL - 576 104**

ಮೌನ ಮನ ಶುದ್ಧ ಕರ್ತಾ, ನ್ಹಾಣ ದೇಹ ಶುದ್ಧ ಕರ್ತಾ

ಮ್ಯೆದಾನಾಕ ಲಾಗ್ಗೂನು ಸುಮಾರ ದೆಡ ಮ್ಯೆಲಿ ದೂರಾರಿ 'ಮಲ್' ಮ್ಹಳ್ಳೆಲೊ ಏಕ ರಸ್ತೊ ಆಸ್ಸ. ಹೆ ರಸ್ತ್ಯಾರಿ ಹೊಟೇಲ್, ರೆಸಾರ್ಟ್, ಡ್ರೆಸ್ಸಾಚೊ ಆಂಗಡ್ಯೊ, ಆಭರಣ ಆಂಗಡ್ಯೊ, ಹ್ಯಾಂಡಿ ಕ್ರಾಪ್ಟಾಚೆ ಆಂಗಡ್ಯೊ, ಚರ್ಚ್, ವ್ಯೆಸ್‌ರಿಂಗಲ್ ಲಾಡ್ಜ್, ಶಾಳಾ-ಕಾಲೇಜ್, ಮ್ಯೂಸಿಯಂ ಆದಿ ಆಸ್ಸತಿ. ಹಾಂಗಾ ಶಾಪಿಂಗ್ ಕೊರ್ಯೇತ. ಶಿಮ್ಲಾಂತು ಪುರಾತನ ಕಾಲಾಚೆ ರೂಕ್ಕಾ ಘರ (ವುಡನ್ ಹೌಸ್) ಆಸ್ಸತಿ. ಆತ್ತ ಕಾಲಾಚೆ ಆಧುನಿಕ ಕಾಂಕ್ರೇಟ್ ಕಟ್ಟೋಣ ಆಸ್ಸತಿ. ನವಿಂ ನವಿಂ ಹೊಟೇಲ್ ಆಸ್ಸತಿ.

ಶಿಮ್ಲಾಂತು ಚಮ್ಕೂನು ಆನಿ ಘೋಡ್ಯಾರಿ ಸವಾರಿ ಕೋರ್ನು ಸಕಾಳಿ ತಾಕ್ಕೂನು ಸಾಂಜೆ ಥಾಂಯಿ ಸಮಯ ವೇಗಿ ವೇಗಿ ನಿಕಳ ತಾ. ಜಾಲ್ಲೆರಿ ಮೊಳೊಚೆ ತಸ್ಸಲೊ ಸುಂದರ ಜಾಗೊ ಆನಯಿ ಮಸ್ತ ಆಸ್ತಾತಿ. ಆಂಗಾಂತು ತ್ರಾಣ ಆನಿ ಉಮೇದ ಆಸ್ಸಲ್ಯಾರಿ 'ಜಾಕೂ' ಮ್ಹಳ್ಳೆಲೆ ಏಕ ಪುರಾತನ ಹನುಮಂತ ದೆವಳ ಆಸ್ಸ. ಹೆ ದೆವಳಾಕ ಚಮ್ಕೂನು ವೊಚ್ಚುಕಾ. ವಾಟ ಏಕ್ದಮ್ ಚಡಾವ್ ಆಸ್ಸ. ವಾಟ್ಟೆರಿ ಘುರೊ ಜಾಲ್ಲ್ಯಾರಿ ಥಂಯಿ ಥಂಯಿ ಆರಾಮ ಕೊರೂಂಕ ಜಾಗೆ ಆಸ್ಸತಿ. ಚಮ್ಕೂನು ಪ್ರಯಾಣ ಕರ್ತಾನ ವಾಟ್ಟೆರಿ ಮಸ್ತ ಸುಂದರ ದೃಶ್ಯ ಮೆಳ್ತಾತಿ.

ಶಿಮ್ಲಾಂತು ಜೋರ್ ವ್ಯೆಶಾಖಾರಿ ಸಮೇತ ರಾತ್ರಿಚೆ ಥಂಡ್ ಆಸ್ತಾ. ಜಾಲ್ಲೆಲೆ ನಿಮಿತ ವೂಲ್ಲನಾಚೆ ಡ್ರೆಸ್ಸ್ ಘೇವ್ನು ವೊಚ್ಚೆ ಬರೆ ಮ್ಹೊಣು ದಿಸ್ತಾ. ಜೋರಾರಿ ಶಿಂಪೆ ಆಯಿಲ್ಯಾರಿ, ಸುಟ್ಸುಟಿ ಚಮ್ಕಲ್ಯಾರಿ ಶಿಂಯ ಥಾಂವ್ತಾ.

ತುಮ್ಮಿ ಥೊಡೆ ದಿವಸ ಭಿತ್ತರಿ ಶಿಮ್ಲಾಂತು ಭೊಂವ್ನು, ಭೊಂವ್ನು ಸುಸ್ತು ಜಾತ್ತಾತಿ. ಥಂಯಿ ಮಸ್ತ ಪಿಕ್ನಿಕ್ ಸ್ಪೋಟ್ಸ್ ಆಸ್ಸತಿ. ಕುಫ್ರಿ ಮ್ಹಳ್ಳ್ಯಾಲೊ ಏಕ ಜಾಗೆರಿ ಭೂಂಯ್ಚೆ ವಯ್ರಿ ಬರಫ್ ಪಡ್ನು ಆಸ್ತಾ. ಹಾಂಗ ಮಸ್ತ ಸಕಲ (ತಗ್ಗು) ಪ್ರದೇಶು ಆಸ್ಸತಿ. ಆನ ಸಕಲ ಪ್ರದೇಶಾರಿ (ಇಳಿಜಾರಾರಿ) ಸ್ಕೆಟಿಂಗ್ ಖೇಳ್ತಾತಿ.

ಲಾಗ್ಗಿಚಿ 'ಚೈಲ್' ಮ್ಹಣು ಅನುಕ ಜಾಗೊ ಆಸ್ಸ. ಥಂಯಿ ಪುರಾತನ ಕಾಲಾರಿ ಪಟಿಯಾಲಾ ಮಹಾರಾಜಾನ ಏಕ ರಾವ್ಹಾರ (ಪ್ಯಾಲೇಸ್) ಬಾಂದಿಲಾ. ಹೆ ರಾವ್ಹಾರಾಂತು ವ್ಯೆಶಾಖಾರಿ ಪಟಿಯಾಲಾ ರಾಯು ಯೇವ್ನು ರಾಬ್ತಾ ಆಶ್ಶಿಲೊ ಖಂಯಿ. ಆತ್ತ ಹೆ ಏಕ 'ಹೋಲಿ ಡೇ ರೆಸಾರ್ಟ್' ಜಾಲ್ಲಾ. ಹಾಂಗ ಕ್ರಿಕೆಟ್ ಖೆಳ್ಚೆ ಏಕ ವ್ಹೋಡ ಮ್ಯೆದಾನ ಆಸ್ಸ. ಹೆ ಮ್ಯೆದಾನ ಭೂಲೋಕಾಂತುಚಿ ಊಂಚಾಯಿ ಜಾಗೇರಿ ಆಸ್ಸ ಮ್ಹೊಣು ಖ್ಯಾತಿ ಪಾವ್ಲಾ.

ಹಾಂಗಾಚೆ ಜನ ಕೆದನಾಯಿ ವರ್ಣಮಯ ಜಾವ್ನು ದಿಸ್ತಾತಿ. ವಿಶೇಷ ಜಾವ್ನು ಪರಬೆ ವೇಳಾರಿ ಹಾಂಗ ಸಕಡ ಪರಬ ಆಚರಣ ಕರ್ತಾತಿ. ಈಶ್ವರಾಕ ಆನಿ ಕಾಳಿಕ ಪೂಜಾ ಕರ್ತಾತಿ. ಈಶ್ವರು ಆನಿ ಕಾಳಿ ಹಾಂಗಾಚೆ ಜನಾಂಲೊ ಇಷ್ಟ ದೇವು.

ರಂಗ ರಂಗಾಚೆ ವಸ್ತ್ರಾಭರಣ ಮುಖ್ಯ ಜಾವ್ನು ಬಾಯಿಲ ಮನುಷ್ಯಾನ ಘಾಲ್ನು ಚಮ್ಕೂನು ಯೆತ್ತಾನ ದೋಳೆಕ ಮಾರ್ತಾ. ಥಂಯಿ ಮಸ್ತ ಥಂಡಿ ಆಶಿಲೆ ನಿಮಿತ ತಾನ್ನಿ ಕೆದನಾಯಿ ರಂಗ ರಂಗಾಚೆ ಕಾಂಬಳಿ ಯಾ ಸ್ವೆಟರ್ ಘಾಲ್ನು ಘೆತ್ತಾತಿ. ಮಾತ್ಯಾಕ ರಂಗ ರಂಗಾಚೆ ಟೋಪಿ ಆನಿ ಗಳ್ಯಾಕ ರಂಗ ರಂಗಾಚೆ ಮಣಿಯಾಂಚೆ ಮಸ್ತ ಆಭರಣ ಘಾಲ್ನು ಘೆತ್ತಾತಿ. ಥಂಚೊ ನಮೂನೆ ನಮೂನೆ ಕಾನ್ನಾಚೆ ಆಭರಣ ಆನಿ ಮಣಿಯಾಂಚೆ ಸರು (ಹಾರು) ಪೊಳೋನು ಆಮ್ಕಾ ಆಶ್ಚರ್ಯ ಜಾತ್ತ.

ಹಿಮಾಲಯಚೆ ಹರ ಏಕ ಗಾಂವಾಂತು ಏಕ ಟಿಬೆಟಿಯನ್ ಮಾರ್ಕೇಟ್ ಆನಿ ಥೊಡೆ ಟಿಬೆಟಿಯನ್ ಜನ ಆಸ್ಸತಿ. ತಾನ್ನಿ ತಯಾರ ಕೊರ್ಚೆ ಶಾಲೂ, ಸ್ಕಾರ್ಪ್, ಸ್ವೆಟರ್ ಆದಿ ಸಕಡಾಂಕಯಿ ಆಕರ್ಷಣ ಕರ್ತಾ.

ತುಮ್ಮಿ ಶಿಮ್ಲಾಕ ಗೆಲ್ಲೆರಿ ಥಂಯಿ ದೋನ ಬಹು ಸುಂದರ ಜಾಗೆ ಪೊಳೋಚ್ಯಾಕ ಆಸ್ಸತಿ. ಕುಲು ಆನಿ ಮನಾಲಿ ದೋನಿ ಘಾಟಿ ಮಧ್ಯ ಆಸುಚೊ ಸಕಲ (ತಗ್ಗು) ಪ್ರದೇಶು (ವ್ಯಾಲಿ). ಥಂಯಿ ತಾಕ್ಕೂನು ಹಿಮಾಲಯ ಪರ್ವತಾಚೆ ಹಿಮ ಮಾಂಡಿಲೆ ಊಂಚ ಶಿಖರ, ನಾದ ಕರ್ತ ಕರ್ತ ಸಕಲ ವ್ಹೋಳ್ನು ಯೆವ್ಚೊ ನಂಯೊ, ಸಕಲ ಪ್ರದೇಶಾಚೆ ಸುಂದರ ದೃಶ್ಯಾವಳಿ, ಹೆಂ ಸಕ್ಕಡ ಪೊಳೋಚ್ಯಾಕ ಮೇಳ್ತಾ. ಹೆಂ ಆಮಗೆಲೆ ಜೀವನಾಂತುಲೆ ಏಕ ವಿಶೇಷ ಘಟನಾ ಮ್ಹಣು ಸಾಂಗೂವೆಯೆತ. ಕುಲುಂತು ವಿಮಾನ ನಿಲ್ದಾಣ ಆಸ್ಸ. ಜಾಲ್ಲೆರಿ ವಿಮಾನ ಕೆದೊಳ್ಯಾಕ ಯೆತ್ತಾ ಮ್ಹೋಣು ಸಾಂಗ್ಚ್ಯಾಕ ಜಾಯ್ನಾ. ಮನಾಲಿ ತಾಕ್ಕೂನು ಕಾಶ್ಮೀರಾಚೆ ಲೇಹ್ ಸರೋವರ ಥಾಂಯಿ ಏಕ ಸುರಂಗ ಮಾರ್ಗ ನಿರ್ಮಾಣ ಕೆಲ್ಲಾ. ಹೆಂ ಸುರಂಗ ಮಾರ್ಗಾಕ ರೋಹ್ಟಂಗ್ ಸುರಂಗ ಮ್ಹಣ್ತಾತಿ. ಆತ್ತ ಹೆ ಸುರಂಗ ಮಾರ್ಗಾಕ ಅಟಲ್ ಬಿಹಾರಿ ವಾಜಪೇಯಿಲೆ ನಾಂವ ದವರ್ಲಾ. ಕುಲು ವೊತ್ತಾನ ಮಸ್ತ ಗಾಂವ ಮೆಳ್ತಾತಿ. ರಾಬ್ಚ್ಯಾಕ ಹೊಟೇಲ್, ರೆಸಾರ್ಟ್ ಮೆಳ್ತಾತಿ. 'ತಟಪಣಿ' ಮ್ಹಳ್ಯಾರಿ ಭೂಂಯ್ಚೆ ತಾಕ್ಕೂನು ವಯ್ರಿ ಯೆವ್ಚೆ ಹೂನ ಉದಕಾಚೆ ಕುಂಡ (ಝುರ್/ಸಲ್ಫರ್ ಸ್ಪ್ರಿಂಗ್ಸ್) ಸಟ್ಲೇಜ್ ನಂಯಿಚೆ ಕೀನಾರೆರ ಪೊಳೋಚ್ಯಾಕ ಮೆಳ್ತಾತಿ. ರೋಹ್ಟಂಗ್ ಪಾಸ್ ಮೇಳ್ತಾ. ಹೆ ಸಕ್ಕಡ ಪೊಳೋಕಾ ಜಾಲ್ಲೆಲೆ ಜಾಗೆ. ವ್ಯೆಶಾಖಾರಿ ಮಸ್ತ ಜನ ಶಿಮ್ಲಾಕ ವೊತ್ತಾತಿ. ತೆ ವೇಳಾರಿ ಜನಾಂಲೊ ಜಾತ್ರಾ ಆಸ್ತಾ. ಸೆಪ್ಟೆಂಬರ್-ಅಕ್ಟೋಬರ್ ಮಹಿನ್ಯಾಂತು ಜನಾಂಲೊ ಜಮೊ ಮಸ್ತ ಆಸ್ನಾನ. ಆರಾಮ ಸೇ ವೊಚ್ಚುನು ಯೆವ್ಯೇತ.

–ಜೀವನ ಕಾಮತ್, ಉಡುಪಿ

MANOHAR
RADIO
HOUSE

Maidan Ist Cross Road,
MANGALORE-575001
Phone : 2423626

Dealers in
Electronic spares & Ahuja
P.A. Equipments

ಧ್ಯಾನ ಬುದ್ಧಿ ಶುದ್ಧ ಕರ್ತಾ, ಪ್ರಾರ್ಥನಾ ಆತ್ಮ ಶುದ್ಧ ಕರ್ತಾ

G S B Scholarship League, Wadala, Mumbai

The Goud Saraswat Brahman Scholarship League, Wadala, Mumbai held its Annual General Body Meeting on 1st December. It was a delightful moment to meet the members. The entire AGM proceedings were conducted as per the norm. The President, Sri S.S.Bhat welcomed the audience. Secretary Sri Ganesh Shanbhag put before the meeting the annual report and the finance part of it. All were approved by the members. Chair person, Smt.Gita R Pai conducted the rest of the proceedings.

Special thanks were given to Shrimad Vidyadhiraj Theerth Swamiji of Gokarna Parthagali Jeevottam Mutt for all support given to the League. All Mutt Committee members were thanked for supporting League's activities. Special vote of thanks were given to Sri Babu Ram Kamath for hosting refreshments for all.

G S B S Medical Trust, Mumbai

The much needed renovation of GSBS Medical Trust's registered Unit 1 was completed and the inauguration ceremony took place on the 14th of December 2019.

President of the Trust Dr.Suhas Prabhu welcomed the audience, Dr.Meenakshi Desai introduced the Chief Guest Mr.M.V.Kini, the well known Advocate of Supreme Court. Dr.Suhas Prabhu honoured the Chief Guest, Mr.N.N.Pai, who had taken the leadership in the renovation work, spoke what a herculean task it was to get the work done as the centre was a running one, but with the co operation of everybody how smoothy the work could be completed.

The Architect, the contractors Mr.Ramesh Shenoy, Mr.Pradeep Shenoy and Mr.Vinod were honoured or their services.

Mr.M.V.Kini in his address, lauded the services given by the GSBS Medical Trust. He pointed out, as a person advances in ago, how important the medical service is and the friendlier the Doctor is, better is the cure.

The Triennial report of GSBS Medical Trust was also released by Mr.M.V.Kini. .

Smt.Gita R.Pai, proposed a vote of thanks. Special thanks were given to the entire staff of the Medical Centre for making all arrangements for the inauguration.

ಕಲ್ಯಾಣಪುರ ಶ್ರೀ ವೆಂಕಟರಮಣ ದೆವಳಾಚೆ 91ವೆ ಭಜನಾ ಸಪ್ತಾಹಾಚೆ ಮಂಗಲೋತ್ಸವಾಂತು ಶ್ರೀ ದೇವಾಲೊ ಪ್ರಸಾದರೂಪಿ ದೋನಿ ನಾಲ್ರ್ಯಾ ಪಂಚ್ಕಾದಾಯಿಚೆ ಆಜೀವ ಸದಸ್ಯ ಶ್ರೀ ಕೆ. ತುಳಸೀದಾಸ ಕಿಣಿ ಹಾನ್ನಿ ಏಲಮಾಂತು ರೂ.24,000/- ಘೆತ್ಲೊ. ತೇ ಬದ್ದಲ್ ತಾಂಕಾ ದೆವಳಾಚೆ ವತೀನ ಗೌರವು ಅರ್ಪಣ ಕೆಲ್ಲೊ.

ಕಾರ್ಕಳಾಂತು ಸಚತುಶ್ಯಾಖಾ: ಸುಭಾಷಿತ ಗಂಗಾ ಪುಸ್ತಕ ವಿಮೋಚನ

ಸಂಸ್ಕೃತ ಮೂಲ ಸುಭಾಷಿತಾಂಕ ಕೊಂಕಣಿ, ಕನ್ನಡ, ಹಿಂದಿ ಆನಿ ಇಂಗ್ಲೀಷ್ ಭಾಷೇಂತು ಭಾವಾರ್ಥ ಸಹಿತ ಜಾವನು, ಛಂದೋಬದ್ಧ ನ್ಹಯಿ ತರಿಯಿ, ಅಂತ್ಯ ಪ್ರಾಸಯುಕ್ತ ಆಸೂನು ದೇವನಾಗರಿ, ಕನ್ನಡ ಆನಿ ರೋಮನ್ ಲಿಪಿಯೊ ವಾಪರ್ನು 'ಪಂಚ್ಕಾದಾಯಿ' ಕೊಂಕಣಿ ಮಹಿನ್ಯಾಳ್ಯಾಚೊ ಭೂತಪೂರ್ವ ಸಂಪಾದಕು ಶ್ರೀ ಬಿ.ಶಾಂತಾರಾಮು ಬಾಳಿಗಾ ಹಾನ್ನಿ ಬರಯಿಲೆಂ ವಿಶಿಷ್ಟ ಪ್ರಕಾರಾಚೆಂ ಪುಸ್ತಕ 'ಸಚತುಶ್ಯಾಖಾ: ಸುಭಾಷಿತ ಗಂಗಾ' ಹೆಂ ದಶಂಬರ್ 18, ತೆದೀಸು ಕಾರ್ಕಳಚೆ "ನಂದಾದೀಪ" ನಿವಾಸಾಂತು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಚೊ ಅಧ್ಯಕ್ಷು ಡಾ। ಕೆ.ಜಗದೀಶ ಪೈ ಹಾನ್ನಿ ಮೊಕಳೀಕ ಕೋರ್ನು ಲೇಖಕಾಲೆ ಪರಿಶ್ರಮ ಶ್ಲಾಘ್ಯ ಆಸೂನು ತಾಂಗೆಲಿ ಸಾಹಿತ್ಯ ಸೇವಾ ಇತೋಪ್ಯತಿಶಯ ಜಾವನು ಚಲತ ಆಸ್ಸೊ ಮ್ಹುಣು ಇಚ್ಛಿಲೆಂ. ಡಾ। ಜಗದೀಶ ಪೈ ಹಾಂಗೆಲಿ ಪತ್ನಿ ಡಾ। ನಂದಾ ಪೈ ಆನಿ ಉಪಸ್ಥಿತ ಆಶಿಲೆ ಎಡ್ವೋಕೇಟ್ ಶ್ರೀಮತಿ ಮುಕ್ತಾ ನಿತ್ಯಾನಂದ ಶೆಣೈ ಹಾನ್ನಿಯಿ ಲೇಖಕ ಬಾಳಿಗಾ ಹಾಂಕ ಶ್ರೇಯೋಭಿಲಾಷಾ ವ್ಯಕ್ತ ಕೆಲ್ಲೆಂ. ಹ್ಯಾ ವೇಳೇರಿ ಶ್ರೀ ಬಿ. ಶಾಂತಾರಾಮು ಬಾಳಿಗಾ ಆನಿ ತಾಂಗೆಲಿ ಪತ್ನಿ ಶ್ರೀಮತಿ ಜಯಶ್ರೀ ಬಾಳಿಗಾ ಹಾನ್ನಿ ಉಪಸ್ಥಿತ ಆಶಿಲಿಂತಿ.

ದಾನ ಸಂಪಾದನಾ ಶುದ್ಧ ಕರ್ತಾ, ಉಪವಾಸು ಆರೋಗ್ಯ ಶುದ್ಧ ಕರ್ತಾ ಕ್ಷಮಾ ಸಂಬಂಧ ಶುದ್ಧ ಕರ್ತಾ

ಕಂಡ್ಲೂರಾಂತು ಭಜನಾ ಸಪ್ತಾಹ



ಕುಂದಾಪುರ ತಾಲೂಕೆಚ್ಯಾ ಕಂಡ್ಲೂರಾಂತು ಶ್ರೀ ಜೀವೋತ್ತಮ ಸಭಾಗೃಹಾಂತು ಗೌಡ ಸಾರಸ್ವತ ಸಮಾಜಾಚೆ ಶ್ರೀ ರಾಮ ಭಜನಾ ಮಂಡಳಿ ವತೀನ 101 ವರಸಾಚೆ ಭಜನಾ ಸಪ್ತಾಹ ಡಿಸೆಂಬರ್ 16 ಧರ್ನು ಡಿಸೆಂಬರ್ 23 ಪರಿಯಂತ ಚಲ್ಲೆ. ಪ್ರತಿನಿತ್ಯ ಸಾಂಜೆ 7 ಧರ್ನು ರಾತ್ರಿ 9 ಪರಿಯಂತ ಗೌಡ ಸಾರಸ್ವತ ಸಮಾಜಾಚೆ ಬಸ್ರೂರು, ಅಂಪಾರು, ಸಿದ್ಧಾಪುರ, ಕೋಟ ಆದಿ ಗಾಂವ್ವೆ ಭಜನಾ ಪಾಳಿಯೆಚ್ಯಾಲೆ ಭಜನ ಚಲ್ಲೆ.

ಸಮಾಜ ಬಾಂಧವಾಂಕ ಡಿಸೆಂಬರ್ 21 ಆನಿ 22 ದಿವಸು ಸ್ಪರ್ಧಾ ಕಾರ್ಯಕ್ರಮು ಜಾವ್ನು ಭಜನಾ ಸಂಗೀತ, ರಂಗೋಲಿ, ಶ್ರೀ ವಿಷ್ಣು ಸಹಸ್ರನಾಮ, ಶ್ರೀ ರಾಮ ರಕ್ಷಾ ಸ್ತೋತ್ರ ಕಂಠಪಾಠ ಆದಿ ಆಶಿಲೆ. ಹಾಂತು ಗಾಂವ್ಚೆ ಆನಿ ಪರಗಾಂವ್ಚೆ ಸಮಾಜ ಬಾಂಧವಾಂನಿ ಭಾಗ ಘೆತ್ತಿಲೊ.

ಡಿಸೆಂಬರ್ 23, ತೇ ದಿವಸು ಸಕಾಳಿ ಪಾಲ್ಲಕಿ ಉತ್ಸವು, ಅವಭೃತಸ್ನಾನ, ರಾತ್ರಿ ನಗರೋತ್ಸವಾಂತು ವಿಶೇಷ ಜಾವ್ನು ಅಲಂಕಾರ ಕೆಲ್ಲೆಲಿ ಪಾಲ್ಲಕಿರಿ ಶ್ರೀ ದೇವಾಲೊ ಉತ್ಸವ ಮೂರ್ತಿ ಪೇಂಟೆಚ್ಯಾ ಪ್ರಮುಖ ಮಾರ್ಗಾರಿ ನಗರಭಜನ ಸಹಿತ ಆಯ್ಲಿ. ಕಟ್ಟ್ಯಾರಿ ದೇವಾಕ ಬೊಸ್ಕೊರೊನು ವಿಶೇಷ ಪೂಜಾ ಚಲ್ಲಿ.

॥ ಶ್ರೀ ರಾಮ ಜೈ ರಾಮ ಜೈ ಜೈ ರಾಮ ॥



UMESH CO - KANHANGAD, KASARAGOD PH: 0467-2204215

2019 ವರಸಾಚೆ ಮೇ-ಜೂನ್ ಮಹಿನ್ಯಾಂತು ಚಲ್ಲೆಲೆ ಸಿಎ ಅಂತಿಮ ಪರೀಕ್ಷೆಂತು ಉಡುಪಿಚೆ ಶ್ರೀ ಗೌತಮ ಕಿಣಿ ಪ್ರಥಮ ಪ್ರಯತ್ನಾಂತು ಉತ್ತೀರ್ಣ ಜಾಲ್ಲಾ. ಹೊ ಪಂಚ್ಯಾದಾಯಿ ಪತ್ರಿಕೆಚ್ಯಾ ಆಜೀವ ಸದಸ್ಯಾ ಶ್ರೀಮತಿ ವನಿತಾ ಕಿಣಿ ಆನಿ ಶ್ರೀ ಕೃಷ್ಣದಾಸ ಕಿಣಿ ದಂಪತಿಲೆ ಪೂತು ಜಾವ್ನು ಆಸ್ಸ.

2018-19 ಶೈಕ್ಷಣಿಕ ವರಸಾಂತು ಮಂಗಳೂರು ವಿಶ್ವವಿದ್ಯಾಲಯಾನ ಚಲಯಿಸಿಲೆಲೆ ಅಂತಿಮ ಬಿ.ಎಸ್ಸಿ ಪದವಿ ಪರೀಕ್ಷೆಂತು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಾಚಿ ವಿದ್ಯಾರ್ಥಿನಿ ಕು। ಕಾವ್ಯಾ ಪೈ ಹೋಣೆ 4ವೆ ರ್‍ಯಾಂಕ್ ಪ್ರಾಪ್ತ ಕೋರ್ನು ಘೆತ್ಲಾ.

ಕೀರಾಲಿ ಆಶಿ



ದಾಂತ ಡಾಕ್ಟ್ರಾಲೆ ಲಾಗ್ಗಿ ವೊಚೂನು
ಕೀರಾನ ಆಶಿ ಸಾಂಗ್ಲೆ
ಕೊಕ್ಕಾ ಭಿತ್ತರಿ ದಾಂತ ಬಸ್ಕರಯಿ
ಉಂಡೊ ಖಾವ್ರೂಕಾ ಸಗಳೊ

-ಉಲ್ಲಾಸಣ್ಣ, ಪುತ್ತೂರು (ದ.ಕ)

ಕೋಪು ಏಕಾಂಗಿ ಜಾವ್ನು ಯೆತ್ತಾ ಜಾಲ್ಯಾರಿ ತ್ ಆಮ್ಗೆಲೆ ಚಾಂಗ ಗುಣ ನಾಶ ಕರ್ತಾ

With Best Compliments from

GENERAL CONSTRUCTION COMPANY

Manipal House, MANIPAL - 576 104

Ph: 0820-2575951, 4290034

Fax: 0820-2575910

E-mail : gccomanipal@hotmail.com

ಧೈರ್ಯ, ಸಮಾಧಾನ ಏಕಾಂಗಿ ಜಾವ್ನ್ ಯೆತ್ತಾ ತೆಂ ಆಮ್ಕಾ ಜಾಂಗ ಗುಣ ಹಾಣು ದಿತ್ತಾ

ದಿ. ಉಳ್ಳಾಲ ಶ್ರೀನಿವಾಸ ಮಲ್ಯ 54 ವೇ ಪುಣ್ಯ ತಿಥಿ

ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರ, ಮಂಗಳೂರು ಆನಿ ನಿಟ್ಟೆ ವಿಶ್ವ ವಿದ್ಯಾನಿಲಯ ಸಹಯೋಗಾನ ಮಂಗಳೂರು – ಪಡೀಲ ಜಂಕ್ಷನ್ ಹಾಂಗಾ ದಿ. ಉಳ್ಳಾಲ ಶ್ರೀನಿವಾಸ ಮಲ್ಯ ಹಾಂಗೆಲೆ ಶಿಲಾ ಪ್ರತಿಮಾ ಸ್ಥಾಪನ ಕೆಲಾಂ. ದಿವಂಗತ ಉಳ್ಳಾಲ ಶ್ರೀನಿವಾಸ ಮಲ್ಯಾ ಹಾಂಗೆಲೆ 54 ವೇ ಪುಣ್ಯತಿಥಿ ಸಂಧರ್ಭಾರ (ದಿ. 19–12–2019 ತಾರ್ಕೆರ) ತಾಂಗೆಲೆ ಶಿಲಾಪ್ರತಿಮೆಕ ಪಡೀಲ್ ಜಂಕ್ಷನ್ನಾಂತ ಗೌರವ ದೀವನ ಮಾಲಾರ್ಪಣ ಕೆಲೆಂ. ದ.ಕ. ಜಿಲ್ಲೆಕ ಮಸ್ತ ಇತಲೆ ಜನಾಂಕ ಉಪಯೋಗ ಜಾವಚೆ ತಸಲೆ ಯೋಜನಾ ಕಾರ್ಯರೂಪಾಂತ ಹಾಳೆಲೊ ದಿ. ಮಲ್ಯಲೊ ಆದರ್ಶ ವ್ಯಕ್ತಿತ್ವ ಬದ್ದಲ ಆನಿ ತಾನ್ನಿ ದ. ಕ. ಜಿಲ್ಲೆಕ ದಿಲೆಲೆ ಅಪಾರ ದೇಣೆ ಸ್ಮರಣ ಕರನ ಆಯಿಲೆ ಮುಖೇಲ ಸೊಯರೆಂನಿ, ಗಣ್ಯಾಂನಿ ಫುಲ್ಲಾಂ ಮ್ಹಾಳಾ ಘಾಲನು ಗೌರವ ದಿಲೆಂ.

ವಿಶ್ವ ಕೊಂಕಣಿ ಕೇಂದ್ರ ಸ್ಥಾಪಕ ಅಧ್ಯಕ್ಷ ಶ್ರೀ ಬಸ್ತಿ ವಾಮನ ಶೆಣೈ, ಖಜಾಂಚಿ ಶ್ರೀ ಬಿ. ಆರ್. ಭಟ್, 'ಶಾಳೆಂತ ಕೊಂಕಣಿ ಶಿಕ್ಷಣಾ' ಮುಖೇಲ ಡಾ. ಕೆ. ಮೋಹನ ಪೈ, ವಿಶ್ವ ಕೊಂಕಣಿ ಕೇಂದ್ರ ಕಾರ್ಯವಳಿ ಸಮಿತಿ ಸಾಂದೊ ಶ್ರೀ ಎಂ. ಆರ್. ಕಾಮತ್. ವಿದ್ಯಾಕಲ್ಪಕ ವಿದ್ಯಾರ್ಥಿ ವೇತನ ನಿಧಿ ಮುಖೇಲ ಸಿ. ಎ. ಶ್ರೀ ನಂದಗೋಪಾಲ ಶೆಣೈ, ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷ ಶ್ರೀ ವಿಜಯಕುಮಾರ ಶೆಟ್ಟಿ, ಮಂಗಳೂರು ಕಾರ್‌ಸ್ಟ್ರೀಟ್ ಸೆಂಟ್ರಲ್ ವಾರ್ಡ ಕೊರ್ಪೊರೇಟರ್ ಶ್ರೀಮತಿ ಪೂರ್ಣಿಮಾ, ಪಡೀಲ ಕೊರ್ಪೊರೇಟರ್ ಶ್ರೀಮತಿ ರೂಪಶ್ರೀ ಪೂಜಾರಿ, ಕೆನರಾ ಹೈಸ್ಕೂಲ್ ಅದಲೆ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲತಾ, ಕುಡಾಲ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಸಂಘ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಅಧ್ಯಕ್ಷ ಶ್ರೀ ರಮೇಶ ಡಿ. ನಾಯಕ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸಾಂದೊ ಶ್ರೀ ನವೀನ ನಾಯಕ, ಸಾಧನಾ ಬಳಗ ಮುಖೇಲ ಶ್ರೀ ಪ್ರಕಾಶ ಶೆಣೈ, ಮಹಾನಗರ ಪಾಲಿಕಾ ಮಾಜಿ ಸಾಂದೊ ಶ್ರೀ ಬಿ. ಪ್ರಕಾಶ, ಆನಿ ಪಡೀಲ ಶ್ರೀ ಭಾಸ್ಕರ ಮಿಜಾರ, ಶ್ರೀ ಅಶೋಕ, ವಿಶ್ವ ಕೊಂಕಣಿ ಕೇಂದ್ರ ಕಾರ್ಯದರ್ಶಿ ಶ್ರೀ ಬಿ. ಪ್ರಭಾಕರ ಪ್ರಭು ಆನಿ ಹೆರ ಮಾನೆಸ್ತ ಉಪಸ್ಥಿತ ಆಶಿಲಿಂಚಿ. (ಇ–ಮ್ಯೆಲ್ ವರದಿ)



NKGSB Bank
NKGSB Co-op. Bank Ltd.

FD INTEREST RATES (% p.a.)
w.e.f. 03.09.2019

Period	General Public/ Society Trusts/ Corporates	Senior Citizens
	SDR/ MIP / FDR / RD / QIRP	SDR/ MIP / FDR / RD / QIRP
7 days to 90 days	5.00%	5.25%
91 days to 180 days	6.25%	6.50%
181 days to 364 days	6.60%	6.85%
Above 2 Years upto 7 Years	6.75%	7.00%
Above 7 Years upto 10 Years	6.50%	6.75%

DEPOSITS FROM 7 DAYS TO [illegible] DAYS ARE SHORT TERM DEPOSITS (SDR)

ANNAPURNA TAX BENEFIT SCHEME – Tax Benefit upto Rs. 1.50 lakhs per Investor u/s 80 C

For all category (Individual / HUF/ Senior Citizen)	ATBS (FDR)	ATBSQ (QIRP)
Scheme (5 Years – No Premature Payment)	6.50%	6.50%

QIRP - EARN HIGHER CUMULATIVE YIELD
1 YEAR - 2 YEARS | QIRP SDR MIP RD | GENERAL PUBLIC 7.30% | SENIOR CITIZEN 7.60%

SPECIAL DEPOSIT SCHEME
200 DAYS | FDR | GENERAL PUBLIC 7.50% | SENIOR CITIZEN 7.75%

SPECIAL DEPOSIT SCHEME
999 DAYS | FDR | GENERAL PUBLIC 7.25% | SENIOR CITIZEN 7.50%

ಪಾಪಿಷ್ಟ ಲಾಗ್ಗಿ ಕ್ರೋಧು ತಾಣೆ ಮೊರ್ಚೆ ಥಾಂಯಿ ಆಸ್ತಾ.

ಜಿ.ಎಸ್.ಬಿ. ಮಹಿಳಾ ವೃಂದ (ರಿ) ಹಾಂಗೆಲೆ ನವಂಬರ ಮಹಿನ್ಯಾ ಕಾರ್ಯಕ್ರಮು

ಜಿ.ಎಸ್.ಬಿ. ಮಹಿಳಾವೃಂದ (ರಿ) ಮಂಗಳೂರು ಹಾಂಗೆಲೆ ನವೆಂಬರ್ ಮ್ಹೈನ್ಯಾ ಮೀಟಿಂಗ 25 ತಾರೀಕೆಕ್ ಗೋಕರ್ಣಮಠಾಚೆ ದ್ವಾರಕಾನಾಥ ಭವನಾಂತು ಚಲೆ. ಮುಖೇಲ್ ಸೊಯರೆ ಜಾವನು ಫಿಜಿಯೊಥೆರೆಪಿಸ್ಟ್, ಡಾ. ಅಶ್ವಿನಿ ರಾವ್ ಆಯಿಲಿಂತಿ. ಹಾಂನಿ ಪ್ರಾಯ ಜಾತರಿ ಯೆವಚೆ ಆರೋಗ್ಯ ಸಮಸ್ಯಾ, ತೇ ಸಗಟ ವ್ಯಾಯಾಮ ಕೊರನು ಕಶಿ ಕಮಿ ಕೋರಯೇತ ಮ್ಹೊಣು ಪ್ರಾತ್ಯಕ್ಷಿಕ ಸಮೇತ ಕಳಯಿಲೆ.

ಅಧ್ಯಕ್ಷೆ ಶ್ರೀಮತಿ ವಿಮಲಾ ಕಾಮತಿನ ಸೊಯರಾಲೆ ಪರಿಚಯ ಕೊರನು, ಸ್ವಾಗತ ಕೆಲೆ. ಶ್ರೀಮತಿ ಲಕ್ಷ್ಮಿ ಭಂಡಾರಕಾರ್‌ನ ಅಮೃತವಚನ ವಾಚಿಲೆ. ಶ್ರೀಮತಿ ನಯನಾ ರಾವ್ ವರದಿ ವಾಚಿಲಿ. ಹೇಂಚಿ ಸಂದರ್ಭಾರಿ, ವೃಂದಾಚೆ ಸಾಂದ್ಧೆ, ಶ್ರೀಮತಿ ಕಸ್ತೂರಿ ಕಾಮತ್ ಹಾಂಗೆಲೆ ನಾತಿ, ಕುಮಾರಿ ಧೃತಿ ಕಾಮತ್ ಹಾಂಕಾ ಶಾಸ್ತ್ರೀಯ ಸಂಗೀತ ಆನಿ ಭರತನಾಟ್ಯ ಕ್ಷೇತ್ರಾಂತು ಸಾಧನ ಕೆಲೆಲೆ ಬದಲ ಸನ್ಮಾನ ಕೆಲೆ. ಶ್ರೀಮತಿ ರಾಧಿಕಾ ಕಾಮತಿನ ಧನ್ಯವಾದ ದಿಲೊ. ಶ್ರೀಮತಿ ಮರೋಳಿ ಸಬಿತಾ ಕಾಮತಿನ ಕಾರ್ಯಕ್ರಮು ಚಲಾಯಿಸುನು ದಿಲೊ. ವೃಂದಾಚೆ ಸಗಟ ಕಾರ್ಯಕಾರಿ ಸಾಂದೆನಿ ಸಹಕಾರು ದಿಲೊ. ಹೇ ದಿಸಾಚೊ ಫಳಾರಾ ವ್ಯವಸ್ಥಾ ಶ್ರೀಮತಿ ಕಸ್ತೂರಿ ಕಾಮತಿನ ಕೆಲೊ.

(ಇ-ಮ್ಯೆಲ್ ವರದಿ)

ಕೊಂಕಣಿ ಭಾಷೆಂತು ವೆಗಳೆ ವೆಗಳೆ ಸ್ಪರ್ಧೊ

ಜಿ. ಎಸ್. ಬಿ. ಮಹಿಳಾ ವೃಂದ (ರಿ), ಮಂಗಳೂರ್ ಹಾಂನಿ ಕೊಂಕಣಿ ದಿವಸಾಚೆ ಆಚರಣೆ ಪ್ರಯುಕ್ತ ಜಾವುನು ಕೊಂಕಣಿ ಭಾಷೆಂತು ಬಾಳ ಗೀತೆ/ಭಕ್ತಿ ಗೀತೆ/ಭಾವ ಗೀತೆ ಆನಿ ಕಾಣಿ ಸಾಂಗಪಾಚೆ ಸ್ಪರ್ಧೊ ಗೋಕರ್ಣ ಮಠಾಚೆ ಸಭಾಗೃಹಾಂತು ನವೆಂಬರ್ 2 ತಾರೀಖೇರಿ ಮಾಂಡೊನು ಹಾಡಲೆ. ಗಾಂವಚೆ ವೆಗಳೆ ವೆಗಳೆ ಶಾಳೆಚೆ ಆನಿ ಕಾಲೇಜಾಚೆ ಚೆರಡುವಾನ ಮಾತ್ರ ನಂಯಿ ಸಾಠಿ ವರಸಾ ವಯಿಲೆ ಬಾಯಿಲೆಮನಷಾನಿ ಚಡ ಸಂಖೆರಿ ಹೇಂ ಸ್ಪರ್ಧೆಂತು ಭಾಗ ಘೆತಿಲೆ ಆಸ. ಸ್ಪರ್ಧೆಚೆ ವಿಜೇತಾಂಕ ಇನಾಮು ಜನವರಿ ಮ್ಹೈನಾಂತು ಚೊಲೊಚೆ ಕೊಂಕಣಿ ದಿವಸು ಆಚರಣೆ ಸಮಾರಂಭಾಂತು ವಾಂಟಿತಾತಿ. ಅದ್ಯಕ್ಷೆ ಶ್ರೀಮತಿ ವಿಮಲಾ ಕಾಮತಿನ ಭಾಗ ಘೆತಿಲೆ ಸಕಡಾಂಕ ಪ್ರೋತ್ಸಾಹಕ ಇನಾಮು ಆನಿ ಪ್ರಮಾಣ ಪತ್ರ ವಾಂಟಪಾಚೆ ಕಾರ್ಯಕ್ರಮು ಚೊಲೊನು ದಿಲೊ. ಹೇ ಸ್ಪರ್ಧೆಚೆ ನಿರ್ಣಾಯಕ ಜಾವುನು ಶ್ರೀಮತಿ ಚೇತನಾ ಕಾಮತ್ ಆನಿ ಶ್ರೀಮತಿ ನಿರ್ಮಲಾ ನಾಯಕ್ ಆಯಿಲಿಂತಿ. ಶ್ರೀಮತಿ ನಯನಾ ರಾವ್ ಹಾಂನಿ ಸ್ಪರ್ಧೆ ಚಲಾಯಿಸುನು ದಿಲೊ. ವೃಂದಾಚೆ ಕಾರ್ಯಕಾರಿ ಸಮಿತಿಚೆ ಸಾಂದೆನ ಉಪಸ್ಥಿತಿ ಆಸುನು ಸಹಕಾರು ದಿಲೊ. (ಇ-ಮ್ಯೆಲ್ ವರದಿ)

With Best Compliments
from

SRI
RAMAKRISHNA
THEATRE
LIMITED

UDUPI - 576 101

ಜೀವನಾಂತು ಪ್ರೀತಿ, ಸ್ನೇಹ, ಬಂಧು-ಮಿತ್ರ ಸರ್ವ ಆಸ್ಸತಿ ಮ್ಹಳ್ಳೆಲೆ ಆಮ್ಗೆಲಿ ಯೋಚನಾ ಮಾತ್ರ.

ಶ್ರೀ ಓಂಕಾರನಾಥ ಗುಲ್ವಾಡಿ ಹಾಂಕಾ ಕಲಾಶ್ರೀ ಪ್ರಶಸ್ತಿ



ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿನ ಪ್ರತಿವರಸ ದಿವ್ಚೆ ಕಲಾಶ್ರೀ ಪ್ರಶಸ್ತಿಕ ತಬಲಾ ವಾದಕ ಪಂಡಿತ ಶ್ರೀ ಓಂಕಾರನಾಥ ಗುಲ್ವಾಡಿ ಹಾನ್ನಿ ವೆಂಚೂಣಿಕಾ ಜಾಲ್ಲಿಂತಿ.

ಆತ್ತ ಮುಂಬಯಿ ನಿವಾಸಿ ಜಾವ್ನು ಆಶಿಲೆ ಹಿಂದೂಸ್ತಾನಿ ತಬಲಾ ಕಲಾಕಾರ ಶ್ರೀ ಓಂಕಾರನಾಥ ಗುಲ್ವಾಡಿ ಹಾನ್ನಿ ಮೂಲತ: ಕುಂದಾಪುರ ತಾಲೂಕೆಚ್ಯಾ ಗುಲ್ವಾಡಿಚೆ ಜಾವ್ನು ಆಸ್ಸತಿ.

ದತ್ತಾತ್ರೇಯ ಭಟ್ ಗುಲ್ವಾಡಿ ಆನಿ ಶಾರದಾ ಬಾಯಿ ದಂಪತಿಲೆ ಪೂತ ಜಾವ್ನು ಜನ್ಮ ಆಯಿಲೆ ಹಾನ್ನಿ ಹಾಂಗೆಲೆ ಪ್ರಾಥಮಿಕ, ಪ್ರೌಢ, ಪದವಿ ಶಿಕ್ಷಣ ಮಂಗಳೂರಾಂತು ಕೆಲ್ಲೆ. ತೆ ನಂತರ ಮುಂಬಯಿಕ ಚಮ್ಕಲಿಂತಿ.

ಸಾತ ವರಸಾರಿಚಿ ಮ್ಹಾಂತು ರತ್ನಾಕರ ಗುಲ್ವಾಡಿ, ಹಟ್ಟಿಯಂಗಡಿ ತಾರಾನಾಥ ಹಾಂಗೆಲೆ ಮಾರ್ಗದರ್ಶನಾರಿ ಹಾನ್ನಿ ಹಿಂದೂಸ್ತಾನಿ ಸಂಗೀತ, ತಬಲಾ ಅಭ್ಯಾಸ ಕೋರ್ನು, ಧಾ ವರಸಾರಿ ಸಂಗೀತ ಕಛೇರಿಕ ಸಾಥಿ ದಿವ್ಚಾಕ ಶುರು ಕೆಲ್ಲೆ. ಆಜಿ ಥಾಂಯಿ ತೀನಿ ಹಜಾರಾಕ ಚಡ ಕಾರ್ಯಕ್ರಮು ಹಾನ್ನಿ ದಿಲ್ಲಾಲೊ ಆಸ್ಸ. ಹಿಂದೂಸ್ತಾನಿ ಸಂಗೀತಾಚೆ ದಿಗ್ಗಜ ಪಂಡಿತ ಭೀಮಸೇನ ಜೋಷಿ, ಪಂಡಿತ ಕುಮಾರ ಗಂಧರ್ವ, ಗಂಗೂಬಾಯಿ ಹಾನಗಲ್ ಆದಿ ಕಲಾಕಾರಾಂಲೆ ಕಛೇರಿಕ ತಬಲಾ ಸಾಥಿ ದಿಲ್ಲೆಲಿ ಭರಮ ಹಾಂಗೆಲಿ ಜಾವ್ನು ಆಸ್ಸ.

ತಬಲಾಚೆ ಟೇಕಾ ಆನಿ ಸೋಲೋ ವಾಜ್ಹೂಚೆ ಹಾಂತು ಪಾರಂಗತ ಜಾವ್ನು ಆಶಿಲೆ ಪಂಡಿತ ಓಂಕಾರನಾಥ ಗುಲ್ವಾಡಿ ಹಾನ್ನಿ ನಾದ ಮಾಧವ ರಾಷ್ಟ್ರೀಯ ಪ್ರಶಸ್ತಿ, ಸತ್ಸಂಗ ಪ್ರವೀಣ್, ಸ್ವರಸಾಧನ ರತ್ನ ಆನಿ ಅಮೇರಿಕಾಚೆ ಆರ್ಟಿಸ್ಟ್ ಆಫ್ ದಿ ಇಯರ್ ಪ್ರಶಸ್ತಿಕ ಭಾಜನ ಜಾಲ್ಲಿಂತಿ.

ಪ್ರಸ್ತುತ ಹಿಂದೂಸ್ಥಾನಿ ಸಂಗೀತ ಲೋಕಾಂತು ಅಗ್ರಮಾನ್ಯ ತಬಲಾ ಸಾಥಿದಾರ ಕಲಾಕಾರಾಂತು ಎಕ್ಲಿ ಜಾವ್ನು ಆಸ್ಸತಿ.

ಕಲಾಶ್ರೀ ಪ್ರಶಸ್ತಿಕ ಹಾಂಗೆಲೆ ಸಾಂಗಾತಿ ಮಂಗಳೂರುಚೆ ನೃತ್ಯ ವಿದುಷಿ ಕಮಲಾ ಭಟ್, ಸುಬ್ರಹ್ಮಣ್ಯ ಮೂಲಾಚಿ ಸುಗಮ ಸಂಗೀತ ಕಲಾಕಾರಿಣಿ ಕೆ.ಎಸ್.ಸುರೇಖಾ ಹಾನ್ನಿ ವೆಂಚೂಣಿಕಾ ಜಾಲ್ಲಿಂತಿ

ಬಸ್ರೂರಾಂತು ಶ್ರೀ ಅಷ್ಟಾವಧಾನ ಮಂಜರಿ ಗ್ರಂಥ ಲೋಕಾರ್ಪಣ

ಬಸ್ರೂರು ಶ್ರೀ ಕಾಶೀ ಮಠಾಂತು ಆಚಾರ್ಯ ಪ್ರಕಾಶನ ಬಸ್ರೂರು ಹಾನ್ನಿ ಪ್ರಕಟ ಕೆಲ್ಲೆಲೆ ಶ್ರೀ ಅಷ್ಟಾವಧಾನ ಮಂಜರಿ ಗ್ರಂಥ ಆರ್ತಾಂಚಿ ಲೋಕಾರ್ಪಣ ಜಾಲ್ಲೆ.

ವೇ.ಮೂ. ಶ್ರೀ ಬಸ್ರೂರು ಪಾಂಡುರಂಗ ಆಚಾರ್ಯ ಹಾನ್ನಿ ಪ್ರಾಸ್ತಾವಿಕ ಭಾಷಣ ಕೋರ್ನು "ದೆವಳಾಂತು ಮಸ್ತ ಇತ್ಲೆ ಉತ್ಸವ ಚಲ್ತಾತಿ. ದೆವಳಾಚೆ ಗರ್ಭಗುಡಿಂತು ಬಿಂಬ ರೂಪಾಚೊ ದೇವಾಕ ಉತ್ಸವ ಮೂರ್ತಿ ರೂಪಾಂತು ಆವಾಹನ ಕರ್ತಾತಿ. ಉತ್ಸವಾಚೊ ಮೂಲ ಉದ್ದೇಶು ದೇವಾಲಿ ದೃಷ್ಟಿ ಉತ್ಸವ ಮಾರ್ಗಾರಿ ಆಸುಚೆ ಘರ, ಉದ್ಯೋಗ ಸ್ಥಳ, ಸಮಾಜಾಚೆ ಸರ್ವಾಂಲೆ ವಯ್ರಿ ಪೋಣು ಶ್ರೇಯೋಭಿವೃದ್ಧಿ ಜಾವೂಕಾ ಮ್ಹೊಣು ಜಾವ್ನು ಆಸ್ಸ. ದೆವಳಾಕ ಆಯಿಲೆ ಮಾಗಿರಿ ವಸಂತ ಮಂಟಪಾಂತು ದೇವಾಕ ಬೊಸ್ಕೊರೊನು ವೇದ, ಮಂತ್ರ, ವಾದ್ಯ, ಸಂಗೀತ, ಭಜನ ಮೂಲಕ ಅಷ್ಟಾವಧಾನ ಚಲ್ತಾ. ಹಾಜ್ಜೆ ಬದ್ದಲ ವಿಸ್ತೃತ ಮಾಹಿತಿ ಆಶಿಲೆ ಪುಸ್ತಕಾಚಿ ಹೆ ಗ್ರಂಥ ಜಾವ್ನು ಆಸ್ಸ" ಮ್ಹೊಣು ಸಾಂಗ್ಲೆ.

ಬಸ್ರೂರು ಶ್ರೀ ಕಾಶೀ ಮಠಾಚೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀಧರ ವಿ. ಕಾಮತ್ ಹಾನ್ನಿ ಪುಸ್ತಕ ಲೋಕಾರ್ಪಣ ಕೋರ್ನು ಮುಕಾವಯಿಲೆ ಸಂತತಿಕ ಉಪಯುಕ್ತ ಜಾವೂಚೆ ಮಾಹಿತಿಯುಕ್ತ ಗ್ರಂಥ ಹೆ ಜಾವ್ನು ಆಸ್ಸುನು ವೈದಿಕಾಂಕ ಮಾತ್ರ ನ್ಹಯಿ ಸರ್ವಾಂಕ ಹಾಜ್ಜೊ ಪ್ರಯೋಜನ ಆಸ್ಸ ಮ್ಹೊಣು ಸಾಂಗೂನು ಶುಭಾಶಯ ವ್ಯಕ್ತ ಕೆಲ್ಲೊ.

ಕಾರ್ಯಕ್ರಮಾಂತು ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೆವಳಾಚೆ ಆಡಳಿತ ಮೊಕ್ತೇಸರ ಶ್ರೀ ಕೆ.ದಿನೇಶ ಕಾಮತ್, ಬಸ್ರೂರು ಸಂಯುಕ್ತ ಜಿಎಸ್‌ಬಿ ಅಧ್ಯಕ್ಷ ಶ್ರೀ ಡಿ. ಗೋಪಾಲಕೃಷ್ಣ ಕಾಮತ್, ವೇ.ಮೂ. ಶ್ರೀ ಜಗದೀಶ ಭಟ್, ಕುಂದಾಪುರ, ಸರ್ವಶ್ರೀ ರತ್ನಾಕರ ಆಚಾರ್ಯ, ನರಸಿಂಹರಾಯ ಪ್ರಭು, ಸತ್ಯನಾಥ ಆಚಾರ್ಯ ಆದಿ ಉಪಸ್ಥಿತ ಆಶ್ಶಿಲಿಂತಿ.

ಪುಸ್ತಕಾಚೆ ಸಂಪಾದಕ ಜಾವ್ನು ಆಶಿಲೆ ವೇ.ಮೂ.ಶ್ರೀ ದಾಮೋದರ ಆಚಾರ್ಯ ಹಾನ್ನಿ ಸ್ವಾಗತ ಕೋರ್ನು, ವೇ.ಮೂ.ಶ್ರೀ ವೇದವ್ಯಾಸ ಆಚಾರ್ಯ ಹಾನ್ನಿ ಕಾರ್ಯಕ್ರಮು ನಿರೂಪಣ ಕೋರ್ನು ಧನ್ಯವಾದು ದಿಲ್ಲೊ. ಕಾರ್ಯಕ್ರಮಾಂತು ಗಾಂವ್ಚೆ ಆನಿ ಪರಗಾಂವ್ಚೆ ಸಮಾಜ ಬಾಂಧವ ಆನಿ ವೈದಿಕ ವೃಂದಾಂಚಿ ಉಪಸ್ಥಿತ ಆಶ್ಶಿಲಿಂತಿ.

ಕೊಣಾಲೆ ಮನಾಂತು ಆಮ್ಕಿ ಚಾಂಗ ಸ್ಮರಣೇರಿ ಆಸ್ತಾತಿಕ ತಾನ್ನಿಚಿ ಆತ್ಮೀಯ ಲೋಕ.

ಡಾ। ಟಿ.ಎಂ.ಎ.ಪೈ ಅತ್ಯುತ್ತಮ ಕೊಂಕಣಿ ಪುಸ್ತಕ ಪುರಸ್ಕಾರು – 2018

ಮಣಿಪಾಲಚೆ ಡಾ। ಟಿ.ಎಂ.ಎ.ಪೈ ಫೌಂಡೇಶನಾನ ಪ್ರತಿ ವರಸ ದಿವ್ಚೊ ಡಾ। ಟಿ.ಎಂ.ಎ.ಪೈ ಅತ್ಯುತ್ತಮ ಕೊಂಕಣಿ ಪುಸ್ತಕ ಪುರಸ್ಕಾರಾ ಖಾತಿರ ಗೋವಾ ಆಲ್ತಪರ್ವರಿಚ್ಯಾ ಡಾ। ಪಾಂಡುರಂಗ ಫಳದೇಸಾಯಿ, ಎಂ.ಎ., ಪಿಎಚ್.ಡಿ. ಹಾನ್ನಿ ಬರಯಿಲೆ "ಗೊಂಯಚ್ಯಾ ಲೋಕವೇದಾಚೆಂ ಸೌಂದರ್ಯಶಾಸ್ತ್ರ" ಮ್ಹಳ್ಳೆಲೆಂ ಪುಸ್ತಕ 2018 ವರಸಾಚ್ಯಾ ಪುರಸ್ಕಾರಾಕ ವೆಂಚಣೂಕ ಜಾಲಾ. ಹೆಂ ಪುಸ್ತಕ ಗೋವಾಚೆ ಲೋಕಗೀತ ಸೌಂದರ್ಯಾಚೆ ನಿಬಂಧ ಜಾವ್ನಾಸ್ಸುನು ಪರ್ವರಿಚೆ ಸಾಸಾಯ ಪ್ರಕಾಶನಾಚೆ ಪ್ರಕಟಿತ ದೇವನಾಗರಿ ಲಿಪಿನ ಬರಯಿಲೆಂ ಆಸ್ಸ. ಪುಸ್ತಕ ಪುರಸ್ಕಾರು ರೂ.25,000/- ನಗದಿ ಆನಿ ಪ್ರಶಂಸಾಪತ್ರ ಸಹಿತಾಚೊ ಆಸ್ಸ.

ಫೌಂಡೇಶನಾನ ಮಂಗಳೂರು ಪಾಂಡೇಶ್ವರಚ್ಯಾ ಶ್ರೀ ರಿಚ್ಚಿ ಜೊನ್ ಪಾಯ್ಸ್ ರಚಿತ "ಫಾತೊರ್" ಕೊಂಕಣಿ ಕೃತಿ ಪ್ರಶಂಸಾರ್ಹತಾ ಪುರಸ್ಕಾರಾ ಖಾತಿರ ವೆಂಚಿಲೆ ಆಸುನು ಹೊ ಪುರಸ್ಕಾರು ರೂ.10,000/- ನಗದಿ ಆನಿ ಪ್ರಶಂಸಾಪತ್ರ ಸಹಿತಾಚೊ ಆಸ್ಸ. ಪುಸ್ತಕ ಲಿಪಿ ಕನ್ನಡ ಆಸುನು ಮಂಗಳೂರು ಪಾಂಡೇಶ್ವರ ನಿಯಾ ಪ್ರಕಾಶನ ದ್ವಾರಾ ಪ್ರಕಟಿತ ಜಾಲ್ಲಾಂ.

डा. टि. एम्. ए. पै कोंकणि पुस्तक पुरस्कारु - 2018

मणिपालचे डा.टि.एम्.ए.पै फौंडेशनान प्रति वरस दिव्चो डा.टि.एम्.ए.पै अत्युत्तम कोंकणि पुस्तक पुरस्कारा खातिर गोवा आल्त पर्वरीच्या डा. पांडुरंग फळदेसायि, एम्.ए.पिएच्.डि. हान्नि बरयिले "गोंयच्या लोकवेदाचें सौंदर्य शास्त्र" म्हळ्ळेलें पुस्तक 2018 वरसाच्या पुरस्काराक वेंचणूक जाला. हे पुस्तक गोवाचे लोकगीत सौंदर्याचे निबंध जाव्नास्सुनु पर्वरीचे सासाय प्रकाशनाचे प्रकटित देवनागरि लिपिन बरयिलें आस्स. पुस्तक पुरस्कारु रू.25,000/- नगदि आनि प्रशंसापत्र सहिताचो आस्स.

फौंडेशनान मंगळूरु पांडेश्वरच्या श्री रिच्चि जोन् पाय्स् रचित "फातोर्" कोंकणि कृति प्रशंसार्हता पुरस्कारा खातिर वेंचिले आसुनु हो पुरस्कारु रू.10,000/- नगदि आनि प्रशंसापत्र सहिताचो आस्स. पुस्तक लिपि कन्नड आसुनु मंगळूरु पांडेश्वर निया प्रकाशन द्वारा प्रकटित जाल्लां.

ಕಿನ್ನಿಗೋಳಿಂತು ಶ್ರೀಮತ್ಸುಧೀಂದ್ರ ತೀರ್ಥ ಸ್ವಾಮ್ಯಾಲಿ ಪುಣ್ಯ ತಿಥಿ

ಕಿನ್ನಿಗೋಳಿ ಶ್ರೀ ರಾಮಮಂದಿರಾಂತು ಶ್ರೀ ಕಾಶೀ ಮಠಾಧೀಶ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮ್ಯಾಂಗೆಲೆ ಚತುರ್ಥ ಪುಣ್ಯತಿಥಿ ಭಕ್ತಿಪೂರ್ವಕ ಜಾವ್ನು ಶುಕ್ರವಾರ 3.1.2020 ದಿವಸು ಚಲ್ಲಿ. ಮಂದಿರಾಚೆ ಉಪಾಧ್ಯಕ್ಷ ಶ್ರೀ ರಾಘವೇಂದ್ರ ಪ್ರಭು ಹಾಂಗೆಲೆ ನೇತ್ರತ್ವಾರಿ ಶ್ರೀ ಸ್ವಾಮ್ಯಾಂಗೆಲಿ ಸ್ತುತಿ ಅನಿ ಗುಣಗಾನ ಕೊರ್ಚೆ ಭಜನಾ ಕಾರ್ಯಕ್ರಮು ಜಾತ್ತರಿ ಶ್ರೀ ರಾಮದೇವಾಲಿ ಪೂಜಾ ಚಲ್ಲಿ. ತದನಂತರ ಅರ್ಚಕ ವೇದಮೂರ್ತಿ ಶ್ರೀ ಗಿರೀಶ್ ಭಟ್ಟ, ಮ್ಹಾಲ್ಗಡ ಸಾಹಿತಿ ಶ್ರೀ ಕೆ.ಜಿ. ಮಲ್ಯ ಆನಿ ಮಂದಿರಾಚೆ ಅಧ್ಯಕ್ಷ ಶ್ರೀ ಅಚ್ಯುತ ಮಲ್ಯ ಹಾನ್ನಿ ಉದಾಹರಣ ಸಮೇತ ಸ್ವಾಮ್ಯಾಂಕ ಶ್ರೀ ರಾಮ ಮಂದಿರ ಆನಿ ಕಿನ್ನಿಗೋಳಿ ಗಾಂವಚೆ ವಯ್ರಿ ಅಪಾರ ಪ್ರೀತಿ ಆನಿ ಆದರ ಆಸ್ಸಿಲೊ ಮ್ಹಣು ಉಡ್ಗಾಸು ಕಾಳ್ಳೊ. (ಹೆ ಸಂದರ್ಭಾರಿ ಕಾಳ್ಳೆಲೆ ಭಾವಚಿತ್ರ ವರ್ಣ ಪುಟಾರಿ ದಿಲ್ಯಾತಿ.

(ವರದಿ ಅನಿ ಭಾವಚಿತ್ರ ಶ್ರೀ ಕೆ.ಜಿ.ಮಲ್ಯ)

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಚೆ 25ವೆ ವರಸಾಚೆ ರೌಪ್ಯ ಮಹೋತ್ಸವಾಚೆ ಪೂರ್ವಭಾವಿ ಸಭಾ

ಮಂಗಳೂರುಚೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಚೆ 25ವೆ ವರಸಾಚೆ ರೌಪ್ಯ ಮಹೋತ್ಸವು 2020 ವರಸಾಚೆ ಫೆಬ್ರವರಿ 22 ಆನ 23 ದೋನಿ ದಿವಸು ಕಾರ್ಕಳಚೆ ಶ್ರೀ ವೆಂಕಟರಮಣ ದೆವಳಾಚೆ ಶಿಕ್ಷಣ ಸಮೂಹ ಸಂಸ್ಥೆಚೆ ಸಭಾಂಗಣಾಂತು ಚಲ್ತಾ. ಹ್ಯಾ ಪ್ರಯುಕ್ತ ಕೊಂಕಣಿ ಲೋಕಾಂನಕಾರ್ಯಕ್ರಮ ಬದ್ದಲ್ ಸೂಕ್ತ ಸಲಹಾ ಸೂಚನಾ ಘೆವ್ಚಾಕ ಸಹಾಯ ಜಾವ್ಚೆ ತಶ್ಶಿ ಜನವರಿ 5, ತೆದೀಸು ದನ್ಪಾರ 3.30ಕ ಮಂಗಳೂರುಚೆ ಅಶೋಕ ನಗರಾಂತು ಆಶಿಲೆ ದೈವಜ್ಞ ಕಲ್ಯಾಣ ಮಂಟಪಾಚೆ ಸಭಾಂಗಣಾಂತು ಪೂರ್ವಭಾವಿ ಸಿದ್ಧತಾ ಸಭಾ ಆಯೋಜನ ಕೆಲ್ಲೆಲಿ. ಹ್ಯಾ ಸಭೆಂತು ಅಕಾಡೆಮಿ ಅಧ್ಯಕ್ಷು ಡಾ। ಕೆ.ಜಗದೀಶ ಪೈ ಆನ ಪೂರ್ವ ಅಧ್ಯಕ್ಷ ಜಾಲ್ಲೆಲೆ ಶ್ರೀ ಬಸ್ತಿ ವಾಮನ ಶೆಣೈ, ಶ್ರೀ ಎರಿಕ್ ಓರ್ಝೇರಿಯೊ ಆನಿ ಸರ್ವಶ್ರೀ ಕೆ.ಪಿ.ಶೆಣೈ, ಸುಧಾಕರ ಶೇಟ್, ನಂದಗೋಪಾಲ ಶೆಣೈ ಆದಿ ಸಹಿತ ಆಮಂತ್ರಿತ ಲೋಕಾಂನಿ ಭಾಗ ಘೆತ್ತಿಲೊ. ಕಾರ್ಯಕ್ರಮು ಯಶಸ್ವಿ ಜಾವ್ಚಾಕ ಉತ್ತಮ ಸಲಹಾ ಸೂಚನಾ ಉಪಸ್ಥಿತ ಲೋಕಾಂನಿ ದಿಲ್ಲಿ. ಹ್ಯಾ ಸಂದರ್ಭಾರಿ ಅಕಾಡೆಮಿ ಸದಸ್ಯ ಜಾಲ್ಲೆಲೆ ಸರ್ವಶ್ರೀ ಅರುಣ್ ಜಿ.ಶೇಟ್, ನವೀನ ನಾಯಕ್, ಗೋಪಿ ಭಟ್ ಆದಿ ಉಪಸ್ಥಿತ ಆಶಿಲಿಂತಿ.

ಜನನ ಅನಿಶ್ಚಿತ ಮರಣ ಖಚಿತ.

ಚೇಂಪಿಂತು ಶ್ರೀಮತ್ಸುಧೀಂದ್ರ ತೀರ್ಥ ಸ್ವಾಮ್ಯಾಲೆ ಸಂಸ್ಮರಣ



ಚೇಂಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೆವಳಾಂತು ಗೌಡ ಸಾರಸ್ವತ ಬ್ರಾಹ್ಮಣ ದೆವಳಾಚ್ಯಾಲೆ ಒಕ್ಕೂಟ ಮಂಗಳೂರು ಆನಿ ಶ್ರೀ ಸುಕೃತೀಂದ್ರ ಸ್ವಾಮಿ ಸೇವಾ ಪ್ರತಿಷ್ಠಾನ ಮಂಗಳೂರು ಹಾಂಗೆಲೆ ಸಹಯೋಗಾರಿ ಶ್ರೀ ಸಂಸ್ಥಾನ ಕಾಶೀ ಮಠಾಚೆ ಪರಮಪೂಜ್ಯ ಗುರುವರ್ಯ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮ್ಯಾಲೆ ಚತುರ್ಥ ಪುಣ್ಯತಿಥಿ ಆರಾಧನಾ ಮಹೋತ್ಸವ ಗುರುಸಂಸ್ಮರಣಾ ಕಾರ್ಯಕ್ರಮು ಆರ್ತಾಂಚಿ ಚಲ್ಲೊ.

ವೇ.ಮೂ.ಪಂಡಿತ ಶ್ರೀ ನರಸಿಂಹ ಆಚಾರ್ಯ ಹಾನ್ನಿ ಸ್ವಾಮ್ಯಾಲೆ ಗುಣಗಾನ ಕೋರ್ನು ಉಲಯಿತಚಿ "ಶ್ರೀ ಸಂಸ್ಥಾನ ಕಾಶೀ ಮಠಾಚೆ ಪರಮಪೂಜ್ಯ ಶ್ರೀಮತ್ ಸುಧೀಂದ್ರ ತೀರ್ಥ ಯತಿವರ್ಯ ಭೋಂವ್ಚೆ ದೇವ, ಅವತಾರ ಪುರುಷ, ಪ್ರಾತ: ಸ್ಮರಣೀಯು. ತಾಂಗೆಲೆ ಏಕ ಏಕ ಉತ್ರ ಮಹಾನ್ ಆಶೀರ್ವಾದು. ಅಮಗೆಲೆ ಸಕ್ಕಡಾಲೆ ಮನಾಂತು ಆಸುಚೆ ಕಲ್ಮಶ ಧೂವ್ನು ಪರಿಶುದ್ಧ ಕೆಲ್ಲೆಲೆ ದಿವ್ಯಚೇತನ. ತಾನ್ನಿ ತಾಂಗೆಲೆ ಶಿಷ್ಯ ಕೋಟಿ ಬದ್ದಲ್ ಸದಾ ಚಿಂತಿತ ಜಾವ್ನು ಅನುಗ್ರಹ ಕರ್ತಾತಿ ಆಶಿಲೆ. ಆಯಿಚೆ ಕಾಲಾಂತು ಸಕ್ಕಡ ಕಡೇನ ಪ್ರೀತಿ ವಾತ್ಸಲ್ಯಾಚೆ ಅಗತ್ಯ ಆಸ್ಸ" ಮ್ಹೋಣು ಸಾಂಗ್ಲೆ.

ವೇ.ಮೂ.ಶ್ರೀ ಚೇಂಪಿ ಶ್ರೀಕಾಂತ ಭಟ್ ಹಾನ್ನಿ ಉಲಯಿತಚಿ "ಮನುಷ್ಯಾಂಕ ಆನು,ಆವ್ಮಾ ಕಿತ್ಲೆ ಮುಖ್ಯಕಿ ಆಮಗೆಲೆ ಸಮಾಜಾಂತು ದೇವಾಕ ಆನಿ ಗುರುವರ್ಯಾಂಕ ತಿತ್ಲೆ ಪ್ರಾಮುಖ್ಯ ಆಸ್ಸ. ಅನಾದಿ ಕಾಲ ಧರ್ಮು ಆಮಗೆಲೆ ಸಮಾಜಾಕ ಗುರುವರ್ಯಾಲೆ ಅನುಗ್ರಹ ನಿಮಿತ ಇತರ ಸಮಾಜಾಕ ಆಮ್ಮಿ ಆದರ್ಶಪ್ರಾಯ ಜಾಲ್ಲಿಂತಿ. ದೇವಾಕ ಗುರುಲೆ ಮುಖೇನ ಪೊಳೋಚೊ ಸೌಭಾಗ್ಯ ಆಮಗೆಲೆ ಸಮಾಜಾಕ ಆಸ್ಸ. ಧರ್ಮ ರಕ್ಷಣಾ, ಸಂಸ್ಥಾಪನಾ, ಸಮಾಜಾಚೆ ಸಂಸ್ಕಾರ ಬದ್ದಲ್ ಚಿಂತನಾ ಕೆಲ್ಲೆಲೆ ತಾನ್ನಿ ಜಾವ್ನು ಆಸ್ಸತಿ.

ಹರಿಗುರು ಪ್ರತಿಷ್ಠಾನ ನವದೆಹಲಿಚೆ ಅಧ್ಯಕ್ಷ ಶ್ರೀ ಕೆ.ಶ್ರೀನಿವಾಸ ಪ್ರಭು ಹಾನ್ನಿ ಕಾರ್ಯಕ್ರಮಾಚೆ ಅಧ್ಯಕ್ಷಸ್ಥಾನಾರಿ ಉಪಸ್ಥಿತ ಆಶಿಲಿಂತಿ.

ಚೇಂಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೆವಳಾಚೆ ಆಡಳಿತ ಮಂಡಳಿಚೆ ಅಧ್ಯಕ್ಷ ಶ್ರೀ ಎಸ್.ದಿನಕರ ಶೆಣೈ, ಶ್ರೀ ಕೇಶವೇಂದ್ರ ತೀರ್ಥ ಸ್ವಾಮಿ ಚಾರಿಟೇಬಲ್ ಟ್ರಸ್ಟ್‌ಚೆ ಅಧ್ಯಕ್ಷ ಶ್ರೀ ಸಿಎ ನಂದಗೋಪಾಲ ಶೆಣೈ, ಮಂಗಳೂರು, ಶ್ರೀ ಸುಕೃತೀಂದ್ರ ಸ್ವಾಮಿ ಪ್ರತಿಷ್ಠಾನ ಅಧ್ಯಕ್ಷ ಶ್ರೀ ರತ್ನಾಕರ ಕಾಮತ್, ಬಸ್ರೂರು ಶ್ರೀ ಕಾಶೀ ಮಠ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀ ಕೆ.ಶ್ರೀಧರ ಕಾಮತ್, ಕೋಟ ಶ್ರೀ ಕಾಶೀ ಮಠ ಅಧ್ಯಕ್ಷ ಶ್ರೀ ಎಂ.ರಮೇಶ ಪಡಿಯಾರ, ಜಿಎಸ್‌ಬಿ ದೆವಳಾಚೆ ಒಕ್ಕೂಟ ಮಂಗಳೂರು ಹಾಜ್ಜೆ ಅಧ್ಯಕ್ಷ ಶ್ರೀ ಸಿಎ ಜಗನ್ನಾಥ ಕಾಮತ್, ಕಾರ್ಯದರ್ಶಿ ಶ್ರೀ ಟಿ.ಗಣಪತಿ ಪೈ, ಮೂಲ್ಕಿ ಶ್ರೀ ವೆಂಕಟರಮಣ ದೆವಳಾಚೆ ಧರ್ಮದರ್ಶಿ ಶ್ರೀ ಅತುಲ್ ಕುಡ್ವ, ಶ್ರೀ ನಾರಾಯಣ ಶಾನುಭಾಗ್, ಕಾರ್ಯಕ್ರಮಾಂತು ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೆವಳಾಚೆ ಆಡಳಿತ ಧರ್ಮದರ್ಶಿ ಶ್ರೀ ಕೆ.ದಿನೇಶ ಕಾಮತ್, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಚೆ ದೆವಳ, ಮಠ ಹಾಜ್ಜೆ ಆಡಳಿತ ಮಂಡಳಿ ಸದಸ್ಯ, ಮೊಕ್ತೇಸರ, ಸಮಾಜ ಬಾಂಧವ ಆದಿ ಉಪಸ್ಥಿತ ಆಶಿಲಿಂತಿ. ಶ್ರೀ ಉಮೇಶ ಪ್ರಭು ಸಾಸ್ತಾನ ಹಾನ್ನಿ ಸ್ವಾಗತ ಕೋರ್ನು, ಶ್ರೀ ಎಸ್.ದಿನಕರ ಶೆಣೈ ಹಾನ್ನಿ ಪ್ರಾಸ್ತಾವಿಕ ಭಾಷಣ ಕೆಲ್ಲೆ. ಶ್ರೀ ಮೋಹನದಾಸ ನಾಯಕ್ ಹಾನ್ನಿ ಧನ್ಯವಾದು ಸಾಂಗ್ಲೊ.

ಕೆಮ್ತೂರು ಶ್ರೀ ಲಕ್ಷ್ಮೀ ನರಸಿಂಹ ದೆವಳಾಂತು ಆರ್ತಾಂಚಿ ಚಲ್ಲೆಲೆ ಏಕಾಹ ಭಜನೆಂತು ಭಾಗ ಘೆತ್ತಿಲೆ ಉಡುಪಿಚೆ ಘರ ಘರ ಭಜನಾ ಮಂಡಳಿಚ್ಯಾ ಶ್ರೀ ಜಯಂತ ನಾಯಕ್ ಹಾಂಕಾ ದೆವಳಾಚೆ ಆಡಳಿತ ಮೊಕ್ತೇಸರ ಶ್ರೀ ಎಚ್.ರಾಮದಾಸ್ ಕಾಮತ್ ದ್ವಾರಾ ಗೌರವಾರ್ಪಣ.

ಉತ್ತ್ರ ಸಂಬಂಧ ಸಂಪಾದನ ಕರ್ತಾ, ಮೌನ ದ್ವೇಷ ವಿರಗಳತಾ.

ಶ್ರೀ ಗುರುವಂದನಾ, ಶ್ರೀ ಗುರು ಗುಣಗಾನ ಆನಿ ಶ್ರೀ ಕೃಷ್ಣಲೀಲಾ ಕಾರ್ಯಕ್ರಮು

ಜಿ.ಎಸ್.ಬಿ ಸಮಾಜ ಗೋವಾ ಹಾಜ್ಜೆ ಆಶ್ರಯಾರಿ ಸಮಾಜಾಚೆ ವಾರ್ಷಿಕ ವಿಶೇಷ ಕಾರ್ಯಕ್ರಮು ಪೋಂಡಾಚೆ ಶ್ರೀ ಕಾಶೀಮಠ, ಬಾಂದೋಡಾ ಹಾಂಗ ಸಂಭ್ರಮಾರಿ ಚಲ್ಲೊ. ಡಿಸೆಂಬರ್ 19, ತೆದೀಸು ಶ್ರೀ ಗುರುವಂದನಾ, ಶ್ರೀ ಗುರು ಗುಣಗಾನ ಆನಿ ಶ್ರೀ ಕೃಷ್ಣ ಲೀಲಾ ಕಾರ್ಯಕ್ರಮು ಆಯೋಜನ ಕೆಲ್ಲಾಲೊ.

ಶ್ರೀ ಗುರುವಂದನಾ ಆನಿ ಶ್ರೀ ಗುರು ಗುಣಗಾನ ಕಾರ್ಯಕ್ರಮು ಸಕಾಳಿ ದೇವತಾ ಪ್ರಾರ್ಥನಾ ಕೋರ್ನು ಶುರು ಜಾಲ್ಲೊ. ಗೋವಾಚೆ ಅರ್ಕೆಯಾಲಾಜಿ ವಿಭಾಗಾಚೆ ಅಸಿಸ್ಟಾಂಟ್ ಡೈರೆಕ್ಟರ್ ಶ್ರೀ ಬಾಲಾಜಿ ಶೆಣೈ ಹಾನ್ನಿ ಶ್ರೀ ಕಾಶೀ ಮಠ ಗುರುಪರಂಪರೆ ಸ್ಥಾಪನಾ ತಶಿಂಚಿ ಪ್ರತಿ ಏಕ ಗುರುವರ್ಯಾಂಲೆ ಸವಿವರ ವಿಶೇಷತಾ ಸಾಂಗ್ಲೆ. ಗುರು ಸಮಾಜಾಚೆ ಮಾರ್ಗದರ್ಶಕ. ಆಮ್ಮಿ ಕಿತ್ಲೆ ಪುರುಸೊತ್ತು ನಾ ಜಾಲ್ಲ್ಯಾರಿ ಸಹಿತ ಪ್ರತಿದಿವಸ ದೇವಾಲೆ ಸಾಂಗಾತಿ ಗುರುಲೆ ಸಹಿತ ಸ್ಮರಣ ಕೋರ್ಕಾ. ವರ್ಷಾಂತು ಏಕ ಪಟಿ ಗುರುಲೆ ದರ್ಶನ ಘೆವ್ರೂಕಾ ಮ್ಹೊಣು ತಾನ್ನಿ ಸಮಾಜ ಬಾಂಧವಾಂಕ ಸಾಂಗ್ಲೆ.

ಗಂಗೊಳ್ಳಿಚೆ ವೇ: ಮೂ. ಶ್ರೀ ವೇದವ್ಯಾಸ ಆಚಾರ್ಯ ಹಾನ್ನಿ "ದೇವ, ಗುರು, 'ಸಮನ್ವಯ' ಹೆ ವಿಚಾರಾಂತು ಉಲ್ಲೆಲಿಂತಿ. "ಗುರು ಸಮಾಜಾಚೆ ಮಾರ್ಗದರ್ಶಕ. ಪಾಶ್ಚಿಮಾತ್ಯ ಮೌಲ್ಯ ಆಜಿ ಸಮಾಜಾಚೆ ಯುವ ಜನಾಂಗಾಕ ಆಕರ್ಷಣ ಕರತ ಆಸ್ಸ. ಘರಚೆ ಮ್ಹಾಲ್ಗಡ್ಯಾಂನಿ ದೇವಾಲೆ, ಗುರುಲೆ ಮಹಿಮಾ ಆನಿ ಮಹತ್ವ ಬದ್ದಲ್ ಸಾಂಗ್ಚೆ ಅವಶ್ಯಕತಾ ಆಯ್ಚೆ ದಿವಸಾಂತು ಆಸ್ಸ" ಮ್ಹೊಣು ತಾನ್ನಿ ಸಾಂಗ್ಲೆ.

ಅಪರಾಹ್ನ ಚಲ್ಲೆಲೆ ಶ್ರೀ ಕೃಷ್ಣಲೀಲಾ ಕಾರ್ಯಕ್ರಮಾಂತು ಶ್ರೀ ಕೃಷ್ಣಾಲೆ ಜನ್ಮೋತ್ಸವು, ಛದ್ಮವೇಸು, ದಹಿಹಂಡಿ, ಭಜನ, ನೃತ್ಯ, ಗಾಯನ ಕಾರ್ಯಕ್ರಮಾಂತು ಸರ್ವಸಮಾಜ ಬಾಂಧವ ಭಾಗಿ ಜಾಲ್ಲಿಂತಿ. ಕಾರ್ಯಕ್ರಮಾಚೆ ವಿಶೇಷ ಆಕರ್ಷಣ ಪೋಂಡಾ ಜಿ.ಎಸ್.ಬಿ ಸಮಾಜ ಬಾಂಧವಾಂ ಲೆ ಪ್ರಥಮ ರಂಗ ಪ್ರಯೋಗ, ಶ್ರೀ ಕೃಷ್ಣ ತುಲಾಭಾರ, ಕೊಂಕಣಿ ನಾಟಕ ಯಶಸ್ವಿ ಜಾವ್ನು ಪ್ರದರ್ಶನ ಜಾಲ್ಲೆ. ಶ್ರೀಮತಿ ದಿವ್ಯಾ ಪ್ರಭು ಪೋಂಡಾ ಹಾನ್ನಿ ಅನುವಾದ ಕೋರ್ನು ನಿರ್ದೇಶನ ಕೆಲ್ಲೆ. ನಾಟಕಾಂತು ಪೋಂಡಾಚೆ ಶ್ರೀ ಸುದಾಸ್ ಶೆಣೈ, ರಶ್ಮೀ ಕಾಮತ್, ರವೀಂದ್ರ ಕಾಮತ್, ರಾಧಿಕಾ ನಾಯಕ್, ನಮ್ರತಾ ಕಾಮತ್, ದಿವ್ಯಾ ಶ್ಯಾನಭಾಗ, ಶ್ರೀನಿಧಿ, ವಿಭಾ ಕಾಮತ್, ವೈಷ್ಣವಿ ಭಟ್, ಪೂಜಾ ಕಾಮತ್ ಹಾನ್ನಿ ಭಾಗಿ ಜಾಲ್ಲಿಂತಿ. ರಜನೀಶ ನಾಯಕ್, ಗುರುದತ್ ಕಾಮತ್, ನಾಗರಾಜ್ ಕಾಮತ್ ಹಾನ್ನಿ ರಂಗ ಸಹಕಾರ ಜಿ.ಎಸ್.ಬಿ ಸಮಾಜ ಗೋವಾಚೆ ಅಧ್ಯಕ್ಷ, ಶ್ರೀ ಪ್ರಕಾಶ ಭಟ್, ಕಾರ್ಯದರ್ಶಿ ಶ್ರೀ ನರಸಿಂಹ ಪೈ, ಖಜಾಂಚಿ ಶ್ರೀ ಅಚ್ಯುತ ಕಾಮತ್, ಜಿಎಸ್‌ಬಿ ಸಮಾಜಾಚೆ ಪ್ರಮುಖ ಸರ್ವಶ್ರೀ ಯು.ರಾಮನಾಥ ಶೆಣೈ, ರಾಘವೇಂದ್ರ ಪೈ, ಸತೀಶ ರಾವ್, ನಾಗರಾಜ ಪ್ರಭು, ಜ್ಯೋತಿ ಭಟ್, ಗಂಗಾಧರ ಶ್ಯಾನುಭಾಗ, ಶ್ರೀನಿವಾಸ ಭಟ್ ಉಪಸ್ಥಿತ ಆಶಿಲಿ.



ಭದ್ರಗಿರಿ ಶ್ರೀ ವೀರ ವಿಠಲ ದೆವಳಾಂತು ಮಾರ್ಗಶಿರ ಶುದ್ಧ ಏಕಾದಶೀ, ಗೀತಾ ಜಯಂತೀ ದಿವಸು ದೇವಾಕ ವೇ.ಮೂ.ಶ್ರೀ ಕಾಶೀನಾಥ ಭಟ್ ಹಾಂಗೆಲೆ ಮಾರ್ಗದರ್ಶನಾರಿ ಲಕ್ಷ ತುಳಸಿ ಅರ್ಚನಾ ಆನಿ ಭಜನಾ ಕಾರ್ಯಕ್ರಮು ಚಲ್ಲೊ.

ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಪರಮಪೂಜ್ಯ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮ್ಯಾಲಿ ಚತುರ್ಥ ಪುಣ್ಯತಿಥಿ ಆರಾಧನಾ ಮಹೋತ್ಸವ ಬದ್ದಲ್ ಶ್ರೀ ದೇವಾಕ ವಿಶೇಷ ಅಲಂಕಾರು ಆನಿ ಪೂಜಾ, ಗುರುಪೂಜಾ, ಗುರು ಕಾಣಿಕಾ ಸಮರ್ಪಣ, ಭಜನಾ ಕಾರ್ಯಕ್ರಮು, ಸಮಾರಾಧನಾ ಆದಿ ಚಲ್ಲೆ. ಚಿತ್ರಾಂತು ಸರ್ವಶ್ರೀ ಪಾಂಡುರಂಗ ಆಚಾರ್ಯ, ಕೆ.ಗಣೇಶ ಕಾಮತ್, ಟಿ.ದೇವದಾಸ ಪೈ ಆದಿ ದಿಸ್ತಾತಿ.

(ಚಿತ್ರ ವರದಿ : ದೇವದಾಸ ಕಾಮತ್, ಕಾಮತ್ ವಿಡಿಯೊ, ಉಡುಪಿ)

ದೂಧ ದಿಲ್ಲೆಲಿ ಸರ್ವ ಆವ್ಸು ನ್ಹಯಿ.

ಪೇಜಾವರ ಶ್ರೀ ಹರಿಪಾದ್ಯೈಕ್ಯ

ಶ್ರೀಮನ್ಮಧ್ವಾಚಾರ್ಯಾಲೆ ಅಷ್ಟ ಮಠಾಂತು ಏಕ ಜಾವನು ಆಶ್ಶಿಲೆ ಪೇಜಾವರ ಮಠಾಚೆ ಶ್ರೀಶ್ರೀ ವಿಶ್ವೇಶತೀರ್ಥ ಶ್ರೀಪಾದ ಸ್ವಾಮೆ ಡಿಸೆಂಬರ್ 29, ತೆದೀಸು ತಾಂಗೆಲೆ ಉಡುಪಿ ಮಠಾಂತು ಹರಿಪಾದ್ಯೈಕ್ಯ ಜಾಲ್ಲೆ.

88 ವಯಾಚೆ ತಾನ್ನಿ ಡಿಸೆಂಬರ್ 20 ಧರ್ನು ಅಸ್ವಸ್ಥ ಜಾವ್ನು ಆಶಿಲೆ. ಪಟ್ಟಶಿಷ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಾಂಕ ಆನಿ ಅಪಾರ ಶಿಷ್ಯ ಸ್ತೋಮಾಕ ಶೋಕಾಕುಲ ಸ್ಥಿತಿರಿ ಸೋಣ್ಣು ನಿರ್ಯಾಣಾಕ ಗೆಲ್ಲಿಂತಿ.

ತಾಂಗೆಲೆ ಪಾರ್ಥಿವ ಶರೀರ ಉಡುಪಿ ಮಠ ಥಾವ್ನು ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠಾಕ ವ್ಹೋರ್ನು ಥಂಯಿ ಸಕಲ ಸರ್ಕಾರಿ ಗೌರವ ಸಹಿತ ಶಾಸ್ತ್ರೋಕ್ತ ವಿಧಿಂಕ ಅನುಸಾರ ಜಾವ್ನು ಪಾರ್ಥಿವ ಶರೀರಾಚೆ ಸಮಾಧಿ ಜಾಲ್ಲಿ.

ಧಾರ್ಮಿಕ ಆನಿ ಸೇವಾ ರಂಗಾಂತು ಮೇರು ವ್ಯಕಿತ್ವಾಚೆ ಜಾವ್ನು ಆಶ್ಶಿಲೆ ತಾನ್ನಿ ಮಾನವೀಯ ಸಮಾಜ ನಿರ್ಮಾಣ ಬದ್ದಲ್ ಸದಾ ಕ್ರೀಯಾಶೀಲ ಜಾವ್ನು ಆಸ್ಸನು, ಅಯೋಧ್ಯೆಚೆ ಶ್ರೀ ರಾಮ ಜನ್ಮಭೂಮಿ ಆಂದೋಲನಾಂತು ಸಕ್ರಿಯ ಜಾವ್ನು ಆಸ್ಸನು ಬಂಧನ ಜಾಲ್ಲೆಲೆ ತಾನ್ನಿ ಭವ್ಯ ಶ್ರೀ ರಾಮ ಮಂದಿರ ಅಯೋಧ್ಯೆಂತು ಜಾವ್ಕಾ ಮ್ಹಳ್ಳಿ ವ್ಹೋಡಿ ಆಶಾ ಭಾವಾರಿ ಆಶ್ಶಿಲಿಂತಿ.

ತಾಂಗೆಲೆ ದೋನ್ನಿಚೆ ಪೂಜಾ ಪರ್ಯಾಯು ವೇಳೇರಿ ತಾನ್ನಿ ಅಖಂಡ ಭಾರತಾಚೆ ಸರ್ವ ಸಾಧು, ಸಂತ, ಸನ್ಯಾಸಿ, ಸ್ವಾಮ್ಯಾಂಕ ಏಕತ್ರ ಸಾಂಗಾತಿ ಮೆಳೋಸುನು ಉಡುಪಿಂತು ರಾಷ್ಟ್ರ ಸ್ತರಾರಿ ವಿಶ್ವ ಹಿಂದೂ ಪರಿಷತ್ತಾಚೆ ಸಮ್ಮೇಳನ ಕೆಲ್ಲೆಲೆ ಆಸ್ಸ. ತ್ಯಾ ಸಂದರ್ಭಾರಿ ಅಮಗೆಲೆ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ದ್ವಾರಕಾನಾಥ ತೀರ್ಥ ಸ್ವಾಮೆ ಭಾಗಿ ಜಾಲ್ಲಿಂತಿ.

ತಾಂಗೆಲೆ ಪಂಚಮ ಪರ್ಯಾಯಾಂತು ಗೌಡ ಸಾರಸ್ವತ ಬ್ರಾಹ್ಮಣ ಸಮಾಜಾಚ್ಯಾನಿ ಕೆಲ್ಲೆಲೆ ಏಕ ದಿವಸಾಚೆ ಸೇವಾ ಕಾರ್ಯಕ್ರಮಾಚೆ ವೇಳೇರಿ ತಾನ್ನಿ ತಾಂಗೆಲೆ ಪ್ರವಚನಾಂತು "ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಪರಮಪೂಜ್ಯ ಶ್ರೀಮತ್ಸುಧೀಂದ್ರ ತೀರ್ಥ ಸ್ವಾಮ್ಯಾಂಕ, ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಪರಮಪೂಜ್ಯ ಶ್ರೀಮದ್ ದ್ವಾರಕಾನಾಥ ತೀರ್ಥ ಸ್ವಾಮ್ಯಾಂಕ ಸ್ಮರಣ ಕೋರ್ನು ಘೆತ್ತಿಲೆ ಆಸ್ಸ. ತಶ್ಶಿಂಚಿ ಆತ್ತಾಚೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜಾಚೆ ತೀನ್ನಿ ಮಠಾಚೆ ಸ್ವಾಮ್ಯಾಂಗೆಲೆ ಸಾಂಗಾತಿ ಬಾಂಧವ್ಯ ಆಸ್ಸ" ಮ್ಹೋಣು ಸಾಂಗಿಲೆ ಆಸ್ಸ.

ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಶ್ರೀಮತ್ಸುಧೀಂದ್ರ ತೀರ್ಥ ಸ್ವಾಮೆ, ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಸ್ವಾಮೆ ಆನಿ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀಮತ್ ಶಿವಾನಂದ ಸರಸ್ವತೀ ಸ್ವಾಮ್ಯಾನಿ ಪೇಜಾವರ ಮಠಾಚೆ ಶ್ರೀಶ್ರೀ ವಿಶ್ವೇಶ ತೀರ್ಥ ಸ್ವಾಮ್ಯಾಲೆ ಸಾಂಗಾತಿ ಸಂದರ್ಭೋಚಿತ ಜಾವ್ನು ಮೆಳ್ಳೆಲೆ ಥೊಡೆ ಭಾವಚಿತ್ರ ವಾಟ್ಸಪ್ ಮುಖಾಂತರ ಆಯಿಲೆ ಹಾಂಗಾ ದಿಲ್ಲ್ಯಾಂತಿ.

ದುಡ್ಡು ಆಶಿಲೆ ಸರ್ವ ಧನಿಕ ನ್ಹಯಿ

ಮಣಿಪಾಲಾಂತು ನವೆಂ ವರಸಾಚೆ ಪ್ರಶಸ್ತಿ ಪ್ರದಾನ

ಮಣಿಪಾಲಚೆ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್, ಮಾಹೆ ವಿವಿ., ಸಿಂಡಿಕೇಟ್ ಬ್ಯಾಂಕ್ ಆನಿ ಮಣಿಪಾಲ ಮೀಡಿಯ ನೆಟ್‌ವರ್ಕ ಲಿಮಿಟೆಡ್ ವತೀನ 2020 ವರಸಾಚೆ ಪ್ರಶಸ್ತಿ ಪ್ರದಾನ ಸಮಾರಂಭು ಜನವರಿ 11, ತೆದೀಸು ಮಣಿಪಾಲಚೆ ಹೊಟೇಲ್ ಫಾರ್ಚುನ್ ಇನ್ ವ್ಯಾಲಿವ್ಯೂ ಆವರಣಾಂತು ಚಲ್ಲೊ.

ನಾಗಾಲ್ಯಾಂಡಾಚೆ ಪೂರ್ವ ರಾಜ್ಯಪಾಲ ಶ್ರೀ ಪಿ.ಬಿ.ಆಚಾರ್ಯ ಹಾಂಕಾ ಅಕಾಡೆಮಿಚೆ ರಿಜಿಸ್ಟ್ರಾರ್ ಡಾ| ರಂಜನ್ ಆರ್.ಪೈ ಆನಿ ಮಾಹೆ ಟ್ರಸ್ಟ್ ಟ್ರಸ್ಟಿ ಶ್ರೀಮತಿ ವಸಂತಿ ಆರ್.ಪೈ, ಪಂಜಾಬ್ ನ್ಯಾಶನಲ್ ಬ್ಯಾಂಕಾಚ್ಯಾ ಪೂರ್ವ ಅಧ್ಯಕ್ಷ ಆನಿ ಆಡಳಿತ ನಿರ್ದೇಶಕ ಶ್ರೀ ಕೆ.ಆರ್.ಕಾಮತ್ ಹಾಂಕಾ ಸಿಂಡಿಕೇಟ್ ಬ್ಯಾಂಕಾಚೆ ವಲಯ ಪ್ರಬಂಧಕ ಶ್ರೀ ಭಾಸ್ಕರ ಹಂದೆ ಆನಿ ಮಣಿಪಾಲ ಮೀಡಿಯ ನೆಟ್‌ವರ್ಕ್ ಲಿಮಿಟೆಡ್ ಹಾಜ್ಜೆ ಆಡಳಿತ ನಿರ್ದೇಶಕ ಶ್ರೀ ಟಿ.ಸತೀಶ ಯು.ಪೈ, ಕರ್ನಾಟಕ ರಾಜ್ಯಾಚೆ ತೀನ್ನಿವೆ ವಿತ್ತ ಆಯೋಗಾಚೆ ಪೂರ್ವ ಅಧ್ಯಕ್ಷ ಶ್ರೀ ಎ.ಜಿ.ಕೊಡ್ಗಿ ಹಾಂಕಾ ಶ್ರೀ ಟಿ.ಸತೀಶ ಯು.ಪೈ ಆನಿ ಡಾ| ಟಿ.ಎಂ.ಎ ಪೈ ಫೌಂಡೇಶನಾಚೆ ಕಾರ್ಯದರ್ಶಿ ಶ್ರೀ ಟಿ.ಅಶೋಕ ಪೈ, ಮೂಡುಬಿದಿರೆ ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ| ಎಂ.ಮೋಹನ ಆಳ್ವ ಆನಿ ಮಣಿಪಾಲ ಕೆಎಂಸಿ ಪ್ರಾಧ್ಯಾಪಕ ಡಾ| ಪ್ರತಾಪ್ ಕುಮಾರ್ ನಾರಾಯಣ್ ಹಾಂಕಾ ಮಾಹೆ ವಿವಿ ಸಹಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ ಆನಿ ಕುಲಪತಿ ಡಾ| ಎಚ್.ವಿನೋದ ಭಟ್ ಹಾನ್ನಿ ಪ್ರಶಸ್ತಿ ಪ್ರದಾನ ಕೆಲ್ಲಿ.

"ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಂತು ಆಟ ವೈದ್ಯಕೀಯ ಕಾಲೇಜ್ ಆಸ್ಸಲ್ಯಾರಿ ನಾಗಾಲ್ಯಾಂಡ್ ರಾಜ್ಯಾಂತು ಎಕಚಿ ವೈದ್ಯಕೀಯ ಕಾಲೇಜ್ ನಾ. ಥಂಯಿ ಪ್ರಾಕೃತಿಕ ಸಂಪನ್ಮೂಲ ಹೇರಳ ಆಸ್ಸ. ತಾಜ್ಜೆ ಮಧ್ಯ ಅರುಣಾಚಲ ಪ್ರದೇಶ ಚೀನಾ ಆಪಣ್ಯಾಲೆ ಮ್ಹೊಣು ಸಾಂಗ್ತೊ ಆಸ್ಸ. ನಾಗಾಲ್ಯಾಂಡಾಂತು 200 ಪ್ರತ್ಯೇಕವಾದಿ ಆಸ್ಸಲ್ಲ್ಯಾರಿ, ಅಸ್ಸಾಮಾಂತು ವ್ಹೊಡ ಪ್ರಮಾಣಾರಿ ಅಕ್ರಮ ಜಾವ್ನು ವಾಸ್ತವ್ಯ ಕೋರ್ನು ಭಾಯ್ಲೆ ಆಸ್ಸತಿ. ತಶ್ಶಿ ಜಾವ್ನು ಈಶಾನ್ಯ ರಾಜ್ಯೊ ಸೂಕ್ತ ಅಭಿವೃದ್ಧಿ ಪಾವ್ಚಾಕ ಸಕ್ಕಡ ರಾಷ್ಟ್ರೀಯವಾದಿ ಸಮಾನ ಮನಸ್ಕ ಲೋಕಾಂಲೆ ಕರ್ತವ್ಯ ಜಾವ್ನು ಆಸ್ಸ. ಭಾರತ ದೇಶ ಶ್ರೀಮಂತ ಜಾಲ್ಲ್ಯಾರಿಚಿ ಭಾರತೀಯ ಲೋಕ ದುರ್ಬಲ ಜಾಲ್ಲಿಂತಿ. ಶೇಕಡಾ 6 ಜನ ಶೇಕಡಾ 80 ಸಂಪತ್ತಿ ಪ್ರಾಪ್ತ ಕೋರ್ನು ಘೇವ್ನು ಆಸ್ಸತಿ. ಆಮಗೆಲೆ ಶೇಕಡಾ 60 ವಿಶ್ವವಿದ್ಯಾಲಯಾಚೆ ಪದವೀಧರ ಉದ್ಯೋಗ ರಹಿತ ಜಾವ್ನು ಆಸ್ಸತಿ. ಅಮಗೆಲೆ ಯುವಕ ಉದ್ಯೋಗಾಕಾಂಕ್ಷಿ ಜಾಯ್ನಾಶಿ ಉದ್ಯೋಗ ದಿತ್ತಾಲೆ ಜಾವೂಕಾ. ರಾಷ್ಟ್ರ ಪ್ರಥಮ ಮ್ಹಳ್ಳೆಲೆ ಪರಿಕಲ್ಪನಾ ಆಸ್ಸುಕಾ. ಸರಕಾರ ದುರ್ಬಲ ವರ್ಗಾಂಚ್ಯಾಕ ಮ್ಹೊಣು ಅನೇಕ ಯೋಜನಾ ಜ್ಯಾರಿಕ ಹಾಡ್ತಾ ಜಾಲ್ಲ್ಯಾರಿ ತೆಂ ತಾಂಕ ಮೇಳ್ನಾ ಆನಿ ತೆಂ ತಾಂಕಾ ಕೋಳ್ನು ಆಸ್ಸಾನ. ಅಸ್ಸಲೆ ಸವಾಲ್ ಯುವಕಾಂನ ಆನಿ ವಿಶ್ವವಿದ್ಯಾನಿಲಯಾಂನ ಹಾತ್ತಾಂತು ಘೇವ್ಹೂಕ" ಮ್ಹೊಣು ಶ್ರೀ ಪಿ.ಬಿ.ಆಚಾರ್ಯ ಹಾನ್ನಿ ಮ್ಹಳ್ಳೆ.

"ಬ್ಯಾಂಕಿಂಗ್ ವ್ಯವಸ್ಥೆಂತು ಆತ್ರಾಂಚಿ ಚಾರಿ ದಶಕ ಧೋರ್ನು ಭಾರೀ ಬದಲಾವಣಾ ದಿಸ್ತೊ ಆಸ್ಸ. ವಿಶ್ವಾಸಾಚೆ ಸ್ಥಿತಿಂತು ಸಂಶಯ ಕೊಚ್ಚೋರ್ ಸ್ಥಿತಿ, ಸಕ್ರಿಯ ಸ್ಥಿತಿ ಥಾವ್ನು ಆನಿ ಕ್ರಿಯಾಶೀಲ ಜಾವ್ನು ಅಸ್ಸುಚೆ ಸ್ಥಿತಿ, ಮುಕ್ತ ಮನೋಭಾವನೆ ಥಾವ್ನು ಸ್ವರಕ್ಷಣಾ ಕೋರ್ನು ಘೆವ್ಚಿ ಸ್ಥಿತಿಕ ಬದಲಾವಣ ಜಾಲ್ಲ್ಯಾತಿ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಂತು ಪಾಂಚ ರಾಷ್ಟ್ರೀಕೃತ ಬ್ಯಾಂಕ್ ಆನಿ ಏಕ ಖಾಸಗಿ ಬ್ಯಾಂಕ್ ಆಸ್ಸುನು, ಮುಕಾರಿ ಏಕ ರಾಷ್ಟ್ರೀಕೃತ ಆನಿ ಏಕ ಖಾಸಗಿ ಬ್ಯಾಂಕ್ ವಾಲ್ಯಾರಿಚಿ ಆಮಗೆಲೆ ಬ್ಯಾಂಕಿಂಗ್ ಪರಂಪರಾ ಮುಕಾರ್ಸತಾ" ಮ್ಹೊಣು ಶ್ರೀ ಕೆ.ಆರ್. ಕಾಮತ್ ಹಾನ್ನಿ ವಿಶ್ವಾಸ ವ್ಯಕ್ತ ಕೆಲ್ಲೊ.

"ಹಾಂವೆಂ ಜೀವನಾಂತು ಲೆಕ್ಕಿಲೆ ಮಸ್ತ ಆಸ್ಸ ಮಾಕ್ಕ ಆಯಿಲೆ ಮಸ್ತ ಆಸ್ಸ. ಆಯಿಲೆ ಸಕ್ಕಡ ಲೆಕ್ಕೂನು ಆಯಿಲೆ ನ್ಹಯಿ" ಮ್ಹೊಣು ಮ್ಹಳ್ಳೆ ಪೂರ್ವ ಶಾಸಕು ಶ್ರೀ ಎ.ಜಿ.ಕೊಡ್ಗಿ ಹಾನ್ನಿ "ಹಾಂವ ಕೆಲ್ಲೆಲೆ ಕಾಮಾಕ ಮೆಳ್ಳಾಲೊ ಹೋ ಗೌರವು ಮೆಗೆಲೆ ಶ್ರಮಾಕ ಮ್ಹೊಣು ಲೆಕ್ತಾ" ಮ್ಹಳ್ಳೆ ಡಾ| ಎಂ.ಮೋಹನ ಆಳ್ವ ಹಾನ್ನಿ. "ಆಮ್ಮಿ ಪ್ರತಿನಿತ್ಯ ಕೊರ್ಚೆ ಕಾಮಾಂತು ಕಿತ್ಲೆ ಉತ್ತಮ ಕಾರ್ಯ ಜಾಲ್ಲಾ ಮ್ಹೊಣು ಸ್ವ ವಿಶ್ಲೇಷಣಾ ಕೋರ್ನು ಘೇವ್ಹೂಕಾ, ಹಾಂವ ಕೆದ್ನಾಯಿ ಸಕಾರಾತ್ಮಕ ಮನೋಭಾವಾಚೊ, ವಾಚ್ಚೂಚೆ, ಕ್ರೀಡಾ, ಸಂಗೀತ ಆದಿ ಹವ್ಯಾಸಾಕ ಹಾಂವ ಆದ್ಯತಾ ದಿತ್ತಾ" ಮ್ಹೊಣು ಡಾ| ಪ್ರತಾಪ್ ಕುಮಾರ ನಾರಾಯಣ್ ಹಾನ್ನಿ ಸಾಂಗ್ಲೆ. ಡಾ| ಎಚ್.ಎಸ್.ಬಲ್ಲಾಳ್ ಹಾನ್ನಿ ಸ್ವಾಗತ ಕೋರ್ನು, ಶೃಂಗೇರಿ ಜೆಸಿಬಿಎಂ ಕಾಲೇಜಾಚೆ ಪ್ರಾಂಶುಪಾಲ ಡಾ| ಎಂ.ಸ್ವಾಮಿ ಹಾನ್ನಿ ಧನ್ಯವಾದು ದಿಲ್ಲೊ. ಎಂಸಿಎಚ್‌ಪಿ ಸಹಾಯಕ ಪ್ರಾಧ್ಯಾಪಿಕಾ ನಿವೇದಿತಾ ಎಸ್.ಪ್ರಭು ಹಾನ್ನಿ ಕಾರ್ಯಕ್ರಮು ನಿರ್ವಹಣ ಕೆಲ್ಲೊ.

ಫೆಬ್ರವರಿ ಮಹಿನ್ಯಾಚಿ ಮಾಹಿತಿ

1–ರಥಸಪ್ತಮೀ, ಮಂಗಳೂರು, ವೆಂಕಟಾಪುರ, ಕುಮಟಾ, ಹರಿಖಂಡಿಗೆ ರಥೋತ್ಸವು 2–ಭೀಷ್ಮಾಷ್ಟಮೀ, ಭರಣೀ 3–ಮಧ್ವನವಮೀ, ಕೃತ್ತಿಕಾ, ಮೊಗರ್ನಾಡು, ಉಪ್ಪಿನಂಗಡಿ, ಕಟಪಾಡಿ ರಥೋತ್ಸವು, 5–ಸರ್ವೈಕಾದಶೀ, 6–ಭೀಷ್ಮ ದ್ವಾದಶೀ, 9–ಪುನ್ನವ, 12–ಸಂಕಷ್ಟ ಚತುರ್ಥೀ(ಚಂ.ಉ.ಘಂ.9.46) 13–ಕುಂಭ ಸಂಕ್ರಮಣ, 19–ಸರ್ವೈಕಾದಶೀ, 21–ಮಹಾಶಿವರಾತ್ರಿ, 23–ಅಮಾಸ, 24– ಫಾಲ್ಗುಣ ಮಾಸಾರಂಭ, 28–ಮಂಗಳೂರು ಶ್ರೀ ಮಹಾಮಾಯಾ ರಥೋತ್ಸವು.

ಹಾಸ್ಸೂನು ಉಲ್ಲೆಲೆಲೆ ಸರ್ವ ಪ್ರೀತಿಚೆ ನ್ಹಯಿ

ಶ್ರೀ ಪಿ.ಬಿ.ಆಚಾರ್ಯ : 2014 ಥರ್ನು 2019 ಪರಿಯಂತ ನಾಗಾಲ್ಯಾಂಡಾಚೆ ರಾಜ್ಯಪಾಲ ಜಾವ್ನು ಆಶಿಲೆ ಶ್ರೀ ಪದ್ಮನಾಭ ಬಾಲಕೃಷ್ಣ ಆಚಾರ್ಯ ಉಡುಪಿಚೆ ಗೌಡ ಸಾರಸ್ವತ ಬ್ರಾಹ್ಮಣ ಜಾವ್ನು ಆಶಿಲೆ ಆಮ್ಕಾ ಭರಮೆಚೊ ವಿಷಯು. ಹಾನ್ನಿ ಉಡುಪಿಚೆ ಕ್ರಿಶ್ಚಿಯನ್ ಹೈಸ್ಕೂಲಾಂತು ಮಾಧ್ಯಮಿಕ ಶಿಕ್ಷಣ ಕೋರ್ನು ಎಂಜಿಎಂ ಕಾಲೇಜಾಚೆ ಆರಂಭಿಕ ವರಸಾಂತು ಕಾಲೇಜು ವಿದ್ಯಾಭ್ಯಾಸು ಕೋರ್ನು ಮುಂಬಯಿಂತು ರಾತ್ರಿ ಪಾಳಿಂತು ಆಂವ್ಗಾಲೆ ಮಿಲ್ಲಾಂತು ಉದ್ಯೋಗಾಕ ಮೇಳ್ನು ದಿಸಾಂಚೆ ಬಿ.ಕಾಂ ಆನರ್ಸ್ ಪದವಿ ಪ್ರಾಪ್ತ ಕೋರ್ನು ಘೇವ್ನು ಮುಂಬಯಿ ವಿವಿಂತು ಎಲ್ಎಲ್ಬಿ ಪದವಿ ಪ್ರಾಪ್ತ ಕೋರ್ನು ಘೆತ್ಲಿ.

ಬಾಲ್ಯಾಂತು ಥಾವ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘಾಚೆ ಸಂಪರ್ಕಾಂತು ಆಶಿಲೆ ಹಾಂಕಾ 1948ತುಂ ಸೋಳವೆ ವರ್ಷಾಂತು ವೆಲ್ಲೂರು ಜೈಲು ವಾಸ ಅನುಭವಾಕ ಆಯಿಲೊ. ದಿ।ಟಿ.ಆರ್.ಎ. ಪೈ ಹಾಂಗೆಲೆ ಕೆನರಾ ಮ್ಯೂಚುವಲ್ ಇನ್ಸೂರೆನ್ಸ್ ಕಂಪೆನಿಂತು ಕ್ಲಾರ್ಕ್ ವೃತ್ತಿ ಮುಖೇನ ಜೀವನ ಆರಂಭ ಜಾಲ್ಲೆ. 1975 ತುರ್ತು ಪರಿಸ್ಥಿತಿ ಸಂದರ್ಭಾರಿ ಹಾನ್ನಿ ಭೂಗತ ಜಾವ್ನು ಸಂಘಾಚೆ ಕಾರ್ಯ ನಿರ್ವಹಣ ಕೆಲ್ಲೆ. ನಂತರ ಭಾರತಾಚೆ ರಾಷ್ಟ್ರೀಯ ಫೆಲೋಶಿಪ್ ಕೇಂದ್ರಾಚೆ ಸ್ಥಾಪಕ ಕಾರ್ಯದರ್ಶಿ ಜಾವ್ನು ಆಶ್ಶಿಲಿಂತಿ.

ಹಾನ್ನಿ ರಾಜ್ಯಪಾಲ ಜಾವ್ನು ಆಶಿಲೆ ಅವಧಿಂತು ದೇಶಾಚೆ ವಿಂಗ ವಿಂಗಡ ಭಾಗಾಚೆ 3,500 ಜನ ಕೊಹಿಮಾಚೆ ರಾಜಭವನಾಕ ಸಂದರ್ಶನ ದಿವ್ಚಾಕ ಆಯಿಲಿಂತಿ. 2015ತುಂ ಶುರು ಜಾಲ್ಲೆಲೆ ಶ್ರೀ ನರೇಂದ್ರ ಮೋದಿಲೆ ಸ್ವಚ್ಛ ಭಾರತ ಯೋಜನೆಕ ರಾಷ್ಟ್ರೀಯ ರಾಯಭಾರಿ ಜಾವ್ನು ಶ್ರೀ ಪಿ.ಬಿ ಆಚಾರ್ಯ ಹಾಂಕ ನೆಮೂಣಕ ಕೆಲ್ಲಾಲೊ.



ಶ್ರೀ ಕೆ.ಆರ್.ಕಾಮತ್ : ಬ್ಯಾಂಕಿಂಗ್ ಕ್ಷೇತ್ರಾಚೆ ತಾರಾಗಣಾಂತು ಆಶ್ಶಿಲೆ ಶ್ರೀ ಕೆ.ಆರ್.ಕಾಮತ್ 1955ತುಂ ಕಾಸರಗೋಡಾಂತು ಮಧ್ಯಮ ವರ್ಗಾಚೆ ವ್ಯಾಪಾರಿ ಕುಟುಂಬಾಂತು ಜನ್ಮಾಕ ಆಯಿಲೆ. ಕುಂದಾಪುರಚೆ ಭಂಡಾರಕಾರ್ಸ್ ಕಾಲೇಜಾಂತು ಕಾಲೇಜ ಶಿಕ್ಷಣ ಘೇವ್ನು 1976ತುಂ ಬಿ.ಕಾಂ. ತುಂ ರ್ಯಾಂಕ್ ಪ್ರಾಪ್ತ ಕೋರ್ನು 1994ತುಂ ಸಿ.ಎ ಪದವಿ ಪ್ರಾಪ್ತ ಕೋರ್ನು ಘೆತ್ಲಿ.

1977ತುಂ ಕಾರ್ಪೋರೇಶನ ಬ್ಯಾಂಕಾಂತು ಜೂನಿಯರ್ ಆಫೀಸರ್ ಜಾವ್ನು ನೇಮೂಣಕ. 2002ತುಂ ಬ್ಯಾಂಕಾಚೆ ಮುಖ್ಯ ಕಛೇರಿಂತು ಜನರಲ್ ಮ್ಯಾನೇಜರ್ ಜಾವ್ನು ನಿಯುಕ್ತಿ 2006 ಥಾಂಯಿ ಸೇವಾ ಕೆಲ್ಲಿ.

2006ತುಂ ಹಾಂಗೆಲೆ ಪ್ರತಿಭಾ ಪೊಳೋನು ಸರಕಾರಾನ ಬ್ಯಾಂಕ್ ಆಫ್ ಬರೋಡಾಕ ಆಡಳಿತ ನಿರ್ದೇಶಕ ಜಾವ್ನು ನಿಯುಕ್ತಿ ಕೆಲ್ಲಿ. 2008ತುಂ ಅಲಹಾಬಾದ್ ಬ್ಯಾಂಕಾಚೆ ಮ್ಯಾನೇಜಿಂಗ್ ಡೈರೆಕ್ಟರ್, 2009–2014 ಅವಧಿಂತು ಪಂಜಾಬ್ ನ್ಯಾಶನಲ್ ಬ್ಯಾಂಕಾಚೆ ಮ್ಯಾನೇಜಿಂಗ್ ಡೈರೆಕ್ಟರ್ ಜಾವ್ನು ಕರ್ತವ್ಯ ನಿರ್ವಹಣಾ. ಅಂತರಾಷ್ಟ್ರೀಯ ವಿತ್ತ ಸಂಸ್ಥೆಂಕ ಹಾನ್ನಿ ನಿರ್ದೇಶನ ದಿಲ್ಲಾ. ಬ್ಯಾಂಕಿಂಗ್ ಉದ್ಯೋಗಿಲೆ ನೇಮೂಣಕ ಸಂಸ್ಥಾ ಆದಿ ಸಂಸ್ಥೆಂತು ಉನ್ನತ ಸಲಹಾ ಸಮಿತಿಂತು ಸದಸ್ಯ ಜಾವ್ನು ಆಶ್ಶಿಲಿಂತಿ. 2011ತುಂ ಅತ್ತ್ಯುತ್ತಮ ಬ್ಯಾಂಕರ್ ಪ್ರಶಸ್ತಿ ಪ್ರಾಪ್ತ ಜಾಲ್ಲ್ಯಾ. ಬ್ಯಾಂಕಿಂಗ್ ಕ್ಷೇತ್ರಾಂತು ಜೀವಮಾನ ಪ್ರಶಸ್ತಿ 2013–14 ಪ್ರಾಪ್ತ ಜಾಲ್ಲ್ಯಾ.

ಚುಟುಕಾ

ರಾಜ್ಯ ಭಾಷಾ

ಕನ್ನಡ ರಾಜ್ಯ ಭಾಷಾ ಮ್ಹಣ ಮ್ಹಣತಾತ
ಘರಾತ ಹಿ ಭಾಷಾ ಉಲೋಚೆ ಗೆಲೆ ಕಮಿ ಜಾಯತ
ಉಲೊಚಿ ಕಯಿ ಹಿ ಭಾಷಾ ಪೂರ್ಣ ॥

ನೀತಿಚೆ ಮಹತ್ವ

ಬಾಲ್ಯಪಣಾತ ಮೆಳಕಾ ನೀತಿಚೊ ಪಾಠ
ಅಕ್ಷರಾಭ್ಯಾಸಾ ಬರೋಬರ್ಚ ಖೇಳಾಚೊ ಥಾಟ
ಅಶೆಂ ಜಾಲ್ಯಾರಿ ಜೀವನಾತ ಮುಕಾರಿ ಬರೆ
ವಾಯಟ ವಾಟೇನ ಗೆಲ್ಯಾರಿ ತೊ ನರಕ ಖರೆ ॥

ಜನಸೇವಾ

ಜನಸೇವೇನ ಮೆಳತಾ ಸಮಾಜಾತ ಸ್ಥಾನ
ಮೆಳತಾ ಸಗಳೆ ಕಡೇನ ತಾಕಾ ಮಾನ
ಸೇವಾ ಹೀಚ ಉರತಾ ಲೋಕ ಹಿತಾಕ
ನಾ ಜಾಲ್ಯಾರಿ ಮುಥಾರಿ ಗಸರತಾ ಪ್ರಪಾತಾಕ ॥

–ಜಿ.ಡಿ.ಪಾಲೇಕರ, ಬಿಣಗಾ

ಖುಷಾಲ

ಮಾಸ್ಟ್ರು : ಮಂಕಿ ಮ್ಹಳ್ಯಾರಿ ಕೊಂಕಣಿಂತು ಕಸ್ಸಲೆ?
ಕಿಟ್ಟು : ಮಾಂಕಡ ಮ್ಹಣ್ತಾತಿ

ಮಾಸ್ಟ್ರು : ಬದ್ದ ಸಾಂಗ, ಪುಸ್ತಕ ಪೊಳೊವನು ಜವಾಬ ದಿಲ್ಲೆಲಿ ನ್ಹಯಿವೆ?

ಕಿಟ್ಟು : ನಾ ಮಾಸ್ಟ್ರಾ, ಹಾಂವ ತುಕ್ಕಾ ಪೊಳೊವ್ನುಚಿ ಸಾಂಗಿಲೆ

–ಎಸ್.ಜಯಶ್ರೀ ಶೆಣೈ, ಬಿ.ಸಿ.ರೋಡ್

**ಪಂಚ್ಯಾದಾಯಿಚೆ
ವಾರ್ಷಿಕ್ ಚಂದಾದಾರಾಂನಿ
ಚಂದಾ ನವೀಕರಣ
ಕೊರೂಕಾ ಮ್ಹೋಣು ವಿನಂತಿ**

ದಾನ ಧರ್ಮಾಕ ದೋಳೆ ನಾ.

ಸ್ವೀಕಾರ :

ಸಚತುಶ್ಯಾಖಾ: ಸುಭಾಷಿತ ಗಂಗಾ

ಹೆಂ ಪುಸ್ತಕಾಚೆ ಲೇಖಕ ಪಂಚ್ಯಾದಾಯಿ ಪತ್ರಿಕೆಚ್ಯಾ ಪೂರ್ವ ಸಂಪಾದಕ ಶ್ರೀ ಬಿ.ಶಾಂತಾರಾಮ ಬಾಳಿಗಾ, ಮಣಿಪಾಲ ಹಾನ್ನಿ ಜಾವ್ನಾಸುನು, ಮೂಲ ಸಂಸ್ಕೃತ ಭಾಷೆಚೆ ಸುಭಾಷಿತಾಂಚೆ 101 ಶ್ಲೋಕ ಆಸ್ಸುನು ತೆಂ ದೇವನಾಗರಿ ಆನಿ ಕನ್ನಡ ಲಿಪಿರಿ ಛಾಪಯಿಲಾ ಆನಿ ಕೊಂಕಣಿ(ಕನ್ನಡ ಆನಿ ದೇವನಾಗರಿ ಲಿಪಿ), ಕನ್ನಡ, ಹಿಂದಿ ಆನಿ ಇಂಗ್ಲೀಷ್ ಭಾಷೇರಿ ತಾಜ್ಜೊ ಭಾವಾರ್ಥು ರೂಪೀ ಪದ್ಯ ಪ್ರಸ್ತುತ ಕೆಲ್ಲಾ. ಹಾಂತು ವಾಪರ್ಲೆಲಿ ಕೊಂಕಣಿ ಮಂಗಳೂರು ಪ್ರದೇಶಾಚೆ ಗೌಡ ಸಾರಸ್ವತ ಬ್ರಾಹ್ಮಣ ಲೋಕಾಂನಿ ಉಲ್ಲೋಚೆ ಶೈಲಿಚಿ ಜಾವ್ನು ಆಸ್ಸ.

ಹೆಂ ಪುಸ್ತಕಾಚೆ ಪೂರ್ವಿ ಆಲಾಪಾಂತು ಬಾಳಿಗಮಾಮು ಬರಯಿತಾತಿ ಹಾಂವ ಪಂಚ್ಯಾದಾಯಿ ಕೊಂಕಣಿ ಮಾಸಪತ್ರಿಕೆಂತು ಸಂಪಾದಕ ಜಾವ್ನು ಸುಮಾರ 24 ವರಸ ಆನಿ ಆತ್ತಂಯಿ "ಮೌಕ್ತಿಕ" ಮ್ಹಳ್ಳೆಲ್ಯಾ ಅಂಕಣಾಂತು ದೋನಿ ಭಾಷಾಂತರಿತ ಸುಭಾಷಿತ ಪ್ರಕಾಶಿತ ಕರ್ತಾಲೊ. ಹೀ ಸರ್ವಯಿ ಸಂಗ್ರಹಿತ ಕೋರ್ನು ದವರ್ಲೆಲಿ ಏಕ ಪುಸ್ತಕ ರೂಪಾರಿ ಕೋರೂಕಾ ಮ್ಹೊಣು ಆಲೋಚನಾ ಕೆಲ್ಲಿ ತಾಂತು ಕನ್ನಡ, ಹಿಂದಿ ಆನಿ ಇಂಗ್ಲೀಷಾನಯಿ ಭಾವಾರ್ಥ ರೂಪೀ ಪದ್ಯ ದೀವ್ನೂಕಾ ಮ್ಹೊಣು ದಿಸ್ಸೂನು ಹೆಂ ಪುಸ್ತಕಾಕ "ಸಚತುಶ್ಯಾಖಾ: ಸುಭಾಷಿತ ಗಂಗಾ" ಮ್ಹೊಣು ನಾಂವ ದಿಲ್ಲೆ ಮ್ಹೊಣು ಸಾಂಗ್ತಾತಿ. ಉಲ್ಲೋಚೆ ಚೆಂದ ಉತ್ರಾಕ ಸಂಸ್ಕೃತಾಂತು ಸುಭಾಷಿತ ಮ್ಹಣ್ಟಾತಿ. ಮ್ಹಳ್ಯಾರಿ ಸುಂದರ ಪದ ಶಬ್ದ ಗಾಂತೂನು ಆಕರ್ಷಕ ಜಾವ್ನು ಉಲ್ಲೋನು ಜೀವನಾಚೆ ಸಾರ ಸುಂದರ ಜಾವ್ನು ಅರ್ಥಪೂರ್ಣ ಜಾವ್ನು ಸಾಂಗ್ಚೆ ವಿವೇಕ ವಚನ ಸುಭಾಷಿತ ಮ್ಹಣ್ಟಾತಿ. ಸಂಸ್ಕೃತ ಸುಭಾಷಿತಾಕ ವಿಶಿಷ್ಟ ಜಾಲ್ಲೆಲೆ ಸಾಹಿತ್ಯ ಪ್ರಕಾರ ಆಸ್ಸ. ಸುಭಾಷಿತಾಂಚೆ ಬದ್ದಲ್ ಏಕ ಶ್ಲೋಕ "ಸುಭಾಷಿತ ರತ್ನ ಭಂಡಾರಾ"ಂತು ಯೆತ್ತಾ.

"ಭಾಷಾಸು ಮುಖ್ಯಾ ಮಧುರಾ ದಿವ್ಯಾ ಗೀರ್ವಾಣಭಾರತೀ ।
ತಸ್ಮಾದ್ಧಿ ಕಾವ್ಯಂ ಮಧುರಂ ತಸ್ಮಾದಪಿ ಸುಭಾಷಿತಂ ॥

ಭಾಷೆಂತು ಮುಖ್ಯ, ಮಧುರ, ದಿವ್ಯ ಜಾವ್ನುಸ್ಸ ಸಂಸ್ಕೃತ ಭಾಸ. ತಾಜ್ಜೆ ನಿಮಿತ ತೆಂ ಭಾಷೆಂತು ಆಶಿಲೆ ಕಾವ್ಯ ಮಧುರ ಜಾವ್ನು ಆಸ್ಸ. ತಾಜ್ಜ್ಯಾಕಚಿ ಮಧುರ ಜಾಲ್ಲೆಲೆ ಮ್ಹಳ್ಳ್ಯಾರಿ ಸುಭಾಷಿತ ಮ್ಹಳ್ಳೆಲೆ ಹೆ ಶ್ಲೋಕಾಚೆ ಭಾವಾರ್ಥು ಜಾವ್ನು ಆಸ್ಸ.

ಅಸಲೆ ಏಕ ಸುಂದರ ಅಪರೂಪ ಪುಸ್ತಕ ಸಂಗ್ರಹ ಯೋಗ್ಯ ಜಾವ್ನು ಆಸ್ಸುನು ಪ್ರತಿ ಏಕ ವ್ಯಕ್ತಿಲೆ ಜೀವನಾಚೆ ಸುಖ,ಸಂತೋಷ, ದು:ಖ ಅನುಭವ ಉತ್ರ ಶ್ಲೋಕ ರೂಪಾರಿ ಸಾಂಗಿಲೆ ಆಸ್ಸುನು ಸಂಸ್ಕೃತ ಭಾಷೆಚೆ ಜ್ಞಾನ ವಾಡ್ಡೊನು ಘೆವ್ಚಾಕ ಪೂರಕ ಜಾವ್ನು ಆಸ್ಸ.

ಬಾಳಿಗಮಾಮು ಅಂಚೆ ಇಲಾಖೆಚೊ ನಿವೃತ್ತ ಅಂಚೆ ಅಧಿಕಾರಿ ಜಾವ್ನು ಆಸ್ಸುನು ನಾಟಕ, ಹಿಂದೂಸ್ತಾನಿ ಸಂಗೀತ, ಸುಗುಮ ಸಂಗೀತ (ಆಕಾಶವಾಣಿ ಮಂಗಳೂರಾಂತು ಬಿ ಗ್ರೇಡ್ ಕಲಾಕಾರ), ಹಾರ್ಮೋನಿಯಂ ಆದಿ ಕ್ಷೇತ್ರಾಂತು ತಾನ್ನಿ ತಾಂಗೆಲೆ ಜಾಲ್ಲೆಲೆ ನಾಂವ ಸಂಪಾದನ ಕೆಲ್ಲೆಲೆ ಆಸ್ಸ. ತಾಜ್ಜೆ ಸಾಂಗಾತಿ ಕೊಂಕಣಿ ಗೀತ ರಚನಾ, ಲೇಖನ, ಸಾಹಿತ್ಯ ಕ್ಷೇತ್ರಾಂತು ವ್ಹೋಡ ರೀತಿರಿ ಕಾಮ ಕೆಲ್ಲೆಲೆ ಆಸ್ಸ. ಕನ್ನಡ ಸಾಹಿತ್ಯಾಂತು ಸಹಿತ ತಾನ್ನಿತಾಂಗೆಲಿ ಜಾಲ್ಲೆಲಿ ಸೇವಾ ಕೆಲ್ಲೆಲಿ ಆಸ್ಸ.

ಹೆಂ ಪುಸ್ತಕ ಆಪಣ್ಯಾಲಿ ಪ್ರೀತಿಚಿ ಧುವ್ವ ಆತ್ತಾಂಚಿ ನಿಧನ ಪಾವಿಲಿ ಶ್ರೀಮತಿ ಅನಸೂಯಾ (ವಿದ್ಯಾ) ಯು. ಪೈಕ ಅರ್ಪಣ ಕೆಲ್ಲಾ. ಆಕರ್ಷಕ ಮುಖಪುಟ ವಿನ್ಯಾಸಾನಿ ಮುದ್ರಣ ಜಾಲ್ಲೆಲೆ ಹೆ ಪುಸ್ತಕ ಉಡುಪಿಚೆ ಭಾರತ ಪ್ರೆಸ್ಸಾಂತು ಮುದ್ರಣ ಕೆಲ್ಲಾ. ಲಹರಿ ಪ್ರಕಾಶನ, "ಲಹರಿ" ಮಂಗಳಾ ಕಾಲಾನಿ, ಅಲೆವೂರ ಮಾರ್ಗ, ದಶರಥ ನಗರ, ಮಣಿಪಾಲ – 576 104 ಮುಖಾಂತರ ಹುಜ್ಜ್ವಾಡಾಕ ಆಯಿಲೆ ಆಸ್ಸ. ಪುಸ್ತಕ xiv+102 ಪುಟಾಚೆ ಆಸ್ಸುನು ಮೊಸಲ ರೂ.100/– ಜಾವ್ನು ಆಸ್ಸ.

ಹರಿದ್ವಾರಾಂತು ಶ್ರೀಮತ್ಸುಧೀಂದ್ರ ತೀರ್ಥ ಸ್ವಾಮ್ಯಾಲಿ ಪುಣ್ಯತಿಥಿ

ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಪರಮಪೂಜ್ಯ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮ್ಯಾಲಿ ಚತುರ್ಥ ಪುಣ್ಯತಿಥಿ ಆರಾಧನಾ ಮಹೋತ್ಸವು ಜನವರಿ 3, ತೇದೀಸು ಹರಿದ್ವಾರಾಚೆ ಶ್ರೀ ವ್ಯಾಸ ಮಂದಿರಾಂತು ಶ್ರೀ ಸಂಸ್ಥಾನಾಚೆ ಯತಿವರ್ಯ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮ್ಯಾಲೆ ಮಾರ್ಗದರ್ಶನಾರಿ ವೃಂದಾವನಾಂತು ಚಲ್ಲೊ. ಪ್ರಾತ: ಕಾಲ ಶ್ರೀ ಸಂಸ್ಥಾನಾಚೆ ಆರಾಧ್ಯ ಶ್ರೀ ವೇದವ್ಯಾಸ ದೇವಾಕ ಸ್ವಾಮ್ಯಾಲೆ ದ್ವಾರಾ ಪಂಚಾಮೃತ, ಗಂಗಾಭಿಷೇಕು, ಪವಮಾನ ಅಭಿಷೇಕು ಚಲ್ಲೊ. ವೃಂದಾವನಾಂತು ಆಸ್ಸುಚೆ ಶ್ರೀ ಮುಖ್ಯ ಪ್ರಾಣ ದೇವಾಕ ಪವಮಾನ ಅಭಿಷೇಕು ಚಲ್ಲೊ.

ವಜ್ರಖಚಿತ ಭಾಂಗ್ರ ಹಸ್ತ ಸಮರ್ಪಣ

ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮ್ಯಾನಿ ಡಿಸೆಂಬರ್ 19, ತೇದೀಸು ತಿರುಮಲ ಶ್ರೀ ವರಿ ದೇವಳಾಕ ಭೇಟಿ ದೀವ್ನು ವಜ್ರಖಚಿತ ಭಾಂಗ್ರಾ ಹಸ್ತ ಜಿಎಸ್‌ಬಿ ಸಮಾಜಾಚೆ ಪರ ಜಾವ್ನು ಶ್ರೀ ವೆಂಕಟೇಶ್ವರ ದೇವಾಕ ಸಮರ್ಪಣ ಕೆಲ್ಲೆ. ತೇ ವೇಳೇರಿ ದೇವಳಾಚೆ ಅತಿರಿಕ್ತ ಕಾರ್ಯನಿರ್ವಹಣಾಧಿಕಾರಿ ಶ್ರೀ ಎ.ವಿ.ಧರ್ಮ ರೆಡ್ಡಿ, ಸರ್ವಶ್ರೀ ಹರಿದ್ರನಾಥ, ಲೋಕಾನಂದಮ್, ಗುರುರಾಜ ರಾವ್, ರಾಮಚಂದ್ರ ಆದಿ ಆಶಿಲಿಂತಿ.

ನ್ಯಾಯ ನೀತಿಕ ಮರಣ ನಾ.

ನಿಧನ

ಶ್ರೀ ಭದ್ರಗಿರಿ ಸರ್ವೋತ್ತಮ ಪೈ

ಬೆಂಗಳೂರು ಸುಧೀಂದ್ರ ಮುದ್ರಣಾಲಯಾಚೆ ಶ್ರೀ ಭದ್ರಗಿರಿ ಸರ್ವೋತ್ತಮ ಪೈ(81) ಡಿಸೆಂಬರ್ 18, ತೇ ದೀಸು ಮಲ್ಲೇಶ್ವರ ನಿವಾಸಾಂತು ನಿಧನ ಪಾವ್ಲಿಂತಿ. ತಾನ್ನಿ ಬಾಯಿಲ, ತೀನಿ ಚೆರ್ಡುಂವಾಂಕ ಸೋಣು ಗೆಲ್ಲಿಂತಿ.

ಹರಿಕಥಾ ತಜ್ಞ ಅಚ್ಯುತದಾಸ ಆನಿ ಕೇಶವದಾಸ ಹಾಂಗೆಲೆ ಭಾವ ಜಾವ್ನು ಆಶಿಲೆ ಹಾನ್ನಿ ಉಡುಪಿ ತಾಲೋಕೆಚ್ಯಾ ಭದ್ರಗಿರಿ ವೆಂಕಟರಮಣ ಪೈ ಆನಿ ಶ್ರೀಮತಿ ರುಕ್ಮಿಣಿ ಬಾಯಿ ದಂಪತಿಲೆ ಧಾಕ್ಲೊ ಪೂತು ಜಾವ್ನು ಆಸ್ಸುನು, ಉಡುಪಿಚೆ ಎಂಜಿಎಂ ಕಾಲೇಜಾಂತು ಬಿಎಸ್ಸಿ ಪದವಿ ಪ್ರಾಪ್ತ ಕೋರ್ನು ಶ್ರೀಮತ್ಸುಧೀಂದ್ರ ತೀರ್ಥ ಸ್ವಾಮ್ಯಾಲೆ ಆಶೀರ್ವಾದಾಂನಿ ಮಲ್ಲೇಶ್ವರಾಂತು ಸುಧೀಂದ್ರ ಮುದ್ರಣಾಲಯ ಶುರು ಕೆಲ್ಲೆ. ಕಾಸಿಂರ್ಸಾ, ಎಫ್‌ಕೆಸಿಸಿಐ, ಕರ್ನಾಟಕ ಅಫ್‌ಸೆಟ್ ಪ್ರಿಂಟರ್ಸ್ ಅಸೋಸಿಯೇಶನಾಚೆ ಆನಿ ಹಿಂದೂ ಸೇವಾ ಪ್ರತಿಷ್ಠಾನ ಸಹಿತ ಮಸ್ತ ಇತ್ಲೆ ಸಂಘ ಸಂಸ್ಥ್ಯಾಂತು ಸಕ್ರಿಯ ಜಾವ್ನು ಆಶಿಲಿಂತಿ.

ಶ್ರೀ ಕೆ.ಸತ್ಯೇಂದ್ರ ಕಾಮತ್



ಪಂಚ್ಕಾದಾಯಿಚೊ ಆಜೀವ ಸದಸ್ಯ ಉಡುಪಿ ಕೆ.ಎಂ.ಮಾರ್ಗಾಂತು ಆಸುಚೆ ಸೆಂಟ್ರಲ್ ನೋವೆಲ್ಟಿ ಹೌಸಾಚೆ ಸಂಸ್ಥಾಪಕ ಶ್ರೀ ಕೆ. ಸತ್ಯೇಂದ್ರ ಕಾಮತ್(85) ಹಾನ್ನಿ ಜನವರಿ 10, ತೇ ದಿವಸು ಕಿನ್ನಿಮೂಲ್ಕಿಚೆ ಸ್ವಗೃಹಾಂತು ನಿಧನ ಪಾವ್ಲಿಂತಿ. ತಾನ್ನಿ ಬಾಯಿಲ, ದೋನಿ ಪೂತ ಆನಿ ದೋನಿ ಧುವ್ವಾಂಕ ಸೋಣು ಗೆಲ್ಲಿಂತಿ.

ಹಾನ್ನಿ ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೆವಳಾಚೆ ಮೊಕ್ತೇಸರ ಜಾವ್ನು ಆಸುನು, ಉತ್ತಮ ಕ್ರಿಕೆಟ್ ಪಟು ಜಾವ್ನು ಆಶಿಲಿಂತಿ.

ಶ್ರೀ ದಿನೇಶ ಶೆಣ್ಯೆ

ಮಣಿಪಾಲ ಹೊಟೇಲ್ ಪಾಂಗಾಳಾಚೆ ಯಜಮಾನ ಶ್ರೀ ದಿನೇಶ ಶೆಣ್ಯೆ(58) ಜನವರಿ 16, ತೇ ದೀಸು ನಿಧನ ಪಾವ್ಲಿಂತಿ.

ತಾನ್ನಿ ಬಾಯಿಲ ಆನಿ ದೋನಿ ಧುವ್ವಾಂಕ ಸೋಣು ಗೆಲ್ಲಿಂತಿ. ತಬಲ ವಾದಕ ಜಾವ್ನು ಆಶಿಲೆ ತಾನ್ನಿ ಖ್ಯಾತ ಕಲಾಕಾರಾಂಕ ತಬಲ ಸಾಥಿ ದೀವ್ನು ಪ್ರಸಿದ್ಧ ಜಾಲ್ಲಿಂತಿ.

ದಿವಂಗತ ಆತ್ಮಾಂಕ ಚಿರಶಾಂತಿ ಪ್ರಾಪ್ತ ಜಾಂವೊ.

'ಅಪ್ಸರಧಾರಾ' ಚಲನಚಿತ್ರಕ ವಿಶ್ವ ಚಲನಚಿತ್ರೋತ್ಸವ ಪ್ರಶಸ್ತಿ

ಸಿಂಗಾಪುರಾಂತು ಚಲ್ಲೆಲೆ ವರ್ಲ್ಡ್ ಫಿಲ್ಮ್ ಕಾರ್ನವೆಲಾಂತು ಕೊಂಕಣಿ, ಕನ್ನಡ ಭಾಷೆಂತು ಚಿತ್ರೀಕರಣ ಜಾಲ್ಲೆಲೆ ಅಪ್ಸರಧಾರಾಕ ಪ್ರಶಸ್ತಿ ಪ್ರಾಪ್ತ ಜಾಲ್ಲ್ಯಾ (ಔಟ್‌ಸ್ಟ್ಯಾಂಡಿಂಗ್ ಆಚೀವ್‌ಮೆಂಟ್ ಅವಾರ್ಡ್). ಚಲನಚಿತ್ರ ನಿರ್ಮಾಪಕ ಡಾ। ರಮೇಶ ಕಾಮತ್ ಹಾನ್ನಿ ಪ್ರಶಸ್ತಿ ಸ್ವೀಕಾರ ಕೆಲ್ಲಿ. ಉತ್ತರ ಕನ್ನಡ ಜಿಲ್ಲೆಚೆ ಶಿರಸಿ ತಾಲೂಕಾಚ್ಯಾ ಅರಣ್ಯ ಪ್ರದೇಶಾಂತು ಆನಿ ಹೊನ್ನಾವರಚೆ ಅಪ್ಸರಕೊಂಡಾಂತು ಚಿತ್ರೀಕರಣ ಜಾಲ್ಲೆಲೆ ಹೆ ಸಿನೇಮಾಂತು ಉತ್ತರ ಕನ್ನಡ ಜಿಲ್ಲೆಚೆ ಮಸ್ತ ಇತ್ಲೆ ಹವ್ಯಾಸಿ ಕಲಾಕಾರಾಂನಿ ಅಭಿನಯು ಕೆಲ್ಲೆಲೆ ಆಸ್ಸ. ಕೊಂಕಣಿ ಆನಿ ಕನ್ನಡ ಭಾಷೆಂತು ವಿಶೇಷ ಅಭಿಮಾನಾನಿ ಹೆಂ ಚಲನಚಿತ್ರ ನಿರ್ಮಾಣ ಕೆಲ್ಲಾ. ಈಜಿಪ್ಟಾಂತು ಸಹಿತ ಹೆಂ ಚಿತ್ರ ಚಿತ್ರೀಕರಣ ಜಾಲ್ಲಾ. ನೀತಿ ಕಥಾ ಆಧಾರ ಜಾವ್ನು ಕಾಳ್ಳೆಲೆ ಹೆಂ ಚೆರ್ಡುಂವಾಂಲೆ ಚಲನಚಿತ್ರ ಚೆರ್ಡುಂವಾಂಕ, ವ್ಹೋಡ್ಡಾಂಕ ಇಷ್ಟ ಜಾಲ್ಲಾ. ಆನಿ ಪ್ರಶಸ್ತಿ ಆಯಿಲೆ ಬದ್ದಲ್ ಸಂತೋಷ ಜಾಲ್ಲಾ ಮ್ಹೊಣು ಕಾಮತ್ ಹಾನ್ನಿ ಸಾಂಗ್ಲಾ.

ಮಣಿಪಾಲಾಂತು ಉಡುಪಿ ಸಂಗೀತ ಸಭಾಚೊ ಸಂಗೀತೋತ್ಸವು

ಮುಂಬಯಿಚೆ ಪಸ್ಟ್ ಎಡಿಶನ್ ಆರ್ಟ್ಸ್ ಆನಿ ಉಡುಪಿ ಸಂಗೀತ ಸಭಾ ಆಶ್ರಯಾರಿ ಮಣಿಪಾಲಚೆ ಸಿಂಡಿಕೇಟ್ ಬ್ಯಾಂಕ್ ಗೋಲ್ಡನ್ ಜ್ಯುಬಿಲಿ ಸಭಾಂಗಣಾಂತು ಆಯೋಜನ ಕೆಲ್ಲೆಲೆ ಜನವರಿ 4 ಆನ 5 ಹೆಂ ದೋನಿ ದಿವಸಾಚೆ ಸಂಗೀತೋತ್ಸವು ಜನವರಿ 4, ಶನಿವಾರ ತೇದೀಸು ಪ್ರಸಿದ್ಧ ತಬ್ಲಾಪಟು ಪಂಡಿತ ಶ್ರೀ ಸ್ವಪನ್ ಚೌಧುರಿ ಹಾನ್ನಿ ಉದ್ಘಾಟನ ಕೆಲ್ಲೆ. ಮಣಿಪಾಲಚೆ ಡಾ। ಟಿ.ಎಂ.ಎ.ಪೈ ಫೌಂಡೇಶನಾಚೆ ಕಾರ್ಯದರ್ಶಿ ಶ್ರೀ ಟಿ.ಅಶೋಕ ಪೈ, ಸಂಗೀತ ಸಭಾಚೆ ಪ್ರಮುಖ ಶ್ರೀ ಟಿ.ರಂಗ ಪೈ, ಸಿಂಡಿಕೇಟ್ ಬ್ಯಾಂಕ್ ಮಣಿಪಾಲ ವಲಯ ಪ್ರಬಂಧಕ ಶ್ರೀ ಭಾಸ್ಕರ ಹಂದೆ, ಫಸ್ಟ್ ಎಡಿಶನ್ ಆರ್ಟ್ಸ್ ಸಂಸ್ಥೆ ಮುಖ್ಯಸ್ಥೆ ದೇವಿನಾ ದತ್ ಆದಿ ಉಪಸ್ಥಿತ ಆಶಿಲಿಂತಿ.

ಜೀವನ ಸಕ್ಕಡಾಂಕಯಿ ಎಕ ಬಹುವರ್ಣಾಚೆ ಪುಸ್ತಕ ಜಾವ್ನಾಸ್ಸ.

ಮೂಲ್ಕಿ ಕೆನರಾ ಬ್ಯಾಂಕಾಂತು ಸಂಸ್ಥಾಪಕ ದಿವಸಾಚರಣ



ಮೂಲ್ಕಿ ಕೆನರಾ ಬ್ಯಾಂಕಾಂತು ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಹಾಂಗೆಲೊ 114ವೆ ಜನ್ಮದಿವಸಾಚರಣಾ ಬದ್ದಲ್ ತಾಂಗೆಲೆ ಪುತ್ಥಳಿಕ ಪುಷ್ಪಾರ್ಚನಾ ಕೆಲ್ಲಿ.

"ಸಾಮಾಜಿಕ ನ್ಯಾಯಾಂತು ಶಿಕ್ಷಣ ಆನಿ ಆರ್ಥಿಕ ಸಮಾನತಾ ರಾಕ್ನೂನು ಘೇವ್ನು ಆಯಿಲೆ ಕೆನರಾ ಬ್ಯಾಂಕ್ ಸಂಸ್ಥಾಪಕ ಶ್ರೀ ಅಮ್ಮೆಂಬಳ ಸುಬ್ಬರಾವ್ ಪೈ ಜಾವ್ನಾಸ್ಸತಿ" ಮ್ಹೊಣು ಕೆನರಾ ಬ್ಯಾಂಕಾಚೆ ಮಂಗಳೂರು ಪ್ರಾದೇಶಿಕ ಕಛೇರಿಚೆ ಜನರಲ್ ಮ್ಯಾನೇಜರ್ ಶ್ರೀ ಬಿ.ಯೋಗೀಶ ಆಚಾರ್ಯ ಹಾನ್ನಿ ಮ್ಹಳ್ಳೆ.

ಹ್ಯಾ ಸಂದರ್ಭಾರಿ ಸರ್ವಶ್ರೀ ಡಾ। ಎಂ.ಎ.ಆರ್.ಕುಡ್ವ, ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಳೆಚೆ ಅಧ್ಯಕ್ಷ ಕುಲ್ಯಾಡಿ ನರಸಿಂಹ ಪೈ, ಬ್ಯಾಂಕಾಚೆ ಎ.ಜಿ.ಎಂ. ರಾಮದಾಸ್ ಅನಿ ಡಿ.ಎಂ. ವಿಷ್ಣು ಜೋಷಿ ಆನಿ ನಗರ ಪಂಚಾಯ್ತಿಚೆ ನಿವೃತ ಮುಖ್ಯಾಧಿಕಾರಿ ಹರಿಶ್ಚಂದ್ರ ಪಿ ಸಾಲ್ಯಾನ್ ಆದಿ ಮಹನೀಯ ಉಲ್ಲೆಲಿಂತಿ.

ಹ್ಯಾ ವೇಳೇರಿ ಸರ್ವಶ್ರೀ ವಿ.ವಿಶ್ವನಾಥ ಕಾಮತ್, ಜಿ.ಎಸ್.ಬಿ ಸಭಾಚೆ ಅಧ್ಯಕ್ಷ, ವಿಜಯ ಕಾಲೇಜಾಚೆ ನಿವೃತ್ತ ಪ್ರಾಂಶುಪಾಲ ಪ್ರೊ.ಸ್ಯಾಮ್ ಮಾಬೆನ್, ಕೆನರಾ ಬ್ಯಾಂಕ್ ನಿವೃತ್ತ ಶಾಖಾಧಿಕಾರಿ ಕೆ.ಸತೀಶ ಭಂಡಾರಿ, ಬ್ಯಾಂಕ್ ಅಧಿಕಾರಿ ವರ್ಗಾಚೆ ಎಂ.ಕಾರ್ತಿಕ್, ಚೇತನಾ ಡಿ ಆದಿ ಗಣ್ಯ ಉಪಸ್ಥಿತ ಆಶಿಲಿಂತಿ. ಬ್ರ್ಯಾಂಚ್ ಮ್ಯಾನೇಜರ್ ಶ್ರೀ ರಾಜೇಂದ್ರ ಹಾನ್ನಿ ಸ್ವಾಗತ ಕೋರ್ನು ಸುಮನಾ ಪಿ. ಹೆಗ್ಡೆ ಹಾನ್ನಿ ಕಾರ್ಯಕ್ರಮು ನಿರೂಪಣ ಕೆಲ್ಲೊ. ಅಧಿಕಾರಿ ಆರತಿ ಜಿ.ಪ್ರಭು ಹಾನ್ನಿ ಧನ್ಯವಾದು ಸಾಂಗ್ಲೊ.

"You cannot believe in God until you believe in yourself"
– Swami Vivekananda

CELEBRATING A CENTURY OF GROWTH AND TRUST
P.V.S. GROUP
P.V.S
MANGALORE
Over 110 Glorious Years

P.V.S. GROUP OF COMPANIES
P.V.S. Sadan, 7th Floor, P.B.No. 707, Kodialbail
MANGALORE - 575 003.

Email : pvsbeedies@yahoo.co.in **Ph. : (0824) 2443083**

ಕೋಪು ಏಕಾಂಗಿ ಜಾವ್ನು ಯೆತ್ತಾ ಜಾಲ್ಲ್ಯಾರಿ ತೆ ಆಮ್ಗೆಲೆ ಚಾಂಗ ಗುಣ ನಾಶ ಕರ್ತಾ

Travel with
Someone you **Trust**

Nirmala Travels®
ESTD : 1971

WE HAVE BUILT UP OUR REPUTATION ON THE PRINCIPLE OF GIVING SINCERE SERVICE & BEST VALUE FOR THE LOWEST PRICE.

- Specialists in North Indian and South Indian Tours.
- International Packages
- Rail / Air Ticketing
- Hotel Reservations
- Vehicle Rentals
- Regular range of popular holiday options
- Exclusive holidays arranged for Institutions and educational organisations
- Accepted by all Nationalised & Non-Nationalised Institutions, Banks & LIC for availing LTC / LFC facilities

Head Office
#105, City Plaza, Kudmul Ranga Rao Road Kodialbail, Mangaluru - 575 003
Tel: +91 824 249 7051 /2 /3 I Fax: +91 824 249 7054 I info@nirmalatravels.com

Branch Office
Bangalore : Basavanagudi : +91 80 2662 5007 I +91 80 4120 5067
Vijayanagara : +91 80 2310 6745 I +91 80 2320 6104

Hubli : +91 836 235 3367 I Udupi : +91 820 252 0631 I Kasargod : +91 499 422 5054

Proprietrix : Mrs C. Nirmala Kamath

Vathika International Travels
A unit of Nirmala Travels®

H.O.: B-3, City Plaza, Kodialbail, Mangaluru - 575 003.
Phone : +91 824 249 7055 Fax : +91 824 249 7059
E-mail: vathika@nirmalatravels.com
visit us at :www.nirmalatravels.com

Customised leisure holidays arranged to any destination of your choice in India and abroad. You decide the date and destination either two or a group, Business trip or family vacation, we will organise the rest

Proprietrix : Mrs. Vathika Pai

Recognised by ▸
IATA
TAAI
Incredible India
Govt. of India, Dept. of Tourism
Karnataka
One state Many worlds.
Govt. of Karnataka, Dept. of Tourism

PANCHKADAYI
JANUARY 2020

Regd. RNI No.13306/67

BOOK POST

ಕಿನ್ನಿಗೋಳಿ ಶ್ರೀ ರಾಮಮಂದಿರಾಂತು ಶ್ರೀಮತ್ಸುಧೀಂದ್ರ ತೀರ್ಥ ಸ್ವಾಮ್ಯಾಲಿ ಪುಣ್ಯ ತಿಥಿ

ಉಡುಪಿ ಶ್ರೀ ಕೃಷ್ಣ ಮಠಾಂತು ಪಲಿಮಾರು ಮಠಾಚೆ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮ್ಯಾಲೆ ಅನುಗ್ರಹ ಪ್ರಸಾದು ಮೂಲ್ಕಿ ಶ್ರೀ ಸತೀಶ ಭಂಡಾರಿ ಹಾನ್ನಿ ಸ್ವೀಕಾರ ಕರಿತ ಆಸ್ಸತಿ.

ಕಾರ್ಕಳಾಂತು ಶ್ರೀ ಬಿ.ಶಾಂತಾರಾಮ ಬಾಳಿಗಾ ಹಾನ್ನಿ ಬರಯಿಲೆಂ "ಸಚತುಶ್ಶಾಖಾ: ಸುಭಾಷಿತ ಗಂಗಾ" ಪುಸ್ತಕ ವಿಮೋಚನ

ಅಪ್ಸರಧಾರ ಕೊಂಕಣಿ ಚಲನಚಿತ್ರಾಕ ವಿಶ್ವ ಚಲನಚಿತ್ರೋತ್ಸವ ಪ್ರಶಸ್ತಿ

ಮುಂಬಯಿ ವಡಾಲಾಚೆ ಜಿಎಸ್‌ಬಿ ಸ್ಕಾಲರಶೀಪ್ ಲೀಗ್ ವಾರ್ಷಿಕ ಸಭಾ, ಮುಂಬಯಿಚ್ಯಾ ಜಿಎಸ್‌ಬಿಎಸ್ ಮೆಡಿಕಲ್ ಟ್ರಸ್ಟಾಚೆ ಯು[illegible] 1 ಉದ್ಘಾಟನಾ

ಮಣಿಪಾಲಾಚೆ
ಡಾ। ಟಿ.ಎಂ.ಎ.ಪೈ
ಫೌಂಡೇಶನಾಚೆ 2018
ವರಸಾಚೆ ಅತ್ಯುತ್ತಮ ಆನಿ
ಪ್ರಶಂಸಾರ್ಹತಾ ಪ್ರಶಸ್ತಿ
ಪುರಸ್ಕೃತ ಕೊಂಕಣಿ ಪುಸ್ತಕ

1686
Konkani Language & Cultural
Foundation
World Konkani Centre
Konkani Gaon
Shaktinagar
MANGALORE - 575 016

Printed at Dr. T. M. A. Pai Polytechnic, Printing Lab, Manipal-576 104.
Edited by Sri H. Jnanadeva Mallya & *Published by* Sri. T. Ashok Pai *for* Konkani Bhashoddhara Trust
Manipal - 576 104 Udupi Dist. (Founder Editor: Late B.V. Baliga)